

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

ಬೆಂಗಳೂರು

**KARNATAKA SLUM DEVELOPMENT BOARD
BANGALORE**



ಇದರ 31 ಮಾರ್ಚ್ 2019ಕ್ಕೆ ಅಂತ್ಯಗೊಂಡ ಸಾಲಿನ
ಲೆಕ್ಕಪತ್ರಗಳ ಮೇಲೆ ಭಾರತದ ಲೆಕ್ಕ ನಿಯಂತ್ರಕರು ಮತ್ತು
ಮಹಾಲೇಖಪರಿಶೋಧಕರ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

ಬೆಂಗಳೂರು

**ಇದರ 31 ಮಾರ್ಚ್ 2019ಕ್ಕೆ ಅಂತ್ಯಗೊಂಡ ಸಾಲಿನ
ಲೆಕ್ಕಪತ್ರಗಳ ಮೇಲೆ ಭಾರತದ ಲೆಕ್ಕ ನಿಯಂತ್ರಕರು ಮತ್ತು
ಮಹಾಲೆಕ್ಕಪರಿಶೋಧಕರ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿ**

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

2018-19 ನೇ ಸಾಲಿನ ವಾರ್ಷಿಕ ಪರಿಷ್ಕೃತ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ವರದಿ.

ಕ್ರ.ಸಂ	ವಿಷಯ ಸೂಚಿ	ಪುಟಸಂಖ್ಯೆ
1	ಮಹಾಲೇಖಪಾಲರ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿ	5-8
2	ಲೆಕ್ಕಪರಿಶೋಧನಾ ವರದಿಗೆ ಅನುಬಂಧ	9
3	ಹಣಕಾಸು ತಃಖ್ತೆಗಳು	11
4	ಆಸ್ತಿ ಮತ್ತು ಜವಾಬ್ದಾರಿ	13
5	ಆದಾಯ ಹಾಗೂ ವೆಚ್ಚಗಳು	14
6	ಸ್ವೀಕೃತಿ ಮತ್ತು ಪಾವತಿಗಳು	15-20
7	ಅನುಬಂಧ-1, ಬಂಡವಾಳ ನಿಧಿ	21-22
8	ಅನುಬಂಧ-2, ಸ್ಥಿರಾಸ್ತಿಗಳು	23-28
9	ಅನುಬಂಧ-3, ಪ್ರಗತಿಯಲ್ಲಿರುವ ಕಾಮಗಾರಿಗಳು	29-34
10	ಅನುಬಂಧ-4 ಇತರೆ ಸಾಲಗಾರರು	31
11	ಅನುಬಂಧ-5 ಸ್ವೀಕರಿಸಬೇಕಾಗಿರುವುದು	31
12	ಅನುಬಂಧ-6 ಠೇವಣಿಗಳು	32
13	ಅನುಬಂಧ-7 ಸಾಲಗಳು ಮತ್ತು ಮುಂಗಡಗಳು	32
14	ಅನುಬಂಧ-8 ನಗದು ಮತ್ತು ಬ್ಯಾಂಕ್	33
15	ಅನುಬಂಧ-9 ಇತರೆ ಚಾಲ್ತಿ ಆಸ್ತಿಗಳು	33-41
16	ಅನುಬಂಧ-10 ಸಿಬ್ಬಂದಿ-ವಸೂಲಾತಿ-ಪಾವತಿಸಬೇಕಾಗಿರುವುದು	42
17	ಅನುಬಂಧ-11 ಕಾಮಗಾರಿ- ವಸೂಲಾತಿ-ಪಾವತಿಸಬೇಕಾಗಿರುವುದು	43
18	ಅನುಬಂಧ-12 ಸಿಬ್ಬಂದಿ-ಠೇವಣಿ-ಪಾವತಿಸಬೇಕಾಗಿರುವುದು	43
19	ಅನುಬಂಧ-13 ಕಾಮಗಾರಿ-ಠೇವಣಿ-ಪಾವತಿಸಬೇಕಾಗಿರುವುದು	43
20	ಅನುಬಂಧ-14 ರಾಜಸ್ವ ಅನುದಾನಗಳು	44
21	ಅನುಬಂಧ-15 ಸಿಬ್ಬಂದಿ ಸ್ವೀಕೃತಿಗಳು	44
22	ಅನುಬಂಧ-16 ಸಿಬ್ಬಂದಿ ಮತ್ತು ಆಡಳಿತಾತ್ಮಕ ವೆಚ್ಚ	44
23	ಅನುಬಂಧ-14-16 ರ ಮೇಲಿನ ಟಿಪ್ಪಣಿ	45-47
24	ಬಾಡಿಗೆ ವಸೂಲಿಸಬೇಕಾಗಿರುವುದು-ಅಭಯ ಕಾಂಪ್ಲೆಕ್ಸ್	48
25	ಬಾಡಿಗೆ ವಸೂಲಿಸಬೇಕಾಗಿರುವುದು-ಉಪ-ವಿಭಾಗಗಳು	49
26	ವಾರ್ಷಿಕ ಲೆಕ್ಕ ಪತ್ರಗಳ ಒಂದು ಭಾಗವಾಗಿರುವ ಮಹತ್ವ ಪೂರ್ಣ ಕಾರ್ಯನೀತಿಗಳು	50-51
27	ಲೆಕ್ಕ ಪತ್ರಗಳ ಮೇಲೆ ಟಿಪ್ಪಣಿಗಳು	52-56
28	ಮಹಾಲೇಖಪಾಲರ ವ್ಯವಸ್ಥಾಪನಾ ಪತ್ರ	57-58
29	2018-19 ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಲು ವಿಳಂಬವಾದುದಕ್ಕೆ ಕಾರಣಗಳು	59

**ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇದರ 31 ಮಾರ್ಚ್ 2019 ಕ್ಕೆ
ಅಂತ್ಯಗೊಂಡ ಸಾಲಿನ ಲೆಕ್ಕಪತ್ರಗಳ ಮೇಲೆ ಭಾರತದ ಲೆಕ್ಕನಿಯಂತ್ರಕರು ಮತ್ತು
ಮಹಾಲೇಖಪರಿಶೋಧಕರ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿ.**

1. ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದ್ಧಿ (ಅಭಿವೃದ್ಧಿ ಹಾಗೂ ನಿರ್ಮೂಲನೆ) ಅಧಿನಿಯಮ 1973 ರ ಪರಿಚ್ಛೇದ 41ರ ಜೊತೆಯಲ್ಲಿ ಓದಲ್ಪಡುವ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯಗಳು, ಅಧಿಕಾರಗಳು ಹಾಗೂ ಷರತ್ತುಗಳು) ಅಧಿನಿಯಮ, 1971 ರ ಪರಿಚ್ಛೇದ 19(3) ರ ಅಡಿಯಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇದರ 31 ಮಾರ್ಚ್ 2019 ಕ್ಕೆ ಅಂತ್ಯಗೊಂಡ ಸಾಲಿಗೆ ಈ ವರದಿಯ ಜೊತೆಯಲ್ಲಿರುವ ಆಸ್ತಿ-ಜವಾಬ್ದಾರಿ ತಃಖ್ತೆ ಮತ್ತು ಆದಾಯ ಹಾಗೂ ವೆಚ್ಚಗಳ ಲೆಕ್ಕಪತ್ರ/ಜಮಾ-ಖರ್ಚುಗಳ ಲೆಕ್ಕಪತ್ರಗಳನ್ನು ನಾವು ಲೆಕ್ಕಪರಿಶೋಧನೆ ಮಾಡಿದವು. ಲೆಕ್ಕಪರಿಶೋಧನೆಯ ಕಾರ್ಯವನ್ನು 2021-22 ಸಾಲಿನವರೆಗೆ ವಹಿಸಲ್ಪಟ್ಟಿದೆ. ಈ ಹಣಕಾಸಿನ ತಃಖ್ತೆಗಳನ್ನು ತಯಾರಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ನಾವು ಕೈಗೊಂಡ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ, ಈ ಹಣಕಾಸು ತಃಖ್ತೆಗಳ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ.
2. ಈ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಯು, ವರ್ಗೀಕರಣ, ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿನ ಅತ್ಯುತ್ತಮ ಪರಿಪಾಠಗಳಿಗೆ ತಕ್ಕಂತೆ, ಲೆಕ್ಕಪತ್ರಗಳನ್ನು ಇಡುವುದರಲ್ಲಿನ ಮಾನದಂಡಗಳಿಗೆ ಹಾಗೂ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದ ರೂಢಿಯ ಮಟ್ಟ ಇತ್ಯಾದಿಗಳಿಗೆ ತಕ್ಕಂತೆ ಇರುವುದನ್ನು ಖಚಿತಪಡಿಸುವಿಕೆಗೆ ಸಂಬಂಧಿಸಿದಂತೆ ಮಾತ್ರ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಟೀಕೆ-ಟಿಪ್ಪಣಿಗಳನ್ನು ಒಳಗೊಂಡಿದೆ. ಲೆಕ್ಕಪತ್ರಗಳನ್ನಿಡುವ ವ್ಯವಹಾರಗಳ ಮೇಲೆ ಕಾನೂನು, ನಿಯಮಗಳು ಹಾಗೂ ನಿಯಂತ್ರಣಗಳನ್ನು (ಔಚಿತ್ಯತೆ ಮತ್ತು ನಿಯತತೆ) ಅವುಗಳನ್ನು ಅನುಸರಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ದಕ್ಷತೆಯ ಜೊತೆಯಲ್ಲಿ ಕಾರ್ಯಸಾಧನೆಯ ಅಂಶಗಳು ಇತ್ಯಾದಿಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ಪರೀಕ್ಷಣಾ ವರದಿಗಳು/ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ವರದಿಗಳ ಮೂಲಕ ಪ್ರತ್ಯೇಕವಾಗಿ ವರದಿಮಾಡಲಾಗುವುದು.
3. ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕಪರಿಶೋಧನಾ ಮಾನದಂಡಗಳ ಪ್ರಕಾರ ನಾವು ಲೆಕ್ಕಪರಿಶೋಧನೆಯನ್ನು ನಡೆಸಿರುವೆವು. ಹಣಕಾಸು ತಃಖ್ತೆಗಳು ವಿಷಯಕ ತಪ್ಪು ಹೇಳಿಕೆಗಳಿಂದ ಕೂಡಿಲ್ಲವೆಂಬ ಭರವಸೆಯನ್ನು ಔಚಿತ್ಯಪೂರ್ಣ ರೀತಿಯಲ್ಲಿ ಪಡೆಯುವುದಕ್ಕಾಗಿ ನಾವು ಪೂರ್ವಭಾವಿ ಯೋಜನೆಯನ್ನು ಮಾಡುವುದನ್ನು ಹಾಗೂ ಆ ರೀತಿಯಲ್ಲಿ ನಡೆಸುವ ಅಗತ್ಯತೆಯನ್ನು ಈ ಮಾನದಂಡಗಳು ಹೊಂದಿವೆ. ಲೆಕ್ಕಪತ್ರಗಳಲ್ಲಿ ತೋರಿಸಿರುವ ಮೊತ್ತಗಳ ಬೆಂಬಲವಾಗಿ ಸಾಕ್ಷಾಧಾರಗಳನ್ನು ಹಾಗೂ ಬಹಿರಂಗಪಡಿಸಿರುವುಗಳನ್ನು ಪರೀಕ್ಷಾ-ಪರಿಶೀಲನೆ ಆಧಾರದ ಮೇರೆಗೆ ಪರಿಶೀಲನೆ ಮಾಡುವುದನ್ನು ಲೆಕ್ಕಪರಿಶೋಧನೆಯು ಒಳಗೊಂಡಿರುತ್ತದೆ. ಆಡಳಿತ ಮಂಡಳಿಯಿಂದ ಬಳಸಿಕೊಳ್ಳಲಾಗಿರುವ ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿಸಿದ ಮೂಲತತ್ವಗಳನ್ನು ಮತ್ತು ಪ್ರಮುಖವಾದ ಅಂದಾಜುಗಳನ್ನು ನಿರ್ಧಾರಣೆ ಮಾಡುವುದು, ಹಾಗೂ ಅಲ್ಲದೇ ಹಣಕಾಸು ತಃಖ್ತೆಗಳನ್ನು ಒಟ್ಟಾರೆಯಾಗಿ ನೀಡಿರುವಿಕೆಯನ್ನು ಮೌಲ್ಯಮಾಪನ ಮಾಡುವಿಕೆಯನ್ನೂ ಸಹ ಲೆಕ್ಕಪರಿಶೋಧನೆಯು ಒಳಗೊಂಡಿರುತ್ತದೆ. ನಮ್ಮ ಅಭಿಪ್ರಾಯದಂತೆ, ನಮ್ಮ ಲೆಕ್ಕಪರಿಶೋಧನೆಯು, ಒಂದು ನ್ಯಾಯಸಮ್ಮತ ಆಧಾರವನ್ನು ಒದಗಿಸುವುದೆಂಬ ವಿಶ್ವಾಸವನ್ನು ನಾವು ಹೊಂದಿರುವೆವು.
4. ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ, ನಾವು ಈ ಕೆಳಗಿನಂತೆ ವರದಿ ಮಾಡುತ್ತಿದ್ದೇವೆ:
 - i. ನಮ್ಮ ತಿಳಿವಳಿಕೆ ಹಾಗೂ ನಂಬಿಕೆಯ ಮಟ್ಟಿಗೆ, ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕೆ ಅಗತ್ಯವಿದ್ದ ಎಲ್ಲಾ ಮಾಹಿತಿ ಹಾಗೂ ವಿವರಣೆಗಳನ್ನೂ ನಾವು ಪಡೆದುಕೊಂಡಿರುವೆವು.
 - ii. ಈ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿರುವ ಆಸ್ತಿ-ಜವಾಬ್ದಾರಿ ತಃಖ್ತೆ ಹಾಗೂ ಆದಾಯ ಮತ್ತು ವೆಚ್ಚಗಳ ಲೆಕ್ಕಪತ್ರ ಹಾಗೂ ಜಮೆ-ಖರ್ಚುಗಳ ಲೆಕ್ಕಪತ್ರಗಳು ಮಂಡಳಿಯಿಂದ ಮಂಜೂರಾಗಿರುವ ನಮೂನೆಗಳಲ್ಲಿ ತಯಾರಿಸಲ್ಪಟ್ಟಿವೆ.

- iii. ನಮ್ಮ ಅಭಿಪ್ರಾಯದಲ್ಲಿ, ಲೆಕ್ಕಪತ್ರಗಳ ಸಮರ್ಪಕ ಪುಸ್ತಕಗಳನ್ನು ಹಾಗೂ ಇನ್ನಿತರೆ ಸಂಬಂಧಿತ ದಾಖಲೆಗಳನ್ನು, ಅಂತಹ ಪುಸ್ತಕಗಳನ್ನು ನಾವು ಮಾಡಿದ ಪರಿಶೀಲನೆಯಿಂದ ಕಂಡುಬಂದಿರುವಷ್ಟರ ಮಟ್ಟಿಗೆ ಮಂಡಳಿಯು ನಿರ್ವಹಿಸಿರುತ್ತದೆ.
- iv. ಮುಂದುವರೆದು ನಾವು ಈ ಕೆಳಗಿನಂತೆ ವರದಿ ಮಾಡುತ್ತಿದ್ದೇವೆ:

ಲೆಕ್ಕ ಪತ್ರಗಳ ಮೇಲೆ ವ್ಯಾಖ್ಯಾನ

ಎ) ಆಸ್ತಿ-ಜವಾಬ್ದಾರಿ ತಃಖ್ತೆ

I) ಜವಾಬ್ದಾರಿಗಳು

ಎ) ಬಂಡವಾಳ ನಿಧಿ:- ರೂ.3214.10 ಕೋಟಿ

- i. ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಯ ಪ್ರಕಾರ, ಮಂಡಳಿಯು ಹುಡ್ಕೋ ಮತ್ತು ವಾಂಬೇ ಯೋಜನೆಗಳ ಸಾಲದ ಮೊತ್ತ ರೂ.276.46 ಕೋಟಿಗಳನ್ನು 2014-15 ರಿಂದ 2018-19 ನೇ ಸಾಲಿನ ವರೆಗೆ ಕಂತಿನ ರೂಪದಲ್ಲಿ ಮನ್ನಾ ಮಾಡಿದ್ದು ಬಾಕಿ ಇರುವುದಿಲ್ಲ. ಆದರೆ ರೂ.4.79 ಕೋಟಿ ಋಣಾತ್ಮಕ ಶಿಲ್ಕು ಇರುವುದನ್ನು ಗಮನಿಸಲಾಗಿದ್ದು, ಇದನ್ನು ಸರ್ಕಾರಕ್ಕೆ ವಾಪಸ್ಸು ನೀಡಬೇಕಿದೆ. ಇದರಿಂದ ಅಷ್ಟರ ಮಟ್ಟಿಗೆ ಆಸ್ತಿ ಮತ್ತು ಜವಾಬ್ದಾರಿಯನ್ನು ಅಧಿಕ ಪ್ರಮಾಣದಲ್ಲಿ ಘೋಷಿಸಲ್ಪಟ್ಟಂತಾಗಿದೆ.

ಬಿ) ಚಾಲ್ತಿ ಜವಾಬ್ದಾರಿಗಳು:- ರೂ.36.05 ಕೋಟಿ

- i. ಮಂಡಳಿಯು ಅಕ್ಟೋಬರ್-2018 ರ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ಸ್ಥಾಪಿಸಲಾಗಿದ್ದ ಸಂಬಂಧ KRIDL ಅವರಿಗೆ ರೂ.9.41 ಲಕ್ಷ ಪಾವತಿಸಬೇಕಾಗಿದ್ದು, ರೂ. 2.08 ಲಕ್ಷ ಕರ್ನಾಟಕ ಗೃಹ ಮಂಡಳಿಯಿಂದ ಸ್ವೀಕರಿಸಬೇಕಿದೆ. ಮಂಡಳಿಯು ಮೇಲೆ ತಿಳಿಸಿರುವ ಪಾವತಿಸಬೇಕಾದ ಮತ್ತು ಸ್ವೀಕರಿಸಬೇಕಾಗಿರುವ ಮೊತ್ತಗಳನ್ನು ಲೆಕ್ಕದಲ್ಲಿ ತೋರಿಸಿರುವುದಿಲ್ಲ. ಇದರಿಂದ ರೂ.9.41 ಲಕ್ಷ ಜವಾಬ್ದಾರಿಯನ್ನು ಕಡಿಮೆ ಮತ್ತು ರೂ.2.08 ಲಕ್ಷ ಆಸ್ತಿಯನ್ನು ಕಡಿಮೆ ಘೋಷಿಸಲ್ಪಟ್ಟಂತಾಗಿದೆ.

II) ಆಸ್ತಿಗಳು

ಎ) ಸ್ಥಿರ ಆಸ್ತಿಗಳು:- ರೂ.38.83 ಕೋಟಿ

- i. ನಿರ್ಮಾಣವಾಗುತ್ತಿರುವ ಕಟ್ಟಡಗಳ ಒಟ್ಟು ಮೊತ್ತ ರೂ.195.65 ಲಕ್ಷ (ದಾವಣಗೆರೆ ರೂ.40.46 ಲಕ್ಷ, ಮೈಸೂರು ವಿಭಾಗ-1 ರೂ.47.31 ಲಕ್ಷ ಮತ್ತು ಶಿವಮೊಗ್ಗ ರೂ.107.88 ಲಕ್ಷ) ಗಳನ್ನು ಸ್ಥಿರ ಆಸ್ತಿಯಲ್ಲಿ ಸೇರಿಸಲಾಗಿದೆ. ಇದರಿಂದ ಸ್ಥಿರ ಆಸ್ತಿಯು ಅಧಿಕವಾಗಿ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಯು ಕಡಿಮೆಯಾಗಿ ಘೋಷಿಸಲ್ಪಟ್ಟಂತಾಗಿದೆ.

ಬಿ) ಪ್ರಗತಿಯಲ್ಲಿರುವ ಕಾಮಗಾರಿಗಳು :- ರೂ.1980.90 ಕೋಟಿ

- i. ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ರೂ.34.50 ಕೋಟಿ ಮೊತ್ತದ ಕಳೆದ 4 ವರ್ಷಗಳಿಂದ ಯಾವುದೇ ಸೇರ್ಪಡೆಯಿಲ್ಲದೆ ಇರುವ 7 ಕಾಮಗಾರಿಗಳು ಸೇರಿರುತ್ತವೆ. ಮಂಡಳಿಯು ಈ ಕಾಮಗಾರಿಗಳ ಪ್ರಗತಿಯ ಮೊತ್ತ ಎಷ್ಟು ವರ್ಷಗಳಿಂದ ಇರುತ್ತದೆ, ಕಾಮಗಾರಿಯ ಹಂತ, ಮುಕ್ತಾಯವಾಗಿರುವ ಅಥವಾ ಮುಕ್ತಾಯವಾಗಬೇಕಾಗಿರುವ ಬಗ್ಗೆ ವಿವರವನ್ನು ಒದಗಿಸಿರುವುದಿಲ್ಲ. ಮುಕ್ತಾಯಗೊಂಡಿರುವ ಕಾಮಗಾರಿಗಳನ್ನು ಸ್ಥಿರಾಸ್ತಿಗೆ ವರ್ಗಾವಣೆ ಮಾಡಿರುವುದರಿಂದ ಸವಕಳಿಗೆ ಅವಕಾಶ ಮಾಡದೇ ಇರುವ ಮೊತ್ತದಷ್ಟನ್ನು ವೆಚ್ಚದಲ್ಲಿ ಕಡಿಮೆಯಾಗಿ ಮತ್ತು ಆಸ್ತಿಯಲ್ಲಿ ಅಧಿಕವಾಗಿ ಘೋಷಿಸಲ್ಪಟ್ಟಂತಾಗಿದೆ.

ಬಿ. ಆದಾಯ ಮತ್ತು ವೆಚ್ಚಗಳು :

I. ಆದಾಯ

ಸಿ) ಸಿಬ್ಬಂದಿ ಸ್ವೀಕೃತಿಗಳು :- ರೂ.5.00 ಕೋಟಿ

ಲೆಕ್ಕದ ಪ್ರಕಾರ ದಿನಾಂಕ: 31.03.2019 ರ ಅಂತ್ಯಕ್ಕೆ ಸ್ವೀಕರಿಸಬೇಕಾಗಿರುವ ಅಭಯ ಕಾಂಪ್ಲೆಕ್ಸ್ ಬಾಡಿಗೆ ಮೊತ್ತ ರೂ.1.73 ಕೋಟಿ ಆಗಿದ್ದು, ಪ್ರಾಥಮಿಕ ದಾಖಲೆಗಳ ಪ್ರಕಾರ ರೂ.2.36 ಕೋಟಿ ಆಗಿರುತ್ತದೆ. ಇದರಿಂದ ರೂ.0.63 ಕೋಟಿಯಷ್ಟು ಆಸ್ತಿ ಮತ್ತು ಜವಾಬ್ದಾರಿಯನ್ನು ಕಡಿಮೆ ಘೋಷಿಸಲ್ಪಟ್ಟಂತಾಗಿದೆ.

ಸಿ) ಸಾಮಾನ್ಯ:

1. ಹಿಂದಿನ ವರದಿಗಳಲ್ಲಿ ಈ ಬಗ್ಗೆ ವಿಮರ್ಶಿಸಿದ್ದಾಗ್ಯೂ, ಭೂಮಿ ಮತ್ತು ಕಟ್ಟಡಗಳನ್ನು ಒಂದೇ ಶೀರ್ಷಿಕೆ ಅಡಿಯಲ್ಲಿ ತೋರಿಸಲಾಗಿದೆ. ಕಟ್ಟಡಗಳ ಮೇಲೆ ಸವಕಳಿಯ ಮೊತ್ತವನ್ನು ಹಾಕಬೇಕಾಗಿರುವುದರಿಂದ, ಕಟ್ಟಡಗಳ ಮೇಲೆ ಹಾಕಬೇಕಾಗಿರುವ ಸವಕಳಿಯ ಮೊತ್ತದಷ್ಟರ ಮಟ್ಟಿಗೆ ಉಳಿತಾಯವನ್ನು ಅಧಿಕ ಪ್ರಮಾಣದಲ್ಲಿ ಘೋಷಿಸಲಾಗಿದೆ ಮತ್ತು ಕಟ್ಟಡದ ಲೆಕ್ಕವನ್ನು ಹೆಚ್ಚು ಘೋಷಿಸಲ್ಪಟ್ಟಂತಾಗಿದೆ.
2. ಮಂಡಳಿಯು ವಾರ್ಷಿಕ ಲೆಕ್ಕಪತ್ರದಲ್ಲಿ ಮೊಬಿಲೈಸೇಷನ್ ಮುಂಗಡ ಒಟ್ಟು ರೂ.85.26 ಕೋಟಿ ಪ್ರತಿಬಿಂಬಿಸಿರುತ್ತದೆ, ಆದರೆ ಪ್ರಾಥಮಿಕ ದಾಖಲೆಯಲ್ಲಿ ರೂ.73.01 ಕೋಟಿ ಮತ್ತು ಲೆಡ್ಜರ್ ಪ್ರಕಾರ ರೂ.75.56 ಕೋಟಿ ಇರುತ್ತದೆ. ಮಂಡಳಿಯು ಈ ವ್ಯತ್ಯಾಸವನ್ನು ಸಮನ್ವಯಗೊಳಿಸಿರುವುದಿಲ್ಲ. ಇದಲ್ಲದೆ ಮೊಬಿಲೈಸೇಷನ್ ಮುಂಗಡದ ಅಡಿ ರೂ.53.57 ಕೋಟಿ ಋಣಾತ್ಮಕ ಶಿಲ್ಕು ಕಂಡು ಬಂದಿದ್ದು, ಇದರ ವಿವರವನ್ನು ಒದಗಿಸಿರುವುದಿಲ್ಲ.
3. ಮಂಡಳಿಯು ಟಿ.ಡಿ.ಎಸ್ ಸಮನ್ವಯ ಪಟ್ಟಿಯನ್ನು ಒದಗಿಸಿಲ್ಲವಾದ ಕಾರಣ, 2018-19 ನೇ ಸಾಲಿನಲ್ಲಿ ವಿವಿಧ ಸಂಸ್ಥೆಗಳು/ಏಜನ್ರಿಗಳು ಪಾವತಿಸಿರುವುದಾಗಿ ಪ್ರತಿಬಿಂಬಿಸಿರುವ ರೂ.160.90 ಲಕ್ಷಗಳನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
4. ಇತರೆ ಸಾಲಗಾರರ ಅನುಬಂಧವು ಅಭಯ ಕಾಂಪ್ಲೆಕ್ಸ್ ಕಟ್ಟಡ ಬೆಂಗಳೂರು ಇಲ್ಲಿನ ಬಾಡಿಗೆದಾರರು ಪಾವತಿಸಬೇಕಾದ ನಿರ್ವಹಣಾ ಮೊತ್ತವನ್ನು ಒಳಗೊಂಡಿರುವುದಿಲ್ಲ. ಇದರಿಂದ ಇತರೆ ಸಾಲಗಾರರು ಮತ್ತು ಆದಾಯದಲ್ಲಿ ಅಷ್ಟರ ಮಟ್ಟಿಗೆ ಕಡಿಮೆ ಘೋಷಿಸಲ್ಪಟ್ಟಂತಾಗಿದೆ.
5. ಮಂಡಳಿಯು ತನ್ನ ಲೆಕ್ಕಪತ್ರಗಳ ಕಾರ್ಯನೀತಿಯಲ್ಲಿ ಪ್ರಾಪ್ತತೆ ಆಧಾರದ ಮೇಲೆ ಲೆಕ್ಕಪತ್ರಗಳನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಲಾಗಿದ್ದರೂ, 2018-19 ನೇ ಸಾಲಿನಲ್ಲಿ ವಿಭಾಗ ಕಛೇರಿಗಳಲ್ಲಿ ಸ್ವೀಕರಿಸಿರುವ ಕಾಮಗಾರಿಗಳ ಬಿಲ್ಲಿನ ಮೊತ್ತವನ್ನು ಚಾಲ್ತಿ ಸಾಲಿನ ಲೆಕ್ಕದಲ್ಲಿ ಸೇರಿಸಿರುವುದಿಲ್ಲ. ಮಂಡಳಿಯು ಕಾಮಗಾರಿ ಬಿಲ್ಲುಗಳನ್ನು ಪಾವತಿ ಆಧಾರದ ಮೇಲೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೆಂದು ತಿಳಿಸಿದೆ. ಈ ಕಾರಣ ಲೆಕ್ಕಪತ್ರಗಳ ಕಾರ್ಯನೀತಿ ನೀತಿಯ ಬದಲಾವಣೆ ಅವಶ್ಯವಿದೆ.
6. ಮಂಡಳಿಯು ಬಂಡವಾಳ ನಿಧಿ (ಮುಕ್ತಾಯಗೊಂಡ ಕಾಮಗಾರಿಗಳ ಮೊತ್ತ ತೆಗೆಯುವುದು) ರಿಂದ ರೂ.386.13 ಕೋಟಿಗಳನ್ನು ಕಡಿತಗೊಳಿಸಿರುತ್ತದೆ, ಆದರೆ ವಾರ್ಷಿಕ ಮೊತ್ತ ರೂ.377.17 ಕೋಟಿ ಆಗಿದ್ದು, ಇದರಿಂದ ರೂ.8.96 ಕೋಟಿ ವ್ಯತ್ಯಾಸ ಉಂಟಾಗಿರುತ್ತದೆ. ಈ ವ್ಯತ್ಯಾಸಕ್ಕೆ ಐ.ಇ.ಸಿ ಕಾರ್ಯಕ್ರಮದ ಬಾಬಿನ ವೆಚ್ಚ ಕಾರಣವಾಗಿದ್ದು, ಇದರ ವಿವರವನ್ನು ಒದಗಿಸಿರುವುದಿಲ್ಲ.
7. ಹಿಂದಿನ ಕಂಡಿಕೆಗಳ ಕಾರಣ ಲೆಕ್ಕಪತ್ರಗಳ ಮೇಲಿನ ನಿವ್ವಳ ಪರಿಣಾಮವೆಂದರೆ, ಜವಾಬ್ದಾರಿಗಳನ್ನು ರೂ. 2.54 ಲಕ್ಷ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ಘೋಷಿಸಲಾಗಿದ್ದಿತು, ಆಸ್ತಿಗಳನ್ನು ರೂ. 65.54 ಲಕ್ಷ ಮೊತ್ತದಷ್ಟು

ಕಡಿಮೆ ಪ್ರಮಾಣದಲ್ಲಿ ಘೋಷಿಸಲಾಗಿದ್ದಿತು ಹಾಗೂ 31 ಮಾರ್ಚ್ 2019 ರಲ್ಲಿದ್ದಂತೆ ವೆಚ್ಚವನ್ನು ಮೀರಿದ ಆದಾಯವನ್ನು ರೂ. 63.00 ಲಕ್ಷ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ಘೋಷಿಸಲಾಗಿದ್ದಿತು.

ಡಿ) ಅನುದಾನಗಳು:

ಪ್ರಸಕ್ತ ಸಾಲಿನಲ್ಲಿ ಸ್ವೀಕರಿಸಲಾಗಿದ್ದ ರೂ.1182.16 ಕೋಟಿ ಮೊತ್ತದಷ್ಟು ಸಹಾಯನುದಾನಗಳ ಪೈಕಿ (ಹಿಂದಿನ ಸಾಲಿನ ಶಿಲ್ಕು ರೂ. 481.45 ಕೋಟಿಯೂ ಒಳಗೊಂಡಂತೆ), ಮಂಡಳಿಯು 31 ಮಾರ್ಚ್ 2019 ರಲ್ಲಿದ್ದಂತೆ ರೂ. 715.78 ಕೋಟಿ ಮೊತ್ತವನ್ನು ಮಾತ್ರ ಬಳಸಿಕೊಳ್ಳಲು ಸಾಧ್ಯವಾಗಿದ್ದಿತು ಹಾಗೂ ರೂ. 466.38 ಕೋಟಿ ಮೊತ್ತವು ಬಳಕೆಯಾಗದೆ ಉಳಿದುಕೊಂಡಿದ್ದಿತು.

ಡಿ) ವ್ಯವಸ್ಥಾಪನಾ (ಮ್ಯಾನೇಜ್‌ಮೆಂಟ್) ಪತ್ರ:

ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸಿರದೇ ಇರುವ ನ್ಯೂನತೆಗಳನ್ನು ಪರಿಹಾರಕ/ತಿದ್ದುಪಡಿ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ವ್ಯವಸ್ಥಾಪನಾ ಪತ್ರದ ಮೂಲಕ ಆಯುಕ್ತರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇವರ ಗಮನಕ್ಕೆ ತರಲಾಗಿದೆ.

V. ಹಿಂದಿನ ಕಂಡಿಕೆಗಳಲ್ಲಿನ ನಮ್ಮ ಅಭಿಪ್ರಾಯಗಳಿಗೆ ಒಳಪಟ್ಟು, ನಾವು ಈ ವರದಿಯಲ್ಲಿ ನಮೂದಿಸಿರುವ ಆಸ್ತಿ-ಜವಾಬ್ದಾರಿ ತಃಖ್ತೆ ಮತ್ತು ಆದಾಯ ಹಾಗೂ ವೆಚ್ಚಗಳ ಲೆಕ್ಕಪತ್ರ/ಜಮಾ-ಖರ್ಚುಗಳ ಲೆಕ್ಕಪತ್ರಗಳು ಲೆಕ್ಕ ಪುಸ್ತಕಗಳ ಜೊತೆ ತಾಳೆ ಹೊಂದುತ್ತವೆ ಎಂಬುದಾಗಿ ನಾವು ವರದಿ ಮಾಡುತ್ತಿದ್ದೇವೆ.

VI. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿಲಾಗಿರುವ ಮಾಹಿತಿ ಮತ್ತು ವಿವರಣೆಗಳಿಗನುಸಾರವಾಗಿ, ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿಸಿದಂತೆ ಮಂಡಳಿಯು ಅಳವಡಿಸಿಕೊಂಡಿರುವ ಕಾರ್ಯನೀತಿಗಳು ಮತ್ತು ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಗಳು ಹಾಗೂ ಮೇಲೆ ತಿಳಿಸಲಾಗಿರುವ ಮಹತ್ತರ ವಿಷಯಗಳು ಹಾಗೂ ಈ ಲೆಕ್ಕಪರಿಶೋಧನಾ ವರದಿಯ ಅನುಬಂಧ ದಲ್ಲಿ ನಮೂದಿಸಲಾಗಿರುವ ಇತರ ವಿಷಯಗಳ ಜೊತೆ ಓದಲ್ಪಡುವ ಮೇಲೆ ತಿಳಿಸಲಾಗಿರುವ ಲೆಕ್ಕಪತ್ರ ತಃಖ್ತೆಗಳು ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಮಾನ್ಯತೆ ಪಡೆದಿರುವ ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿಸಿದಂತೆ ಇರುವ ತತ್ವಗಳಿಗೆ ಅನುಸಾರವಾಗಿ ಒಂದು ಸತ್ಯಾಸತ್ಯತೆಯಿಂದ ಕೂಡಿದ ಮತ್ತು ಯಥಾರ್ಥತೆಯಿಂದ ಹಾಗೂ ನ್ಯಾಯಸಮ್ಮತತೆಯಿಂದ ಕೂಡಿದ ಅಭಿಪ್ರಾಯವನ್ನು ನೀಡುತ್ತವೆ.

ಎ. ಆಸ್ತಿ-ಜವಾಬ್ದಾರಿ ತಃಖ್ತೆಗೆ ಸಂಬಂಧಿಸಿದಂತೆ, ಮಂಡಳಿಯ ಸ್ಥಿತಿಗತಿಗಳು 31 ಮಾರ್ಚ್ 2019 ರಲ್ಲಿದ್ದಂತೆ; ಮತ್ತು

ಬಿ. ಆದಾಯ ಹಾಗೂ ವೆಚ್ಚಗಳ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ, ಹೆಚ್ಚುವರಿಯು/ಮಿಗುತಾಯವು ಆ ದಿನಾಂಕದಂದು ಅಂತ್ಯಗೊಂಡ ವರ್ಷದ್ದಾಗಿರುತ್ತದೆ.

ಸಹಿ/-

ಸ್ಥಳ: ಬೆಂಗಳೂರು
ದಿನಾಂಕ: 02.06.2020.

ಪ್ರಧಾನ ಮಹಾಲೇಖಾಪಾಲರು
(ಸಾಮಾನ್ಯ ಮತ್ತು ಸಾಮಾಜಿಕ ಸೇವೆಗಳ ಲೆಕ್ಕಪರಿಶೋಧನೆ)
ಕರ್ನಾಟಕ

ಲೆಕ್ಕಪರಿಶೋಧನಾ ವರದಿಗೆ ಅನುಬಂಧ

1. ಆಂತರಿಕ ಲೆಕ್ಕಪರಿಶೋಧನೆಯ ಸಮರ್ಪಕತೆ

ಹಿಂದಿನ ವರದಿಗಳಲ್ಲಿ ಈ ಬಗ್ಗೆ ವಿಮರ್ಶಿಸಿದ್ದಾಗ್ಯೂ, ಮಂಡಳಿಯು ಆಂತರಿಕ ಲೆಕ್ಕಪರಿಶೋಧನಾ ವಿಭಾಗವನ್ನು ರಚಿಸಿರಲಿಲ್ಲ.

2. ಆಂತರಿಕ ನಿಯಂತ್ರಣದ ಸಮರ್ಪಕತೆ.

ಎ) ನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ, ಪುರಸಭೆಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಂದ ಕೊಳಗೇರಿ ಅಭಿವೃದ್ಧಿ ಸೆಸ್ ಮೊತ್ತದ ಸ್ವೀಕೃತಿಯನ್ನು ಮೇಲ್ವಿಚಾರಣೆ ಮಾಡಲು ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಮಂಡಳಿಗೆ ಬರಬೇಕಾಗಿರುವ ಸೆಸ್ ಮೊತ್ತದ ಬಗ್ಗೆ ಸ್ಥಳೀಯ ಸಂಸ್ಥೆಗಳಿಂದ ನಿಯತಕಾಲಿಕ ವರದಿಗಳನ್ನು ಪಡೆಯುವಲ್ಲಿ ಮಂಡಳಿಯು ವಿಫಲವಾಗಿದ್ದಿತು. ಸರ್ಕಾರಿ ಆದೇಶಗಳ ಅಡಿಯಲ್ಲಿ ಕಡ್ಡಾಯವಾಗಿದ್ದರೂ, ಮಂಡಳಿಯು ಸೆಸ್ ಮೊತ್ತಕ್ಕೆ ಸಂಬಂಧಿಸಿದಂತೆ, ಲೆಕ್ಕಪತ್ರಗಳನ್ನು ಸ್ಥಳೀಯ ಸಂಸ್ಥೆಗಳ ಲೆಕ್ಕಪತ್ರಗಳ ಜೊತೆ ಸಮನ್ವಯಗೊಳಿಸಿರಲಿಲ್ಲ.

ಬಿ) ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಯೋಜನಾವಾರು, ವರ್ಷವಾರು, ಫಲಾನುಭವಿವಾರು ಡಿಮ್ಯಾಂಡ್, ಕಲೆಕ್ಷನ್ ಮತ್ತು ಸ್ವೀಕರಿಸಬೇಕಾಗಿರುವ ಬ್ಯಾಲೆನ್ಸ್ (230.75 ಕೋಟಿ) ಸ್ಟೇಟ್‌ಮೆಂಟ್ ನಿರ್ವಹಿಸಿರುವುದಿಲ್ಲ. ಮಂಡಳಿಯು ಸಾಲಗಾರರನ್ನು ಒಳ್ಳೆಯ, ಅನುಮಾನಾಸ್ಪದ ಮತ್ತು ಕೆಟ್ಟ ಎಂದು ವರ್ಗೀಕರಿಸಲು ವರ್ಷವಾರು ವಿಶ್ಲೇಷಣೆ ನಿರ್ವಹಿಸಿರುವುದಿಲ್ಲ.

ಸಿ) ಮಂಡಳಿಯು ಲೆಕ್ಕಪರಿಶೀಲನೆಗೆ ಒದಗಿಸಬೇಕಾಗಿರುವ ವಿದ್ಯುತ್, ನೀರು ಸರಬರಾಜು ಮತ್ತು ದೂರವಾಣಿ ಸಂಪರ್ಕಗಳಿಗೆ ಮಾಡಿರುವ ಠೇವಣಿ ಮೊತ್ತಗಳ ವಿವರವುಳ್ಳ ಮತ್ತು ಆಸ್ತಿ ವಹಿ, ಫ್ಲೆಕ್ಸಿ ಡಿಪಾಸಿಟ್ ಗಮನಿಸುವ ವಹಿ, ಟಿ.ಡಿ.ಎಸ್ ತಾಳೆ ಮಾಡುವ ವಹಿ ಮತ್ತು ಹಬ್ಬದ ಮುಂಗಡ ವಹಿಗಳನ್ನು ನಿರ್ವಹಿಸಿರುವುದಿಲ್ಲ.

ಡಿ) ಬಾಡಿಗೆ, ಟಿ.ಡಿ.ಎಸ್ ಮುಂತಾದವುಗಳ ಲೆಡ್ಜರ್ ಮೊತ್ತ ಮತ್ತು ಪ್ರೈಮರಿ ದಾಖಲೆಗಳ ಮೊತ್ತವನ್ನು ಸಮನ್ವಯಗೊಳಿಸದಿರುವುದನ್ನು ಆಡಿಟ್ ಗಮನಿಸಿದೆ. ಇದರಿಂದ ಸರಿಯಾದ ಮತ್ತು ಕಾಲಿಕವಾದ ಲೆಕ್ಕನಿರ್ವಹಣೆಯ ಪದ್ಧತಿಯಲ್ಲಿ ನ್ಯೂನತೆ ಇರುವುದು ತಿಳಿಯುತ್ತದೆ.

ಇ) ಮಂಡಳಿಯು ವಿಭಾಗಗಳು/ಇತರ ಕಛೇರಿಗಳಿಗೆ ನೀಡಿರುವ ಮುಂಗಡದ ಮೊತ್ತಗಳ ಮೇಲೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಈ ಮೊತ್ತಗಳನ್ನು ಉಪಯೋಗಿಸಿರುವ ಬಗ್ಗೆ ಖಾತರಿ ಮಾಡಿಕೊಂಡಿರುವುದಿಲ್ಲ ಹಾಗೂ 2013-14 ಮತ್ತು 2015-16 ರಲ್ಲಿ ನೀಡಿರುವ ಮುಂಗಡಗಳು ವೋಚರ್ಸ್ ಬೇಕಾಗಿರುವ ಕಾರಣ ಸೆಟಲ್ ಆಗದೆ ಉಳಿದಿರುವುದನ್ನು ಆಡಿಟ್ ಗಮನಿಸಿದೆ.

3. ಸ್ಥಿರಾಸ್ತಿಗಳು/ಸರಕು ಸಾಮಗ್ರಿಗಳ ಭೌತಿಕ ತಪಾಸಣೆಯ ವ್ಯವಸ್ಥೆ:

ಮಂಡಳಿಯು ಆಸ್ತಿ ಅರ್ಜಿಸಿದ ದಿನಾಂಕ, ಸವಕಳಿ ಮತ್ತು ನಿವ್ವಳ ಬೆಲೆಯ ವಿವರವುಳ್ಳ ಕ್ರೋಢೀಕೃತ ಸ್ಥಿರ ಆಸ್ತಿ ವಹಿಯನ್ನು ಲೆಕ್ಕ ತನಿಖಾ ಪರಿಶೀಲನೆಗಾಗಿ ಒದಗಿಸಿರುವುದಿಲ್ಲ. ಮಂಡಳಿಯು ಹೊಂದಿರುವ ಭೂಮಿಯ (ಜಾಗ) ಕ್ರೋಢೀಕೃತ ಆಸ್ತಿ ವಹಿ ನಿರ್ವಹಿಸಿರುವುದಿಲ್ಲ.

ಸಹಿ/-

ಪ್ರಧಾನ ಮಹಾಲೇಖಾಪಾಲರು

(ಸಾಮಾನ್ಯ ಮತ್ತು ಸಾಮಾಜಿಕ ಸೇವೆಗಳ ಲೆಕ್ಕಪರಿಶೋಧನೆ)

ಕರ್ನಾಟಕ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

31-03-2019 ಕ್ಕೆ ಅಂತ್ಯಗೊಂಡ
ಹಣಕಾಸು ವರ್ಷಕ್ಕೆ ಸಂಬಂಧಿಸಿದ
ಹಣಕಾಸು ತಃಖ್ತೆಗಳು

**ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು**

ಆಸ್ತಿ ಮತ್ತು ಜವಾಬ್ದಾರಿ ತಃಖ್ತೆ

31 ಮಾರ್ಚ್ 2019 ರಲ್ಲಿದ್ದಂತೆ ಮೊತ್ತ ಭಾರತೀಯ ರೂಪಾಯಿಗಳಲ್ಲಿ

ಸಂಕೇತ	ವಿವರಗಳು	ಅನುಸೂಚಿ	2019	2018
	ನಿಧಿಯ ಮೂಲಗಳು			
311	ಬಂಡವಾಳ ನಿಧಿ	1	32,141,009,698.33	25,699,728,071.70
3115	ಕಾದಿರಿಸುವಿಕೆಗಳು ಮತ್ತು ಮಿಗುತಾಯಗಳು		243,791,960.66	216,959,322.60
	ಒಟ್ಟು		32,384,801,658.99	25,916,687,394.30
	ನಿಧಿಯ ಬಳಕೆ			
411	ಸ್ಥಿರಾಸ್ತಿಗಳು	2	393,943,906.68	384,411,252.68
2117	ಕಳೆಯುವುದು: ಸವಕಳಿ		5,657,580.00	4,490,113.00
	ನಿವ್ವಳ ಸ್ಥಿರಾಸ್ತಿ		388,286,326.68	379,921,139.68
412	ಚಾಲ್ತಿ ಆಸ್ತಿಗಳು			
4121	ಪ್ರಗತಿಯಲ್ಲಿರುವ ಕಾಮಗಾರಿಗಳು	3	19,808,976,283.00	17,280,352,065.00
4122	ಚಿಲ್ಲರೆ ಸಾಲಗಾರರು	4	5,374,930,758.70	2,825,212,456.00
4123	ಸ್ವೀಕರಿಸಬೇಕಾಗಿರುವುದು-ಬಾಡಿಗೆ/ವಿದ್ಯುತ್‌ಚ್ಚಕ್ತಿ/ನೀರು/ ನಿರ್ವಹಣಾ ವೆಚ್ಚ	5	38,465,912.35	36,760,851.90
4124	ಠೇವಣಿಗಳು	6	1,509,965.00	1,476,149.00
4125	ಸಾಲಗಳು ಮತ್ತು ಮುಂಗಡಗಳು	7	980,306,647.00	501,927,414.00
4126	ನಗದು ಮತ್ತು ಬ್ಯಾಂಕ್ ಶಿಲ್ಕು	8	6,136,728,969.09	5,235,287,300.04
4127	ಇತರೆ ಚಾಲ್ತಿ ಆಸ್ತಿಗಳು	9	16,089,671.36	9,845,701.87
	ಒಟ್ಟು ಚಾಲ್ತಿ ಆಸ್ತಿಗಳು		32,357,008,206.50	25,890,861,937.81
313	ಕಳೆಯುವುದು :- ಚಾಲ್ತಿ ಜವಾಬ್ದಾರಿಗಳು			
3131	ಸಿಬ್ಬಂದಿ- ವಸೂಲಾತಿಗಳು- ಪಾವತಿಸಬೇಕಾಗಿರುವುದು	10	3,254,886.00	4,136,615.00
3132	ಕಾಮಗಾರಿ-ವಸೂಲಾತಿಗಳು-ಪಾವತಿಸಬೇಕಾಗಿರುವುದು	11	59,615,311.00	23,019,788.00
3133	ಸಿಬ್ಬಂದಿ- ಠೇವಣಿ- ಪಾವತಿಸಬೇಕಾಗಿರುವುದು	12	8,851,661.00	8,597,083.00
3134	ಕಾಮಗಾರಿ-ಠೇವಣಿ-ಪಾವತಿಸಬೇಕಾಗಿರುವುದು	13	288,771,016.19	318,342,197.19
	ಉಪ ಒಟ್ಟು		360,492,874.19	354,095,683.19
	ನಿವ್ವಳ ಚಾಲ್ತಿ ಆಸ್ತಿಗಳು		31,996,515,332.31	25,536,766,254.62
	ಒಟ್ಟು		32,384,801,658.99	25,916,687,394.30



ಮುಖ್ಯಲೆಕ್ಕಾಧಿಕಾರಿ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು




ಆಯುಕ್ತರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

**ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು**

ಆದಾಯ ಹಾಗೂ ವೆಚ್ಚಗಳು

31 ಮಾರ್ಚ್ 2019 ಕ್ಕೆ ಅಂತ್ಯಗೊಂಡ ಸಾಲಿಗೆ			ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರಗಳು	ಅನುಸೂಚಿ	2019	2018
	ಆದಾಯ:			
1111	ರಾಜಸ್ವ ಅನುದಾನಗಳು	14	6,570,279,975.00	4,226,152,565.00
111	ಇತರೆ ಸ್ವೀಕೃತಿಗಳು	15	50,039,980.14	51,146,772.00
	ಒಟ್ಟು ಆದಾಯ:		6,620,319,955.14	4,277,299,337.00
	ವೆಚ್ಚಗಳು:			
211	ಸಿಬ್ಬಂದಿ ಹಾಗೂ ಆಡಳಿತಾತ್ಮಕ ವೆಚ್ಚಗಳು	16	287,152,762.08	256,068,908.13
4121	ಕೊಳಗೇರಿ ಅಭಿವೃದ್ಧಿ ವೆಚ್ಚಗಳು	3	6,300,676,975.00	4,009,691,534.00
	ಸಾಲಗಳಿಗೆ ಸಂಬಂಧಿತ ಸೇವೆಗಳು (ಹುಡ್ಕೋ ಸಾಲದ ಮೇಲಿನ ಬಡ್ಡಿ)		-	744,778.00
2117	ಸವಕಳಿ ವೆಚ್ಚಗಳು	2	5,657,580.00	4,490,113.00
	ಒಟ್ಟು ವೆಚ್ಚಗಳು		6,593,487,317.08	4,270,995,333.13
	ಪ್ರಸಕ್ತ ಸಾಲಿಗೆ ವೆಚ್ಚಗಳನ್ನು ಮೀರಿದ ಆದಾಯ		26,832,638.06	6,304,003.87
	ಒಟ್ಟು		6,620,319,955.14	4,277,299,337.00



ಮುಖ್ಯಲೆಕ್ಕಾಧಿಕಾರಿ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು



ಆಯುಕ್ತರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು

1-ಏಪ್ರಿಲ್-2018 ರಿಂದ 31-ಮಾರ್ಚ್-2019 ರ ವರ್ಷಕ್ಕೆ ಸ್ವೀಕೃತಿಗಳು ಮತ್ತು ಪಾವತಿಗಳು ಮೊತ್ತ ಭಾರತೀಯ ರೂಪಾಯಿಗಳಲ್ಲಿ

ಸ್ವೀಕೃತಿಗಳು	ಮೊತ್ತ	ಪಾವತಿಗಳು	ಮೊತ್ತ ಭಾರತೀಯ
ಪ್ರಾರಂಭಿಕ ಶಿಲ್ಕು	5,235,287,300.04	ಬಂಡವಾಳ ಲೆಕ್ಕ	9,713,287.19
41261 ನಗದು ಶಿಲ್ಕು	20,777.00	311 ಬಂಡವಾಳ ನಿಧಿ	
41263 ಚೆಕ್ ಇನ್ ಟ್ರಾನ್ಸಿಟ್	81,208,522.00	ಬ್ಯಾಂಕ್ ಚಾರ್ಜಿಸ್-ಬಿಬಿಎಂಪಿ-ಬಿಎಸ್‌ಯುಪಿ	70.80
41262 ಬ್ಯಾಂಕ್ ಶಿಲ್ಕು	5,154,058,001.04	ಬ್ಯಾಂಕ್ ಚಾರ್ಜಿಸ್- ಸೆಸ್	665.00
311 ಬಂಡವಾಳ ಲೆಕ್ಕ	7,057,718,680.30	ಬ್ಯಾಂಕ್ ಚಾರ್ಜಿಸ್- ನರ್ಮಾ ಮೈಸೂರು ಹಂತ-1	206.50
ಬ್ಯಾಂಕ್ ವೆಚ್ಚಗಳು - ಪಿ.ಎಂ.ಎ.ವೈ	2,564.48	ಬ್ಯಾಂಕ್ ಚಾರ್ಜಿಸ್- ಐ.ಹೆಚ್.ಎಸ್.ಡಿ.ಪಿ	882.05
ಬ್ಯಾಂಕ್ ವೆಚ್ಚಗಳು - ಕೊಳಗೇರಿ ಅಭಿವೃದ್ಧಿ	2,848.40	ಬ್ಯಾಂಕ್ ಚಾರ್ಜಿಸ್- ನರ್ಮಾ ಬೆಂಗಳೂರು ಹಂತ-1	188.00
3111 ಅನುದಾನಗಳು		ಬ್ಯಾಂಕ್ ಚಾರ್ಜಿಸ್- ಪಿ.ಎಂ.ಎ.ವೈ	118,746.26
311111 ರೇ	1,128,165,800.00	ಬ್ಯಾಂಕ್ ಚಾರ್ಜಿಸ್- ರೇ	1,487.34
311112 ಪಿ.ಎಂ.ಎ.ವೈ	4,488,721,000.00	ಬ್ಯಾಂಕ್ ಚಾರ್ಜಿಸ್- ಕೊಳಗೇರಿ ಅಭಿವೃದ್ಧಿ	6,224.93
31111 ಕೊಳಗೇರಿ ಅಭಿವೃದ್ಧಿ	1,083,000,000.00	3113 ಬ್ಯಾಂಕ್ ಖಾತೆ ಮೇಲೆ ಬಡ್ಡಿ	9,584,771.31
3113 ಬ್ಯಾಂಕ್ ಬಡ್ಡಿ	320,204,915.42	3114 ಸೆಸ್ ಸಂಗ್ರಹ	45.00

3114 ಸೆಸ್ ಸಂಗ್ರಹ	37,621,552.00					599,115,142.00
313 ಚಾಲ್ತಿ ಜವಾಬ್ದಾರಿಗಳು		469,074,409.00				
ಕೊಪ್ಪಳ ಭೂಮಿ ಮುಂಗಡ-ಡಿ.ಸಿ	69,739,800.00				63,013,900.00	
313 ಚಾಲ್ತಿ ಜವಾಬ್ದಾರಿಗಳು						
3131 ಸಿಬ್ಬಂದಿ-ವಸೂಲಾತಿಗಳು- ಪಾವತಿಸಬೇಕಾಗಿರುವುದು	10,679,769.00				154,691,862.00	
3132 ಕಾಮಗಾರಿ-ವಸೂಲಾತಿಗಳು- ಪಾವತಿಸಬೇಕಾಗಿರುವುದು	334,110,377.00				297,526,314.00	
3133 ಸಿಬ್ಬಂದಿ-ಲೇವಣಿಗಳು- ಪಾವತಿಸಬೇಕಾಗಿರುವುದು	232,578.00				83,883,066.00	
3134 ಕಾಮಗಾರಿ-ಲೇವಣಿಗಳು- ಪಾವತಿಸಬೇಕಾಗಿರುವುದು	54,311,885.00					12,777,160.00
411 ಸ್ಥಿರ ಆಸ್ತಿಗಳು		78,975.00				
4111 ಭೂಮಿ	78,975.00				2,435,565.00	
412 ಚಾಲ್ತಿ ಆಸ್ತಿಗಳು		910,624,787.85				
4121 ಪ್ರಗತಿಯಲ್ಲಿರುವ ಕಾಮಗಾರಿಗಳು	659,989.00				1,303,460.01	
4122 ಸಾಲಗಾರರ ವಸೂಲಾತಿಗಳು	716,558,841.30				261,107.00	
4123 ಸ್ವೀಕರಿಸಬೇಕಾಗಿರುವುದು- ಬಾಡಿಗೆ/ವಿದ್ಯುತ್ ಸಂಪನ್ಮೂಲ/ನೀರು/ನಿರ್ವಹಣಾ ವೆಚ್ಚ	16,452,071.55				188,175.99	
4124 ಲೇವಣಿಗಳು	614.00				2,235,679.00	
4125 ಸಾಲ ಮತ್ತು ಮುಂಗಡಗಳು	176,841,356.00				579,152.00	
4127 ಇತರೆ ಚಾಲ್ತಿ ಆಸ್ತಿಗಳು	111,916.00					7,066,528,898.77

4128 ಶಾಖೆ/ವಿಭಾಗಗಳು	6,663,314,936.15	4121 ಪ್ರಗತಿಯಲ್ಲಿರುವ ಕಾಮಗಾರಿಗಳು	6,386,097,981.00	
412810 ಬೆಂಗಳೂರು ಉಪ-ವಿಭಾಗ-3	4,500.00	4122 ಸಾಲಗಾರರ ವಸೂಲಾತಿಗಳು	13,197,144.00	
412811 ಬೆಂಗಳೂರು ಉಪ-ವಿಭಾಗ-4	4,000.00	4124 ಶೇವಣಿಗಳು	34,430.00	
412812 ಬೆಂಗಳೂರು ಉಪ-ವಿಭಾಗ-5	213,473.95	4125 ಸಾಲ ಮತ್ತು ಮುಂಗಡಗಳು	662,909,549.00	
412817 ದಾವಣಗೆರೆ ವಿಭಾಗ	60,227.00	4127 ಇತರ ಜಾಲ್ತಿ ಆಸ್ತಿಗಳು	4,289,794.77	
412819 ಧಾರವಾಡ ವಿಭಾಗ	12,555,492.00	ಶಾಖೆ/ವಿಭಾಗಗಳು	6,669,541,294.15	
41281 ಕೇಂದ್ರ ಕಛೇರಿ	6,607,836,730.00	412835 ತಾಂತ್ರಿಕ ನಿರ್ದೇಶಕರು-1	814,599.00	
412820 ಧಾರವಾಡ ಉಪ-ವಿಭಾಗ	419,477.00	412836 ತಾಂತ್ರಿಕ ನಿರ್ದೇಶಕರು-2	860,742.00	
412822 ಕಲಬುರಗಿ ವಿಭಾಗ	766,134.00	412816 ವಿಜಯಪುರ ಉಪ-ವಿಭಾಗ	4,018,298.00	
412823 ಕಲಬುರಗಿ ಉಪ-ವಿಭಾಗ	13,181.00	412810 ಬೆಂಗಳೂರು ಉಪ-ವಿಭಾಗ-3	4,379,569.00	
412825 ಮಂಡ್ಯ ಉಪ-ವಿಭಾಗ	60,188.00	412811 ಬೆಂಗಳೂರು ಉಪ-ವಿಭಾಗ-4	5,436,030.00	
412826 ಮೈಸೂರು ವಿಭಾಗ-1	311,835.00	412812 ಬೆಂಗಳೂರು ಉಪ-ವಿಭಾಗ-5	5,131,617.00	
412827 ಮೈಸೂರು ವಿಭಾಗ-2	1,341,392.00	412813 ಬೆಳಗಾವಿ ವಿಭಾಗ	949,709,938.00	
412828 ಮೈಸೂರು ಉಪ-ವಿಭಾಗ-1	1,375,062.00	412814 ಬೆಳಗಾವಿ ಉಪ-ವಿಭಾಗ	3,640,831.00	
412829 ಮೈಸೂರು ಉಪ-ವಿಭಾಗ-2	12,189,737.00	412815 ಬಳ್ಳಾರಿ ಉಪ-ವಿಭಾಗ	4,526,921.00	
41282 ಬೆಂಗಳೂರು ವಿಭಾಗ-1	21,019,458.20	412817 ದಾವಣಗೆರೆ ವಿಭಾಗ	884,892,307.00	
412830 ರಾಯಚೂರು ಉಪ-ವಿಭಾಗ	33,725.00	412818 ದಾವಣಗೆರೆ ಉಪ-ವಿಭಾಗ	5,252,290.00	

412831 ಶಿವಮೊಗ್ಗ ವಿಭಾಗ	1,133,999.00			412819 ಧಾರವಾಡ ವಿಭಾಗ	569,017,791.00	
412832 ಶಿವಮೊಗ್ಗ ಉಪ-ವಿಭಾಗ	23,894.00			41281 ಕೇಂದ್ರ ಕಛೇರಿ	28,815,243.15	
412833 ತುಮಕೂರು ಉಪ-ವಿಭಾಗ	23,823.00			412820 ಧಾರವಾಡ ಉಪ-ವಿಭಾಗ	3,944,567.00	
41283 ಬೆಂಗಳೂರು ವಿಭಾಗ-2	1,224,847.00			412821 ಗದಗ ಉಪ-ವಿಭಾಗ	3,074,714.00	
41284 ಬೆಂಗಳೂರು ವಿಭಾಗ-3	442,333.00			412822 ಕಲಬುರಗಿ ವಿಭಾಗ	1,093,180,011.00	
41286 ಬೆಂಗಳೂರು ವಿಭಾಗ-5	1,770,465.00			412823 ಕಲಬುರಗಿ ಉಪ-ವಿಭಾಗ	5,846,361.00	
41288 ಬೆಂಗಳೂರು ಉಪ-ವಿಭಾಗ-1	489,463.00			412824 ಹಾಸನ ಉಪ-ವಿಭಾಗ	6,028,405.00	
41289 ಬೆಂಗಳೂರು ಉಪ-ವಿಭಾಗ-2	1,500.00			412825 ಮಂಡ್ಯ ಉಪ-ವಿಭಾಗ	4,041,679.00	
				412826 ಮೈಸೂರು ವಿಭಾಗ-1	160,669,018.00	
ಪರೋಕ್ಷ ಆದಾಯ			300,936,884.78	412827 ಮೈಸೂರು ವಿಭಾಗ-2	409,882,334.00	
1111 ಅನುದಾನಗಳು				412828 ಮೈಸೂರು ಉಪ-ವಿಭಾಗ-1	4,438,904.00	
11111 ಸಿ.ಎಲ್.ಟಿ.ಸಿ	1,820,000.00			412829 ಮೈಸೂರು ಉಪ-ವಿಭಾಗ-2	15,725,838.00	
11111 ಸಿಬ್ಬಂದಿ ಅನುದಾನ-ಯೋಜನೆ	267,783,000.00			41282 ಬೆಂಗಳೂರು ವಿಭಾಗ-1	486,050,119.00	
11112 ಬಡ್ಡಿ-ಎಸ್.ಬಿ/ಫ್ಲೆಕ್ಸಿ	27,479,626.78			412830 ರಾಯಚೂರು ಉಪ-ವಿಭಾಗ	4,732,496.00	
11113 ಬಾಡಿಗೆ ಆದಾಯ	81,710.00			412831 ಶಿವಮೊಗ್ಗ ವಿಭಾಗ	139,866,306.00	
11114 ಇತರ ಸ್ವೀಕೃತಿಗಳು	3,772,548.00			412832 ಶಿವಮೊಗ್ಗ ಉಪ-ವಿಭಾಗ	4,871,680.00	
ಅಂತಿಮ ಶಿಲ್ಕು			110.00	412833 ತುಮಕೂರು ಉಪ-ವಿಭಾಗ	7,689,175.00	
41262 ಬ್ಯಾಂಕಿನಲ್ಲಿ ನಗದು	110.00			41283 ಬೆಂಗಳೂರು ವಿಭಾಗ-2	838,051,381.00	

ಪರೋಕ್ಷ ವೆಚ್ಚಗಳು					41284 ಬೆಂಗಳೂರು ವಿಭಾಗ-3	647,535,707.00	
211 ಸಿಬ್ಬಂದಿ ವೆಚ್ಚಗಳು			841,698.38		41285 ಬೆಂಗಳೂರು ವಿಭಾಗ-4	295,530,843.00	
2111 ನೌಕರರ ಸೌಲಭ್ಯಗಳು		407,807.00			41286 ಬೆಂಗಳೂರು ವಿಭಾಗ-5	60,611,717.00	
2112 ಆಡಳಿತ ವೆಚ್ಚಗಳು		394,704.30			41288 ಬೆಂಗಳೂರು ಉಪ-ವಿಭಾಗ-1	5,879,586.00	
2113 ಹಣಕಾಸಿನ ವೆಚ್ಚಗಳು		6.08			41289 ಬೆಂಗಳೂರು ಉಪ-ವಿಭಾಗ-2	5,394,277.00	
2114 ರಿಪೇರಿ ಮತ್ತು ನಿರ್ವಹಣೆ-ಸಾಮಾನ್ಯ		20,379.00			ಪರೋಕ್ಷ ಆದಾಯ		
2116 ರಿಪೇರಿ ಮತ್ತು ನಿರ್ವಹಣೆ-ವಾಹನ		18,802.00			111 ಸಿಬ್ಬಂದಿ ಸ್ವೀಕೃತಿಗಳು	14,618.64	
					1112 ಬಡ್ಡಿ-ಎಸ್.ಬಿ/ಪ್ಲಕ್ಸಿ	14,618.64	
					ಅಂತಿಮ ಶಿಲ್ಕು		
					ಬ್ಯಾಂಕ್ ಲೆಕ್ಕ		6,136,729,079.09
					4126 ನಗದು ಮತ್ತು ಬ್ಯಾಂಕ್		
					41261 ನಗದು	496.00	
					41263 ಚೆಕ್ ಇನ್ ಟ್ರಾನ್ಸಿಟ್	179,414,021.00	
					41262 ಬ್ಯಾಂಕ್ ಶಿಲ್ಕು	5,957,314,562.09	
					ಪರೋಕ್ಷ ವೆಚ್ಚಗಳು		
					211 ಸಿಬ್ಬಂದಿ ವೆಚ್ಚಗಳು	143,458,301.66	
					ಹಿಂದಿನ ಅಪಧಿಯ ವೆಚ್ಚಗಳು	45,300.00	
					2111 ಸಿಬ್ಬಂದಿ ಸೌಲಭ್ಯಗಳು	75,330,245.00	
					2112 ಆಡಳಿತಾತ್ಮಕ ವೆಚ್ಚಗಳು	45,830,986.00	

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು

ಅನುಬಂಧ-1 - 311 ಬಂಡವಾಳ ನಿಧಿ					
ಸಂಕೇತ	ವಿವರ	ಪ್ರಾರಂಭಿಕ ಶಿಲ್ಕು	ಸೇರ್ಪಡೆ	ಕಳೆದಿರುವುದು/ವರ್ಗಾವಣೆ/ ಮರುಪಾವತಿ	ಅಂತಿಮ ಶಿಲ್ಕು
3111	ಅನುದಾನಗಳು	15,120,321,729.00	6,699,886,800.00	-	21,820,208,529.00
3117	ಹುಡ್ಡೋ/ವಾಂಬೇ-ಪಾವತಿಸಬೇಕಾಗಿರುವುದು	517,220,000.00	-	517,220,000.00	-
3112	ಫಲಾನುಭವಿ ವಂತಿಕೆ	3,894,032,000.00	3,770,300,000.00	-	7,664,332,000.00
3113	ಬ್ಯಾಂಕ್ ಖಾತೆಯ ಮೇಲೆ ಬಡ್ಡಿ	885,141,663.67	312,049,094.50	-	1,197,190,758.17
3114	ಸಸ್ ಸ್ಟ್ರಕ್ಚರಿ	100,684,111.50	37,621,552.13	45.00	138,305,618.63
3116	ಬಂಡವಾಳ ಲೆಕ್ಕ	5,182,328,567.53	-	3,861,355,775.00	1,320,972,792.53
	ಒಟ್ಟು	25,699,728,071.70	10,819,857,446.63	4,378,575,820.00	32,141,009,698.33
3111 ಅನುದಾನಗಳು					
ಸಂಕೇತ	ವಿವರ	ಪ್ರಾರಂಭಿಕ ಶಿಲ್ಕು	ಸೇರ್ಪಡೆ	ಅಂತಿಮ ಶಿಲ್ಕು	ಅಂತಿಮ ಶಿಲ್ಕು
311111	ರೇ		7,534,965,000.00	1,128,165,800.00	8,663,130,800.00
311112	ಪಿ.ಎಂ.ಎ.ವೈ		1,919,548,000.00	4,488,721,000.00	6,408,269,000.00
311111	ಕೊಳಗೇರಿ ಅಭಿವೃದ್ಧಿ		4,110,700,000.00	1,083,000,000.00	5,193,700,000.00
311112	ಐ.ಹೆಚ್.ಎಸ್.ಡಿ.ಪಿ		29,317,429.00	-	29,317,429.00
311113	ಬಿಬಿಎಂಪಿ-ಬಿಎಸ್‌ಯುಪಿ		303,957,000.00	-	303,957,000.00
311113	ಡಿ.ಡಿ ಬಳ್ಳಾರಿಯಿಂದ ಆಸರೆ ಅನುದಾನ		8,251,300.00	-	8,251,300.00
311114	ಕೆ.ಯು.ಐ.ಡಿ.ಎಫ್.ಸಿ ಅನುದಾನ		989,972,000.00	-	989,972,000.00
311115	ಹುಡ್ಡೋ ಸಾಲ ಮರುಪಾವತಿ ಅನುದಾನ		223,611,000.00	-	223,611,000.00
	ಒಟ್ಟು		15,120,321,729.00	6,699,886,800.00	21,820,208,529.00
3112 ಫಲಾನುಭವಿ ವಂತಿಕೆ					
ಸಂಕೇತ	ವಿವರ	ಪ್ರಾರಂಭಿಕ ಶಿಲ್ಕು	ಹೆಚ್ಚುವರಿ ಅವಕಾಶ	ಒಟ್ಟು	ಒಟ್ಟು
31122	ಬಿ.ಎಸ್.ಯು.ಪಿ		544,900,000.00	-	544,900,000.00
31121	ಐ.ಹೆಚ್.ಎಸ್.ಡಿ.ಪಿ		240,800,000.00	-	240,800,000.00
311210	ರೇ		2,031,630,000.00	-	2,031,630,000.00
311211	ಪಿ.ಎಂ.ಎ.ವೈ		1,076,702,000.00	3,770,300,000.00	4,847,002,000.00
	ಒಟ್ಟು		3,894,032,000.00	3,770,300,000.00	7,664,332,000.00

3116 - ಬಂಡವಾಳ ಲೆಕ್ಕ

ವಿವರ	ಸೇರ್ಪಡೆ	ಕಳೆದಿರುವುದು
ಮುಕ್ತಾಯಗೊಂಡಿರುವ ಕಾಮಗಾರಿಗಳು - ಅನುಬಂಧ-3		3,771,688,559.00
ಐ.ಇ.ಸಿ ಚಟುವಟಿಕೆಗಳ ಪಾವತಿ- ಕೇಂದ್ರ ಕಛೇರಿ		82,669,662.00
ಡಿಮ್ಯಾಂಡ್ ಸರ್ವೆ ವೆಚ್ಚ -ಅನುಬಂಧ-1	-	6,997,554.00
ಒಟ್ಟು	-	3,861,355,775.00
ಅನುಬಂಧ-1		
ಡಿಮ್ಯಾಂಡ್ ಸರ್ವೆ ವೆಚ್ಚ, ಡಿ.ಪಿ.ಆರ್ ವೆಚ್ಚ ಮತ್ತು ಟೆಂಡರ್ ಪ್ರಕ್ರಿಯೆ ವೆಚ್ಚ- ಬಂಡವಾಳ ನಿಧಿಗೆ ವರ್ಗಾವಣೆ-ವಿಭಾಗ ಮತ್ತು ಉಪ-ವಿಭಾಗಗಳು		
	ವಿವರ	ಮೊತ್ತ
ಬೆಂಗಳೂರು ವಿಭಾಗ-1		141,664.00
ಬೆಂಗಳೂರು ವಿಭಾಗ-2		170,260.00
ಬೆಂಗಳೂರು ವಿಭಾಗ-3		522,982.00
ಬೆಂಗಳೂರು ವಿಭಾಗ-4		545,202.00
ಬೆಂಗಳೂರು ವಿಭಾಗ-5		890,912.00
ಬೆಳಗಾವಿ ವಿಭಾಗ		1,618,809.00
ದಾವಣಗೆರೆ ವಿಭಾಗ		23,610.00
ಧಾರವಾಡ ವಿಭಾಗ		1,964,572.00
ಕಲಬುರಗಿ ವಿಭಾಗ		259,193.00
ಮೈಸೂರು ನಂ.1 ನೇ ವಿಭಾಗ		85,207.00
ಮೈಸೂರು ನಂ.2 ನೇ ವಿಭಾಗ		62,498.00
ರಾಯಚೂರು ಉಪ-ವಿಭಾಗ		60,989.00
ಶಿವಮೊಗ್ಗ ವಿಭಾಗ		651,656.00
	ಒಟ್ಟು	6,997,554.00

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು

ಅನುಬಂಧ-2 ಸ್ಥಿರ ಆಸ್ತಿಗಳು

31 ಮಾರ್ಚ್ 2019 ರಲ್ಲಿದ್ದಂತೆ ಮೊತ್ತ ಭಾರತೀಯ ರೂಪಾಯಿಗಳಲ್ಲಿ

ಸಂಕೇತ	ಆಸ್ತಿಗಳು	2018		ಸೇರ್ಪಡೆ		ಕಳೆಯುವಿಕೆ	ಒಟ್ಟು	ಸವಕಳಿ		2019
		ಸೆಪ್ಟೆಂಬರ್ ವರೆಗೆ	ಸೆಪ್ಟೆಂಬರ್ ನಂತರ	ದರ	ಮೊತ್ತ					
	ಕೇಂದ್ರ ಕಛೇರಿ									
41111	ಮುನೇಶ್ವರ ಬ್ಲಾಕ್ ಪ್ಯಾಲೇಸ್ ಗುಟ್ಟಹಳ್ಳಿ ಜಮೀನು	2,369,550.00	-	-	78,975.00	-	2,290,575.00	-	-	2,290,575.00
41111	ಗದಗ ಸೈಟ್ ನಂ.128 ಭೂಮಿ		2,435,565.00				2,435,565.00			2,435,565.00
41111	ಭೂಮಿ ಮತ್ತು ಕಟ್ಟಡಗಳು	271,043,180.00	-	-	-	-	271,043,180.00	-	-	271,043,180.00
41111	ಭೂಮಿ- ಸರ್ವೆ ನಂ.55/2 ಹನುಮಂತಪುರ ಶೇಖರಾಪುರಂ	45,912,295.00					45,912,295.00			45,912,295.00
41121	ವಾಣಿಜ್ಯ ಸಂಕೀರ್ಣ	7,558,095.00	-	-	-	-	7,558,095.00	10%	755,810.00	6,802,285.00
41121	ಕಛೇರಿ ಕಟ್ಟಡ	3,304,826.50	-	-	-	-	3,304,826.50	10%	330,483.00	2,974,343.50
41111	ಕೆಐಎಡಿಯಿಂದ ಪಡೆದ ನಿವೇಶನ	165,300.00					165,300.00			165,300.00
41131	ಗಣಕ ಯಂತ್ರ ಮತ್ತು ದತ್ತ/ಮೂಲ ಮಾಹಿತಿ ಸಂಸ್ಕರಣ ಉಪಕರಣಗಳು	301,853.40	150,398.00	292,400.00	-	-	744,651.40	40%	239,381.00	505,270.40
41131	ಹೆಚ್‌ಪಿ ಲೇಜರ್ ಪ್ರಿಂಟರ್ ಎಂ435	107,341.00	-	-	-	-	107,341.00	40%	42,936.00	64,405.00
41131	ಪ್ರೊಜೆಕ್ಟರ್ ಮತ್ತು ಸ್ಕ್ರೀನ್	38,261.00	-	-	-	-	38,261.00	40%	15,304.00	22,957.00
41154	ಬೆರಾಕ್ಸ್ ಯಂತ್ರಗಳು	840,035.00	-	-	-	-	840,035.00	15%	126,005.00	714,030.00
41142	ಫ್ಯಾಕ್ಸ್ ಯಂತ್ರಗಳು	62,860.00	-	-	-	-	62,860.00	15%	9,429.00	53,431.00
41162	ಮೋಟಾರ್ ವಾಹನಗಳು	9,259,474.58	3,162.00	2,232,517.00	-	-	11,495,153.58	15%	1,556,834.00	9,938,319.58
41143	ಜನರೇಟರ್	527,249.00	-	-	-	-	527,249.00	15%	79,087.00	448,162.00
41156	ಮೊಬೈಲ್ ಫೋನುಗಳು	88,500.00	-	46,008.00	-	-	134,508.00	10%	11,150.00	123,358.00

41173	ಶೀಲೋಪಕರಣ ಮತ್ತು ಚರವಸ್ತುಗಳು- ಕೇಂದ್ರ	1,868,526.20	-	-	-	-	1,868,526.20	10%	186,853.00	1,681,673.20
41155	ಅಲೈರೆ		93,668.00				93,668.00	10%	9,367.00	84,301.00
41172	ಎಕ್ಸ್‌ಕ್ಯೂಟಿವ್ ಚೇರ್	18,364.00	-	94,400.00			112,764.00	10%	6,556.00	106,208.00
41151	ಕಛೇರಿ ಉಪಕರಣಗಳು	1,648,946.00	-	-			1,648,946.00	10%	164,895.00	1,484,051.00
41152	ವಾಯು ಶೀತಕ (ಏರ್‌ಕೂಲರ್)	8,035.00	-	-			8,035.00	10%	804.00	7,231.00
41132	ಟ್ಯಾಲಿ ಸಾಫ್ಟ್‌ವೇರ್	3,072.00	12,000.00	-			15,072.00	40%	6,029.00	9,043.00
41144	ಯುಪಿಎಸ್ ಬ್ಯಾಟರಿ	197,088.00	-	-			197,088.00	15%	29,563.00	167,525.00
	ಒಟ್ಟು	345,322,851.68	259,228.00	5,100,890.00	78,975.00	350,603,994.68			3,570,486.00	347,033,508.68
	ಬೆಂಗಳೂರು ನಂ.1 ವಿಭಾಗ									
41131	ಗಣಕ ಯಂತ್ರ ಮತ್ತು ದತ್ತ/ಮೂಲ ಮಾಹಿತಿ ಸಂಸ್ಕರಣ ಉಪಕರಣಗಳು	5,831.00	65,784.00	-			71,615.00	40%	28,646.00	42,969.00
	ಬೆಂಗಳೂರು ನಂ.2 ವಿಭಾಗ									
41131	ಗಣಕ ಯಂತ್ರ ಮತ್ತು ದತ್ತ/ಮೂಲ ಮಾಹಿತಿ ಸಂಸ್ಕರಣ ಉಪಕರಣಗಳು	5,590.00	375,840.00	86,824.00			468,254.00	40%	169,937.00	298,317.00
	ಬೆಂಗಳೂರು ನಂ.3 ವಿಭಾಗ									
41131	ಗಣಕ ಯಂತ್ರ ಮತ್ತು ದತ್ತ/ಮೂಲ ಮಾಹಿತಿ ಸಂಸ್ಕರಣ ಉಪಕರಣಗಳು	5,951.00	-	-			5,951.00	40%	2,380.00	3,571.00
	ಬೆಂಗಳೂರು ವಿಭಾಗ ನಂ.5									
41141	ಲಿಫ್ಟ್	2,414,495.00	-	-			2,414,495.00	15%	362,174.00	2,052,321.00
41145	ದೂರದರ್ಶನ		140,929.00				140,929.00	15%	21,139.00	119,790.00
41145	ಪ್ಲಾಂಟ್ ಅಂಡ್ ಮಿಷಿನರಿ	115,380.00		-			115,380.00	15%	17,307.00	98,073.00
	ಒಟ್ಟು	2,529,875.00	140,929.00	-	-	2,670,804.00			400,620.00	2,270,184.00
	ಬೆಂಗಳೂರು ನಂ.1 ಉಪ-ವಿಭಾಗ									
41131	ಗಣಕ ಯಂತ್ರ ಮತ್ತು ಹಾರ್ಡ್‌ವೇರ್		86,730.00				86,730.00	40%	34,692.00	52,038.00
			86,730.00	-	-	86,730.00			34,692.00	52,038.00

41212	ಐ.ಪೆಚ್.ಎಸ್.ಡಿ.ಪಿ ಕಾಮಗಾರಿಗಳು	1,823,060,062.00	74,271,934.00	7,980,888.00	66,291,046.00	89,430,599.00	22,867,661.00	66,562,938.00	1,807,901,397.00
41213	ಬಿಬಿಎಂಪಿ ಬಿಎಸ್‌ಯುಪಿ ಕಾಮಗಾರಿಗಳು	82,172,191.00	-	-	-	-	-	-	82,172,191.00
41215	ನರ್ಮಲ್ ಬೆಂಗಳೂರು ಹಂತ-1 ಕಾಮಗಾರಿಗಳು	2,281,160,998.00	756,312,774.00	52,137,575.00	704,175,199.00	1,462,985,439.00	758,810,240.00	704,175,199.00	1,574,488,333.00
41216	ನರ್ಮಲ್ ಬೆಂಗಳೂರು ಹಂತ-2 ಕಾಮಗಾರಿಗಳು	487,604,430.00	173,627,555.00	10,978,934.00	162,648,621.00	505,770,548.00	343,121,927.00	162,648,621.00	155,461,437.00
41217	ನರ್ಮಲ್ ಬೆಂಗಳೂರು ಹಂತ-3 ಕಾಮಗಾರಿಗಳು	665,869,470.00	242,497,740.00	29,135,931.00	213,361,809.00	476,382,727.00	263,020,918.00	213,361,809.00	431,984,483.00
41218	ನರ್ಮಲ್ ಮೈಸೂರು ಹಂತ-1 ಕಾಮಗಾರಿಗಳು	763,621,998.00	1,450,334.00	1,450,334.00	-	-	-	-	765,072,332.00
41219	ನರ್ಮಲ್ ಮೈಸೂರು ಹಂತ-2 ಕಾಮಗಾರಿಗಳು	25,919,473.00	4,968,140.00	1,568,911.00	3,399,229.00	8,367,369.00	4,968,140.00	3,399,229.00	22,520,244.00
	ಒಟ್ಟು	17,280,352,065.00	7,772,674,544.00	6,300,676,975.00	1,471,997,569.00	5,244,050,326.00	3,771,688,559.00	1,472,361,767.00	19,808,976,283.00

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು

ಅನುಬಂಧ- 04 - 4122 ಇತರೆ ಸಾಲಗಾರರು/ಸ್ವೀಕರಿಸಬೇಕಾಗಿರುವುದು			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರಗಳು	2019	2018
4122112	ಫಲಾನುಭವಿ ವಂತಿಕೆ - ವಾಂಬೇ	161,300.00	161,300.00
4122113	ಫಲಾನುಭವಿ ವಂತಿಕೆ - ಸ್ವೀಕೃತಿ	(354,120.00)	(354,120.00)
4122114	ಆಯುಕ್ತರು ಹೆಚ್.ಡಿ.ಎಂ.ಸಿ - ಫಲಾನುಭವಿ ವಂತಿಕೆ	502,500.00	502,500.00
4122115	ಫಲಾನುಭವಿಗಳ ಪ್ರಾರಂಭಿಕ ಠೇವಣಿ	(35,100.00)	(35,100.00)
4122116	ಫಲಾನುಭವಿ ವಂತಿಕೆ - ಸ್ವೀಕೃತಿ	687,100.00	682,100.00
4122117	ಹುಡ್ಕೋ ವಾಂಬೇ ಮನೆಗಳ ಬಾಡಿಗೆ ಬಾಕಿ	-	517,220,000.00
4122110	ರೇ	823,661,057.00	1,123,145,004.00
4122111	ಪಿ.ಎಂ.ಎ.ವೈ	4,227,072,022.70	837,119,743.00
412211	ಐ.ಹೆಚ್.ಎಸ್.ಡಿ.ಪಿ	37,689,660.00	37,729,860.00
412212	ಬಿಬಿಎಂಪಿ-ಬಿಎಸ್‌ಯುಪಿ	285,546,339.00	309,041,169.00
ಒಟ್ಟು		5,374,930,758.70	2,825,212,456.00

ಅನುಬಂಧ- 05 - 4123 ಸ್ವೀಕರಿಸಬೇಕಾಗಿರುವುದು-ಬಾಡಿಗೆ/ವಿದ್ಯುತ್ ಚೃಕ್ಕಿ/ನೀರು/ನಿರ್ವಹಣಾ ವೆಚ್ಚಗಳು			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರಗಳು	2019	2018
412310	ಸ್ವೀಕರಿಸಬೇಕಾಗಿರುವ ಬಾಡಿಗೆ - ಕೆ.ಎಸ್.ಎಸ್.ಡಬ್ಲ್ಯು.ಬಿ	2,311,382.00	2,299,013.00
412311	ಸ್ವೀಕರಿಸಬೇಕಾಗಿರುವ ಬಾಡಿಗೆ - ಎನ್.ಪಿ.ಸಿ	1,509.00	10,401.00
412312	ಸ್ವೀಕರಿಸಬೇಕಾಗಿರುವ ಬಾಡಿಗೆ - ಆರ್.ಡಿ.ಇ.ಡಿ	257,600.00	257,600.00
412313	ಸ್ವೀಕರಿಸಬೇಕಾಗಿರುವ ಬಾಡಿಗೆ - ಎ.ಜಿ ಆಫೀಸ್	-	3,718.00
412314	ಸ್ವೀಕರಿಸಬೇಕಾಗಿರುವ ಬಾಡಿಗೆ - ಆರ್.ಡಬ್ಲ್ಯು.ಎಸ್.ಎಸ್.ಡಿ	-	3,311,951.00
412315	ಸ್ವೀಕರಿಸಬೇಕಾಗಿರುವ ಬಾಡಿಗೆ- ಸೋಷಿಯಲ್ ಆಡಿಟ್	441,422.50	462,687.00
412316	ಸ್ವೀಕರಿಸಬೇಕಾಗಿರುವ ಬಾಡಿಗೆ-ಸ್ಟೇಟ್ ಲೆವೆಲ್ ಲ್ಯಾಬ್	1,604,090.00	1,604,090.00
412318	ವಿದ್ಯುತ್ ಬಿಲ್ಲಿನ ಮೊತ್ತ ಸ್ವೀಕರಿಸಬೇಕಾಗಿರುವುದು	609,854.85	350,020.90
41231	ಸ್ವೀಕರಿಸಬೇಕಾಗಿರುವ ಬಾಡಿಗೆ-ಬಿ.ಎಂ.ಟಿ.ಪಿ.ಸಿ	1,283,002.00	1,504,642.00
41232	ಸ್ವೀಕರಿಸಬೇಕಾಗಿರುವ ಬಾಡಿಗೆ-ಕ್ಯಾಂಟೀನ್	373,878.00	373,878.00
41233	ಸ್ವೀಕರಿಸಬೇಕಾಗಿರುವ ಬಾಡಿಗೆ-ಸಿ.ಟಿ.ಓ	4,942,706.00	4,942,706.00
41234	ಸ್ವೀಕರಿಸಬೇಕಾಗಿರುವ ಬಾಡಿಗೆ-ಡಿ.ಪಿ.ಸಿ.ಓ	739,535.00	432,805.00
41235	ಸ್ವೀಕರಿಸಬೇಕಾಗಿರುವ ಬಾಡಿಗೆ-ಜಿಲ್ಲಾ ಮಕ್ಕಳ ರಕ್ಷಣೆ	394,894.00	381,245.00
41236	ಸ್ವೀಕರಿಸಬೇಕಾಗಿರುವ ಬಾಡಿಗೆ-ಡಾ ಅಂಬೇಡ್ಕರ್ ಕೋ ಆಪರೇಟೀವ್ ಸೊಸೈಟಿ	150,489.00	114,375.00
41237	ಸ್ವೀಕರಿಸಬೇಕಾಗಿರುವ ಬಾಡಿಗೆ-ಕೆ.ಎ.ಯೂ ಲಲಿತ	360,645.00	196,065.00
41238	ಸ್ವೀಕರಿಸಬೇಕಾಗಿರುವ ಬಾಡಿಗೆ-ಕೆ.ಹೆಚ್.ಎಸ್.ಡಿ.ಆರ್.ಪಿ	365,146.00	365,146.00
41239	ಸ್ವೀಕರಿಸಬೇಕಾಗಿರುವ ಬಾಡಿಗೆ-ಕೆ.ಎಸ್.ಆರ್.ಎಲ್.ಪಿ.ಎಸ್	4,216,230.00	1,437,930.00
412317	ಸ್ವೀಕರಿಸಬೇಕಾಗಿರುವ ಬಾಡಿಗೆ-ಉಪ-ವಿಭಾಗಗಳು	20,413,529.00	18,712,579.00
ಒಟ್ಟು		38,465,912.35	36,760,851.90

ಅನುಬಂಧ 06 - 4124 ಠೇವಣಿಗಲು

31 ಢಾರ್ಚ್ 2019 ರಲ್ಲಿ ಇದ್ದಂತೆ		ಢೊತ್ತ ಭಾರತೀಯ ರೂಪಾಯಿಗಲಲ್ಲಿ	
ಸಂಕೇತ	ವಿವರಗಲು	2019	2018
41241	ಠೇವಣಿ - ಕೆ.ಃ.ಟಿ.ಸಿ.ಎಲ್	1,096,867.00	1,096,867.00
41245	ಠೇವಣಿ - ಸೆಕ್ಯೂರಿಟಿ	27,300.00	27,300.00
41241	ಠೇವಣಿ - ವಿದ್ಯುತ್‌ಚ್ಚಕ್ತಿ	146,470.00	112,040.00
41242	ಠೇವಣಿ - ದೂರವಾಣಿ	68,328.00	68,942.00
41243	ಠೇವಣಿ - ಬಿ.ಡಬ್ಲ್ಯೂ.ಎಸ್.ಎಸ್.ಬಿ	30,000.00	30,000.00
41244	ಠೇವಣಿ - ಪೆಟ್ರೋಲ್/ಡಿಸಲ್	141,000.00	141,000.00
	ಒಟ್ಟು	1,509,965.00	1,476,149.00

ಅನುಬಂಧ 07 - 4125 ಸಾಲಗಲು ಢತ್ತು ಢುಂಗಡಗಲು

31 ಢಾರ್ಚ್ 2019 ರಲ್ಲಿ ಇದ್ದಂತೆ		ಢೊತ್ತ ಭಾರತೀಯ ರೂಪಾಯಿಗಲಲ್ಲಿ	
ಸಂಕೇತ	ವಿವರಗಲು	2019	2018
41251	ಸಜ್ಜುಗೊಳಿಸುವಿಕೆ ಢುಂಗಡ		
4125112	ಸಾಢಗ್ರಿ ಢುಂಗಡ	1,997,810.00	1,997,810.00
4125112	ಸಜ್ಜುಗೊಳಿಸುವಿಕೆ ಢುಂಗಡ	(535,720,062.00)	(535,720,062.00)
4125110	ರೇ	617,753,940.00	649,329,680.00
4125111	ಪಿ.ಎಂ.ಎ.ವೈ	768,624,023.00	286,690,950.00
41252	ಭೂಸ್ವಾಧೀನ ಢುಂಗಡ		
412521	ಚಿತ್ರದುರ್ಗ ಜೆ.ಜೆಹಟ್ಟಿ ಹುನಢಂತನಗರ ಭೂಢಿ	5,846,400.00	5,846,400.00
412522	ಇಂದಿರಾನಗರ ಅರಸೀಕೆರೆ ಹಾಸನ ಭೂಢಿ	482,700.00	482,700.00
412523	ಗವಿಪುರಂ ಬೆಂಗಲೂರು ಭೂಢಿ	23,975,000.00	23,975,000.00
412524	ವೆಂಕಟರಢಣ್ಣಪ್ಪ ಆರ್ಡ್ ಗ್ಯಾಲರಿ ಭೂಢಿ	35,284,000.00	35,284,000.00
412525	ತಿಢ್ಢರಾಯಪ್ಪ ಗಾರ್ಡನ್ ನೀಲಸಂದ್ರ ಸ್ಲಂ ಭೂಢಿ	7,080,900.00	7,080,900.00
412526	ಕೊಪ್ಪಳ ಭೂಢಿ	51,074,900.00	22,919,100.00
412527	ಯಶವಂತಪುರ ರೈಲ್ವೆ ಸ್ಟೇಷನ್ ಹತ್ತಿರ ಸರ್ವೆ ನಂ.36/1 & 136/2 ಭೂಢಿ	3,403,200.00	3,403,200.00
41255	ಹಬ್ಬದ ಢುಂಗಡ	262,636.00	212,136.00
41257	ಪ್ರಯಾಣಭತ್ಯೆ ಢುಂಗಡ	-	22,400.00
41259	ಹೆಚ್.ಎಫ್.ಎ ಡಿಢ್ಯಾಂಡ್ ಸರ್ವೆ ಢುಕ್ತಿ ಆರ್ಗನೈಜೇಷನ್	60,000.00	60,000.00
41259	ಹೆಚ್.ಎಫ್.ಎ ಡಿಢ್ಯಾಂಡ್ ಸರ್ವೆ ನೆಲ್ಸನ್ ಢಂಡೇಲಾ ಸಂಸ್ಥೆ	25,000.00	25,000.00
41259	ಹೆಚ್.ಎಫ್.ಎ ಡಿಢ್ಯಾಂಡ್ ಸರ್ವೆ ಸ್ಪೂರ್ತಿ ಸಾಢಾಜಿಕ ತರಬೇತಿ ಸೊಸೈಟಿ	116,200.00	86,200.00
412511	ಇತರೆ	40,000.00	232,000.00
	ಒಟ್ಟು	980,306,647.00	501,927,414.00

ಅನುಬಂಧ- 09 - 4127 ಇತರೆ ಚಾಲ್ತಿ ಆಸ್ತಿಗಳು

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರಗಳು	2019	2018
41271	ಟಿ.ಡಿ.ಎಸ್ - ಎ.ಜಿ. ಆಫೀಸ್	989,768.00	774,326.00
41271	ಟಿ.ಡಿ.ಎಸ್ - ಆಂಧ್ರ ಬ್ಯಾಂಕ್	9,347.00	9,347.00
41271	ಟಿ.ಡಿ.ಎಸ್ - ಬಿ.ಎಂ.ಟಿ.ಪಿ.ಸಿ	180,468.00	83,832.00
41271	ಟಿ.ಡಿ.ಎಸ್ - ಬಿ.ಓ.ಐ	55,474.00	55,474.00
41271	ಟಿ.ಡಿ.ಎಸ್ - ಡಿ.ಸಿ.ಪಿ	24,337.00	17,282.00
41271	ಟಿ.ಡಿ.ಎಸ್ - ಇ.ಇ.ಪ್ಲಾನಿಂಗ್	77,160.00	-
41271	ಟಿ.ಡಿ.ಎಸ್ -ಎಫ್.ಎಸ್.ಎಸ್.ಎ	97,884.00	97,884.00
41271	ಟಿ.ಡಿ.ಎಸ್ - ಜಿ.ಎಸ್.ಟಿ ಇ.ಇ.ಪ್ಲಾನಿಂಗ್	28,000.00	-
41271	ಟಿ.ಡಿ.ಎಸ್ - ಜಿ.ಎಸ್.ಟಿ ರೂರಲ್ ವಾಟರ್	317,756.00	-
41271	ಟಿ.ಡಿ.ಎಸ್ - ಕರ್ನಾಟಕ ಬ್ಯಾಂಕ್	254,745.00	254,745.00
41271	ಟಿ.ಡಿ.ಎಸ್ - ಕೆ.ಹೆಚ್.ಎಸ್.ಆರ್.ಡಿ.ಪಿ	38,343.00	38,343.00
41271	ಟಿ.ಡಿ.ಎಸ್ -ಕೆ.ಎಸ್.ಆರ್.ಎಲ್.ಪಿ.ಎಸ್	991,686.00	991,686.00
41271	ಟಿ.ಡಿ.ಎಸ್ -ಕೆ.ಎಸ್.ಎಸ್.ಡಬ್ಲ್ಯು.ಬಿ	635,563.00	435,849.00
41271	ಟಿ.ಡಿ.ಎಸ್ -ಎನ್.ಪಿ.ಸಿ	328,672.00	246,782.00
41271	ಟಿ.ಡಿ.ಎಸ್ -ಎಫ್.ಡಿ	739,268.00	739,268.00
41271	ಟಿ.ಡಿ.ಎಸ್- ರೂರಲ್ ವಾಟರ್	736,187.00	291,656.00
41271	ಟಿ.ಡಿ.ಎಸ್ -ಎಸ್.ಬಿ.ಐ	4,623,322.00	3,117,551.00
41271	ಟಿ.ಡಿ.ಎಸ್ -ಸೋಷಿಯಲ್ ಆಡಿಟ್	460,964.00	339,976.00
41271	ಟಿ.ಡಿ.ಎಸ್ -ಸ್ವೇಟ್ ಡಿಸೆಂಬಲ್	548,736.00	412,800.00
41271	ಟಿ.ಡಿ.ಎಸ್ -ಸಿಂಡಿಕೇಟ್ ಬ್ಯಾಂಕ್	1,410,387.39	69,514.62
41271	ಟಿ.ಡಿ.ಎಸ್ - ಕೆನರಾ ಬ್ಯಾಂಕ್	3,306,291.00	1,701,746.00
41271	ಟಿ.ಡಿ.ಎಸ್ - ಕಾರ್ಪೊರೇಷನ್ ಬ್ಯಾಂಕ್	80,092.00	65,111.00
41271	ಟಿ.ಡಿ.ಎಸ್ - ರಸೀದಿಗಳು	155,220.97	102,529.25
ಒಟ್ಟು		16,089,671.36	9,845,701.87

ಅನುಬಂಧ- 08 - 4126 ನಗದು, ಬ್ಯಾಂಕ್ ಶಿಲ್ಕು ಮತ್ತು ಚೆಕ್ ಇನ್ ಟ್ರಾನ್ಸಿಟ್

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ವಿವರಗಳು	ಡೆಬಿಟ್	ಗ್ರಾಸ್	
41262 ಬಾಂಕಿನಲ್ಲಿ ನಗದು			
ಕೇಂದ್ರ ಕಛೇರಿ			5,516,981,386.63
ಆಶ್ರಯ ನಗರ 28585	31,457,601.00		
ಬಿಬಿಎಂಪಿ ಬಿಎಸ್‌ಯುಪಿ ಕಾರ್ಪೊರೇಷನ್ ಬ್ಯಾಂಕ್- 72052	25,931,539.21		
ಸೆಸ್ ಕೆನರಾ ಬ್ಯಾಂಕ್- 18872	80,795,004.94		
ಸಿಎಲ್‌ಟಿಸಿ ಐ.ಡಿ.ಬಿ.ಐ- 81860	99,942.00		
ಇ.ಎಂ.ಡಿ ಮತ್ತು ಎಫ್.ಎಸ್.ಡಿ ಐ.ಡಿ.ಬಿ.ಐ- 176927	101,674,324.50		
ಸಿಬ್ಬಂದಿ-ಕಾರ್ಪೊರೇಷನ್ ಬ್ಯಾಂಕ್ 72028	204,314,248.89		

ಐ.ಹೆಚ್.ಎಸ್.ಡಿ.ಪಿ ಎಸ್.ಬಿ.ಐ- 688102	55,865,657.07	
ನರ್ಮಾ ಬೆಂಗಳೂರು ಹಂತ-2 ಕಾರ್ಪೊರೇಷನ್ ಬ್ಯಾಂಕ್- 72036	27,862,749.15	
ನರ್ಮಾ ಬೆಂಗಳೂರು ಹಂತ-3 ಕಾರ್ಪೊರೇಷನ್ ಬ್ಯಾಂಕ್ 72060	17,423,335.54	
ನರ್ಮಾ ಬೆಂಗಳೂರು ಹಂತ-1 ಎಸ್.ಬಿ.ಐ ಬ್ಯಾಂಕ್ 88055	56,695,686.14	
ನರ್ಮಾ ಮೈಸೂರು ಹಂತ-2 ಕಾರ್ಪೊರೇಷನ್ ಬ್ಯಾಂಕ್ 2044	52,992,034.84	
ನರ್ಮಾ ಮೈಸೂರು ಹಂತ-3 ಕಾರ್ಪೊರೇಷನ್ ಬ್ಯಾಂಕ್ 72079	15,907,414.35	
ನರ್ಮಾ ಮೈಸೂರು ಹಂತ-1 ಎಸ್.ಬಿ.ಐ ಬ್ಯಾಂಕ್ 17183	65,700,415.50	
ಪಿಂಚಣಿ ಕೆನರಾ ಬ್ಯಾಂಕ್- 14069	14,436,923.08	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0770	3,988.09	
ಪಿ.ಎಂ.ಎ.ವೈ-ಕಾರ್ಪೊರೇಷನ್ ಬ್ಯಾಂಕ್ 52030	15,819,113.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0727	6,017,284.53	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0708	423,576.36	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0712	2,348,642.49	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0692	17,013,534.01	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 00731	1,797,485.36	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0616	3,528,304.56	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0596	15,548,202.23	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0539	28,967,814.23	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್- 0601	14,573,349.50	
ಪಿ.ಎಂ.ಎ.ವೈ- ಐ.ಡಿ.ಬಿ.ಐ-89033	7,803,854.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00428	5,602,619.06	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0037	3,498,731.23	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0413	15,057,075.06	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0210	5,795,877.70	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0297	36,318,334.70	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0562	3,600,378.60	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1096	86,392.53	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0018	9,092,640.11	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0336	328,291.63	
ಪಿ.ಎಂ.ಎ.ವೈ- ಐ.ಡಿ.ಬಿ.ಐ-77870	289,079.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1010	21,985,414.76	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52003	70,555,125.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0466	2,024,240.47	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0060	6,534,434.03	
ಪಿ.ಎಂ.ಎ.ವೈ- ಐ.ಡಿ.ಬಿ.ಐ-77948	24,630,644.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0451	1,649,616.19	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00432	198,889.78	

ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0838	2,171.21	
ಪಿ.ಎಂ.ಎ.ವೈ- ಐ.ಡಿ.ಬಿ.ಐ-77894	7,801,358.00	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52021	1,301,116.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0393	17,440,303.97	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0374	285,186.82	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00485	484,648.24	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0340	10,497,479.48	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0360	22,155,749.82	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0355	1,033,937.51	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77863	378,553.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0278	54,492,802.37	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0470	49,585,433.41	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-80825	2,212,243.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-114	19,033,638.98	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-129	676,667.97	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0915	10,725,000.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0133	17,631,009.35	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0543	28,812,682.42	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0447	10,912,090.47	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77962	15,978,614.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0389	75,329,684.08	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0823	8,463,530.01	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00259	1,752.07	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0581	7,874,110.76	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0804	1,467,523.30	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0799	4,332,330.52	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0746	223,212.05	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0409	17,965,267.12	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77979	4,298,886.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0635	940,021.74	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0640	16,055,532.62	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0620	1,039,238.41	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77986	370,700.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0987	11,308,264.40	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1005	908,415.42	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0895	18,091,447.52	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77993	1,822,227.00	

ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52058	47,272,142.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-51943	110,274.00	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78006	1,088,163.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0190	4,304,713.68	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0968	223,041.18	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1024	18,240,191.86	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78013	778,283.00	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52067	53,023,202.00	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52076	50,396,467.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0094	6,177,406.66	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0080	23,478,991.69	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-192422	255,073,933.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0022	3,062,153.27	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1081	5,197,023.53	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1077	2,131,044.11	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1039	3,338,832.21	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1058	6,301,280.99	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77887	9,398,914.00	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78020	774,409.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00263	-	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78037	49,591,041.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0321	21,022,711.29	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77917	1,292,789.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-1062	1,495,273.40	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-0577	100,375,959.02	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52012	8,225,251.00	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78044	544,929.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0558	1,195.95	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0167	9,161,729.40	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0171	1,988,125.89	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0934	2,831,806.45	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0186	600,201.73	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0505	16,710,505.97	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00282	(110.00)	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-00654	6,550,978.49	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0056	4,343,491.58	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-52049	77,433,642.00	

ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0688	215,858.83	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0673	73,391.72	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-78051	1,153,446.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-01043	638,455.21	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77924	1,819,404.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್-0302	11,219,866.40	
ಪಿ.ಎಂ.ಎ.ವೈ- ಐ.ಡಿ.ಬಿ.ಐ ಬ್ಯಾಂಕ್-77900	23,841,275.00	
ಪಿ.ಎಂ.ಯು-ಪಿ.ಐ.ಯು ಕಾರ್ಪೊರೇಷನ್ ಬ್ಯಾಂಕ್ ಸಿ.ಬಿ.ಸಿ.ಎ-170	1,162.00	
ಕೇಂದ್ರ-ಕನರಾ ಬ್ಯಾಂಕ್ ರೇ 74140	90,138,765.67	
ಕೇಂದ್ರ-ಕನರಾ ಬ್ಯಾಂಕ್ ರೇ 74141	155,125,049.38	
ಕೇಂದ್ರ-ಕನರಾ ಬ್ಯಾಂಕ್ ರೇ 74142	62,958,897.30	
ಕೇಂದ್ರ-ಕನರಾ ಬ್ಯಾಂಕ್ ರೇ 74143	66,097,659.55	
ಕೇಂದ್ರ-ಕನರಾ ಬ್ಯಾಂಕ್ ರೇ 74144	69,733,371.56	
ಕೇಂದ್ರ-ಕನರಾ ಬ್ಯಾಂಕ್ ರೇ 74145	131,135,345.15	
ಕೇಂದ್ರ-ಕನರಾ ಬ್ಯಾಂಕ್ ರೇ 74146	39,993,800.56	
ಕೇಂದ್ರ-ಕನರಾ ಬ್ಯಾಂಕ್ ರೇ 74147	45,352,965.12	
ಕೇಂದ್ರ-ಕನರಾ ಬ್ಯಾಂಕ್ ರೇ 74148	51,110,212.25	
ಕೇಂದ್ರ-ಕನರಾ ಬ್ಯಾಂಕ್ ರೇ 74149	5,262,279.24	
ಕೇಂದ್ರ-ಕನರಾ ಬ್ಯಾಂಕ್ ರೇ 74152	73,314,451.83	
ಕೇಂದ್ರ-ಕನರಾ ಬ್ಯಾಂಕ್ ರೇ 74155	207,635,088.00	
ಕೇಂದ್ರ-ಕನರಾ ಬ್ಯಾಂಕ್ ರೇ 74156	221,750,517.50	
ಕೇಂದ್ರ-ಕನರಾ ಬ್ಯಾಂಕ್ ರೇ 74158	80,881,470.17	
ಕೇಂದ್ರ-ಕನರಾ ಬ್ಯಾಂಕ್ ರೇ 74159	131,332,207.77	
ಕೇಂದ್ರ-ಕನರಾ ಬ್ಯಾಂಕ್ ರೇ 74161	80,614,360.39	
ಕೇಂದ್ರ-ಕನರಾ ಬ್ಯಾಂಕ್ ರೇ 74162	87,724,468.42	
ಬಾಡಿಗೆ - ಸಾಮಾನ್ಯ ರಸೀದಿಗಳು ಕನರಾ ಬ್ಯಾಂಕ್ - 6249	144,033,424.23	
ಕೊಳಗೇರಿ ಅಭಿವೃದ್ಧಿ-ಕಾರ್ಪೊರೇಷನ್ ಬ್ಯಾಂಕ್- 71927	1,427,101,568.57	
ಬೆಳಗಾವಿ ವಿಭಾಗ		22,408,584.70
ದೇನಾ ಬ್ಯಾಂಕ್-24637	570,505.70	
ಇ.ಎಂ.ಡಿ ಇಂಡಿಯನ್ ಬ್ಯಾಂಕ್-32058	796,788.00	
ಸಿಬ್ಬಂದಿ ಇಂಡಿಯನ್ ಬ್ಯಾಂಕ್-57636	270,809.00	
ಎಫ್.ಎಸ್.ಡಿ ಸಿಂಡಿಕೇಟ್ ಬ್ಯಾಂಕ್-9296/ಐ.ಡಿ.ಬಿ.ಐ/76276	1,542,823.00	
ರೇ-ಪಿ.ಎಂ.ಎ.ವೈ-ಐ.ಡಿ.ಬಿ.ಐ ಬ್ಯಾಂಕ್-7413	11,645,257.00	
ಕೊಳಗೇರಿ ಅಭಿವೃದ್ಧಿ-ಐ.ಡಿ.ಬಿ.ಐ-10881	7,582,402.00	
ಬೆಳಗಾವಿ ಉಪ-ವಿಭಾಗ		1,707,926.00
ಐ.ಡಿ.ಬಿ.ಐ- 7294	1,707,926.00	
ಬಳ್ಳಾರಿ ಉಪ-ವಿಭಾಗ		959,131.35
ಇಂಡಿಯನ್ ಬ್ಯಾಂಕ್- 55922	959,131.35	
ಬೆಂಗಳೂರು ವಿಭಾಗ-1		11,572,891.90
ಕಾರ್ಪೊರೇಷನ್ ಬ್ಯಾಂಕ್- 170017/2214	137,448.60	

ಕಾರ್ಪೊರೇಷನ್ ಬ್ಯಾಂಕ್- 2206/170016	3,759,657.80	
ಐ.ಹೆಚ್.ಎಸ್.ಡಿ.ಪಿ-ಕಾರ್ಪೊರೇಷನ್ ಬ್ಯಾಂಕ್- 170018/2222	958,109.50	
ಪಿ.ಎಂ.ಎ.ವೈ-ಕಾರ್ಪೊರೇಷನ್ ಬ್ಯಾಂಕ್- 28655	6,717,676.00	
ಬೆಂಗಳೂರು ವಿಭಾಗ-2		168,534,443.11
ಸಿಬ್ಬಂದಿ ಕಾರ್ಪೊರೇಷನ್ ಬ್ಯಾಂಕ್-39664	460,997.20	
ನರ್ಮಾ-ಬಿಎಸ್‌ಯುಪಿ ಎಸ್‌ಬಿ.ಐ- 90706	7,621,972.50	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್- 37404	141,385,546.00	
ರೇ- ಕಾರ್ಪೊರೇಷನ್ ಬ್ಯಾಂಕ್- 51404/7791	9,383,248.30	
ಎಸ್.ಬಿ.ಐ - 55703	1,628,287.51	
ಕೊಳಗೇರಿ ಅಭಿವೃದ್ಧಿ ಕಾರ್ಪೊರೇಷನ್ ಬ್ಯಾಂಕ್-37411	8,054,391.60	
ಬೆಂಗಳೂರು ವಿಭಾಗ-3		53,820,014.71
ಐ.ಹೆಚ್.ಎಸ್.ಡಿ.ಪಿ-ಕಾರ್ಪೊರೇಷನ್ ಬ್ಯಾಂಕ್ 0011/72176	1,705,574.00	
ನರ್ಮಾ-ಕಾರ್ಪೊರೇಷನ್ ಬ್ಯಾಂಕ್ 1317/72168	4,350,688.00	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-1075	32,098,372.00	
ರೇ- ಕಾರ್ಪೊರೇಷನ್ ಬ್ಯಾಂಕ್- 0032/0012	200,073.36	
ಕೊಳಗೇರಿ ಅಭಿವೃದ್ಧಿ ಕಾರ್ಪೊರೇಷನ್ ಬ್ಯಾಂಕ್-170009/72151	15,465,307.35	
ಬೆಂಗಳೂರು ವಿಭಾಗ-4		10,605,591.10
ನರ್ಮಾ-ಬಿಎಸ್‌ಯುಪಿ-ಕಾರ್ಪೊರೇಷನ್ ಬ್ಯಾಂಕ್-41426	654,753.80	
ಪಿ.ಬಿ.ಎ-ಕಾರ್ಪೊರೇಷನ್ ಬ್ಯಾಂಕ್ 42853	3,574,492.00	
ಪಿ.ಎಂ.ಎ.ವೈ- ಕಾರ್ಪೊರೇಷನ್ ಬ್ಯಾಂಕ್-27487	155,338.00	
ರೇ- ಕಾರ್ಪೊರೇಷನ್ ಬ್ಯಾಂಕ್- 51979	6,221,007.30	
ಬೆಂಗಳೂರು ಉಪ-ವಿಭಾಗ-1		547,794.20
ಕಾರ್ಪೊರೇಷನ್ ಬ್ಯಾಂಕ್ -0002/2087	547,794.20	
ಬೆಂಗಳೂರು ಉಪ-ವಿಭಾಗ-2		629,739.45
ಕಾರ್ಪೊರೇಷನ್ ಬ್ಯಾಂಕ್ -41425/91227	629,739.45	
ಬೆಂಗಳೂರು ಉಪ-ವಿಭಾಗ-3		195,770.91
ಕಾರ್ಪೊರೇಷನ್ ಬ್ಯಾಂಕ್ - 38647	195,770.91	
ಬೆಂಗಳೂರು ಉಪ-ವಿಭಾಗ-4		478,679.80
ಕಾರ್ಪೊರೇಷನ್ ಬ್ಯಾಂಕ್ -42789/72257	478,679.80	
ಬೆಂಗಳೂರು ಉಪ-ವಿಭಾಗ-5		665,726.35
ಎಸ್.ಬಿ.ಐ ಬ್ಯಾಂಕ್-5423	665,726.35	
ದಾವಣಗೆರೆ ವಿಭಾಗ		28,454,164.39
ಇ.ಎಂ.ಡಿ ಸಿಂಡಿಕೇಟ್ ಬ್ಯಾಂಕ್- 49594/214/67	1,612,209.43	
ಪಿ.ಎಂ.ಎ.ವೈ-ಸಿಂಡಿಕೇಟ್ ಬ್ಯಾಂಕ್- - 2398	14,887,098.00	
ರೇ-ಸಿಂಡಿಕೇಟ್ ಬ್ಯಾಂಕ್- 214/52	4,291,116.55	
ಕೊಳಗೇರಿ ಅಭಿವೃದ್ಧಿ ಮತ್ತು ಸಿಬ್ಬಂದಿ-ಸಿಂಡಿಕೇಟ್ ಬ್ಯಾಂಕ್- 00048/214/48	1,793,530.14	
ಸಿಂಡಿಕೇಟ್ ಬ್ಯಾಂಕ್-75190/214/71	5,870,210.27	
ದಾವಣಗೆರೆ ಉಪ-ವಿಭಾಗ		72,523.96
ಸಿಂಡಿಕೇಟ್ ಬ್ಯಾಂಕ್ -16179	72,523.96	

ಧಾರವಾಡ ವಿಭಾಗ		
ಇ.ಎಂ.ಡಿ ದೇನಾ ಬ್ಯಾಂಕ್- 25279	8,223,045.79	10,830,219.25
ಸಿಬ್ಬಂದಿ ಇಂಡಿಯನ್ ಬ್ಯಾಂಕ್- 9978	159,769.79	
ಪಿ.ಬಿ.ಎ ಐಡಿಬಿಐ ಬ್ಯಾಂಕ್- 16169	1,737,406.17	
ಪಿ.ಎಂ.ಎ.ವೈ ಇಂಡಿಯನ್ ಬ್ಯಾಂಕ್- 3689	504,857.50	
ರೇ ಐಡಿಬಿಐ ಬ್ಯಾಂಕ್- 90076	205,140.00	
ಧಾರವಾಡ ಉಪ-ವಿಭಾಗ		209,206.00
ಐಡಿಬಿಐ ಬ್ಯಾಂಕ್ -82916	209,206.00	
ಗದಗ ಉಪ-ವಿಭಾಗ		6,897,339.55
ಸಿಂಡಿಕೇಟ್ ಬ್ಯಾಂಕ್ -9165	6,897,339.55	
ಹಾಸನ ಉಪ-ವಿಭಾಗ		117,310.30
ವಿಜಯ ಬ್ಯಾಂಕ್ - 12032	117,310.30	
ಕಲಬುರಗಿ ವಿಭಾಗ		101,867,600.40
ಸಿಬ್ಬಂದಿ ಇಂಡಿಯನ್ ಬ್ಯಾಂಕ್ - 52541	330,771.00	
ಐ.ಹೆಚ್.ಎಸ್.ಡಿ.ಪಿ ಬ್ಯಾಂಕ್ ಆಫ್ ಇಂಡಿಯಾ- 09174	349,189.30	
ಪಿ.ಎಂ.ಎ.ವೈ- ಬ್ಯಾಂಕ್ ಆಫ್ ಇಂಡಿಯಾ - 09077	95,399,515.54	
ರೇ-ಇಂಡಿಯನ್ ಬ್ಯಾಂಕ್ - 3992	1,099,269.00	
ಕೊಳಗೇರಿ ಅಭಿವೃದ್ಧಿ- ಬ್ಯಾಂಕ್ ಆಫ್ ಇಂಡಿಯಾ - 09068	4,688,855.56	
ಕಲಬುರಗಿ ಉಪ-ವಿಭಾಗ		739,980.75
ಇಂಡಿಯನ್ ಬ್ಯಾಂಕ್ - 35558	739,980.75	
ಮಂಡ್ಯ ಉಪ-ವಿಭಾಗ		33,317.65
ಕಾರ್ಪೊರೇಷನ್ ಬ್ಯಾಂಕ್ - 24602/56223	33,317.65	
ಮೈಸೂರು ವಿಭಾಗ-1		2,566,281.54
ಕಾರ್ಪೊರೇಷನ್ ಬ್ಯಾಂಕ್ - 4687/48905	11,640.05	
ಸಿಬ್ಬಂದಿ-ಕಾರ್ಪೊರೇಷನ್ ಬ್ಯಾಂಕ್ - 4331	739,534.00	
ಪಿ.ಎಂ.ಎ.ವೈ- ಸಿಂಡಿಕೇಟ್ ಬ್ಯಾಂಕ್ - 42730	1,815,107.49	
ಮೈಸೂರು ವಿಭಾಗ-2		3,488,454.86
ವಿಜಯ ಬ್ಯಾಂಕ್ - 0001	5,445.56	
ವಿಜಯ ಬ್ಯಾಂಕ್ - 0002	3,483,009.30	
ಮೈಸೂರು ಉಪ-ವಿಭಾಗ-1		1,340,733.79
ಕಾರ್ಪೊರೇಷನ್ ಬ್ಯಾಂಕ್ - 4467	1,340,733.79	
ಮೈಸೂರು ಉಪ-ವಿಭಾಗ-2		431,150.28
ಸಿಂಡಿಕೇಟ್ ಬ್ಯಾಂಕ್ - 17952	431,150.28	
ರಾಯಚೂರು ಉಪ-ವಿಭಾಗ		448,462.50
ಇಂಡಿಯನ್ ಬ್ಯಾಂಕ್ - 8634	448,462.50	

ಶಿವಮೊಗ್ಗ ವಿಭಾಗ		10,589,656.00
ಪಿ.ಬಿ.ಎ ಮತ್ತು ಸಿಬ್ಬಂದಿ ಕೆನರಾ ಬ್ಯಾಂಕ್ - 7350	9,720,352.00	
ಪಿ.ಎಂ.ಎ.ವೈ-ಕೆನರಾ ಬ್ಯಾಂಕ್ - 14698	869,304.00	
ಶಿವಮೊಗ್ಗ ಉಪ-ವಿಭಾಗ		2,082.84
ಸಿಂಡಿಕೇಟ್ ಬ್ಯಾಂಕ್ - 605	2,082.84	
ತಾಂತ್ರಿಕ ನಿರ್ದೇಶಕರು-1		5,864.00
ಕಾರ್ಪೊರೇಷನ್ ಬ್ಯಾಂಕ್ - 59848	5,864.00	
ತಾಂತ್ರಿಕ ನಿರ್ದೇಶಕರು-2		4,231.30
ಕಾರ್ಪೊರೇಷನ್ ಬ್ಯಾಂಕ್ -59981	4,231.30	
ತುಮಕೂರು ಉಪ-ವಿಭಾಗ		3,521.00
ಕೆನರಾ ಬ್ಯಾಂಕ್- 36034	3,521.00	
ವಿಜಯಪುರ ಉಪ-ವಿಭಾಗ		104,671.52
ಸಿಂಡಿಕೇಟ್ ಬ್ಯಾಂಕ್ - 42447	104,671.52	
ಒಟ್ಟು		5,957,314,452.09

41261 ನಗದು		
31 ಮಾರ್ಚ್ 2019 ರಲ್ಲಿ ಇದ್ದಂತೆ	ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ವಿವರ		ಮೊತ್ತ
		496.00
ಬೆಳಗಾವಿ ಉಪ-ವಿಭಾಗ	33.00	
ಬಳ್ಳಾರಿ ಉಪ-ವಿಭಾಗ	5.00	
ಬೆಂಗಳೂರು ವಿಭಾಗ- 02	106.00	
ಬೆಂಗಳೂರು ಉಪ-ವಿಭಾಗ-02	1.00	
ಧಾರವಾಡ ಉಪ-ವಿಭಾಗ	167.00	
ಗದಗ ಉಪ-ವಿಭಾಗ	92.00	
ಮೈಸೂರು ವಿಭಾಗ-02	3.00	
ಶಿವಮೊಗ್ಗ ವಿಭಾಗ	6.00	
ಶಿವಮೊಗ್ಗ ಉಪ-ವಿಭಾಗ	52.00	
ವಿಜಯಪುರ ಉಪ-ವಿಭಾಗ	31.00	

41263 ಚಿಕ್ ಇನ್ ಟ್ರಾನ್ಸಿಟ್

31 ಮಾರ್ಚ್ 2019 ರಲ್ಲಿ ಇದ್ದಂತೆ	ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ವಿವರ		ಮೊತ್ತ
		179,414,021.00
ಬೆಳಗಾವಿ ವಿಭಾಗ	20,455,591.00	
ಬೆಳಗಾವಿ ಉಪ-ವಿಭಾಗ	90,282.00	
ಬಳ್ಳಾರಿ ಉಪ-ವಿಭಾಗ	90,282.00	
ಬೆಂಗಳೂರು ವಿಭಾಗ-1	16,814,333.00	
ಬೆಂಗಳೂರು ವಿಭಾಗ-2	90,282.00	
ಬೆಂಗಳೂರು ವಿಭಾಗ-3	11,679,596.00	
ಬೆಂಗಳೂರು ಉಪ-ವಿಭಾಗ-1	82,044.00	
ಬೆಂಗಳೂರು ಉಪ-ವಿಭಾಗ-2	90,282.00	
ಬೆಂಗಳೂರು ಉಪ-ವಿಭಾಗ-3	82,044.00	
ಬೆಂಗಳೂರು ಉಪ-ವಿಭಾಗ-5	82,044.00	
ದಾವಣಗೆರೆ ವಿಭಾಗ	29,318,533.00	
ಧಾರವಾಡ ಉಪ-ವಿಭಾಗ	90,282.00	
ಗದಗ ಉಪ-ವಿಭಾಗ	90,282.00	
ಹಾಸನ ಉಪ-ವಿಭಾಗ	90,282.00	
ಕೇಂದ್ರ ಕಛೇರಿ	749,519.00	
ಕಲಬುರಗಿ ವಿಭಾಗ	92,885,146.00	
ಮಂಡ್ಯ ಉಪ-ವಿಭಾಗ	150,470.00	
ಮೈಸೂರು ಉಪ-ವಿಭಾಗ-2	82,044.00	
ರಾಯಚೂರು ಉಪ-ವಿಭಾಗ	90,282.00	
ಶಿವಮೊಗ್ಗ ವಿಭಾಗ	6,138,075.00	
ತುಮಕೂರು ಉಪ-ವಿಭಾಗ	82,044.00	
ವಿಜಯಪುರ ಉಪ-ವಿಭಾಗ	90,282.00	

ಅನುಬಂಧ-10 - 3131 ಸಿಬ್ಬಂದಿ - ವಸೂಲಾತಿಗಳು -ಪಾವತಿಸಬೇಕಾಗಿರುವುದು

31 ಮಾರ್ಚ್ 2019 ರಲ್ಲಿ ಇದ್ದಂತೆ			
ಸಂಕೇತ	ವಿವರ	2019	2018
313116	ಜಿ.ಎಸ್.ಟಿ-ಎ.ಜಿ	2,860.00	257,175.00
313116	ಜಿ.ಎಸ್.ಟಿ-ಇ.ಇ.ಪ್ಲಾನಿಂಗ್	50,400.00	-
313116	ಜಿ.ಎಸ್.ಟಿ-ಕೆಎಸ್ಆರ್‌ಟಿಎಲ್‌ಪಿಎಸ್	-	102,870.00
313116	ಜಿ.ಎಸ್.ಟಿ-ಎನ್‌ಪಿಸಿ	35,740.00	107,176.00
313116	ಜಿ.ಎಸ್.ಟಿ-ಗ್ರಾಮೀಣ ನೀರು ಸರಬರಾಜು	62,134.00	-
313116	ಜಿ.ಎಸ್.ಟಿ-ಸೋಷಿಯಲ್ ಆಡಿಟ್	36,010.00	102,876.00
313116	ಜಿ.ಎಸ್.ಸ್ಟೆಪಲ್ ಡಿಸ್‌ಯೆಬಿಲಿಟಿ	69,120.00	-
313118	ಹೆಚ್.ಆರ್.ಎ	19,320.00	19,320.00
313119	ಹೆಚ್.ಬಿ.ಎ	166,427.00	145,307.00
313122	ಎನ್.ಪಿ.ಎಸ್-ಪಾವತಿಸಬೇಕಾಗಿರುವ ಎಂಪ್ಲಾಯರ್ ವಂತಿಕೆ	-	197,742.00
313121	ಸೇವಾ ತೆರಿಗೆ-ಎ.ಜಿ ಆಫೀಸ್‌ನಿಂದ ಸ್ವೀಕೃತಿ	-	69,173.00
313121	ಸೇವಾ ತೆರಿಗೆ- ಡಾ ಅಂಬೇಡ್ಕರ್ ಕೋ ಆಪರೇಟಿವ್ ಸೊಸೈಟಿ	-	33,117.00
313121	ಸೇವಾ ತೆರಿಗೆ-ಕೆ.ಎಸ್.ಆರ್.ಎಲ್.ಪಿ.ಎಸ್	-	42,863.00
313121	ಸೇವಾ ತೆರಿಗೆ-ಕೆ.ಎಸ್.ಎಸ್.ಡಬ್ಲ್ಯೂ.ಬಿ	-	447,596.00
313121	ಸೇವಾ ತೆರಿಗೆ-ಎನ್.ಪಿ.ಸಿ	-	17,863.00
313121	ಸೇವಾ ತೆರಿಗೆ-ಸೋಷಿಯಲ್ ಆಡಿಟ್	-	57,829.00
313113	ಟಿ.ಡಿ.ಎಸ್-2013	1,653.00	1,653.00
31328	ವ್ಯಾಟ್ @ 5.5%	2,154.00	2,154.00
313113	ಆದಾಯ ತೆರಿಗೆ-ಪಿಟಿಸಿಆರ್	898,492.00	28,493.00
313115	ಆಡಿಟ್ ಫೀ-ಎ.ಜಿ	1,000,000.00	1,200,000.00
313110	ವಸತಿ ಗೃಹ ಬಾಡಿಗೆ	(15,289.00)	(15,685.00)
313112	ಎನ್.ಪಿ.ಎಸ್-ನೌಕರನ ವಂತಿಕೆ	48,849.00	205,258.00
313114	ಆದಾಯ ತೆರಿಗೆ-ಗುತ್ತಿಗೆಯ ಮೇಲೆ	364,336.00	413,393.00
31311	ಪಿ.ಟಿ	70,210.00	54,400.00
31312	ಜಿ.ಪಿ.ಎಫ್	195,000.00	94,450.00
31313	ಕೆ.ಜಿ.ಐ.ಡಿ	103,845.00	30,975.00
31314	ಜಿ.ಐ.ಎಸ್	97,004.00	97,964.00
31315	ಎಲ್.ಐ.ಸಿ	10,511.00	308,842.00
31316	ಎಫ್.ಬಿ.ಎಫ್	1,210.00	1,330.00
31317	ಬ್ಯಾಂಕ್ ಸಾಲ	17,000.00	31,000.00
31318	ಕೋರ್ಟ್ ಆಟಾಚ್‌ಮೆಂಟ್	5,000.00	5,000.00
31319	ಆದಾಯ ತೆರಿಗೆ ವೇತನದ ಮೇಲೆ	12,900.00	76,481.00
	ಒಟ್ಟು	3,254,886.00	4,136,615.00

ಅನುಬಂಧ-11 - 3132 ಕಾಮಗಾರಿ - ವಸೂಲಾತಿಗಳು-ಪಾವತಿಸಬೇಕಾಗಿರುವುದು			
31 ಮಾರ್ಚ್ 2019 ರಲ್ಲಿ ಇದ್ದಂತೆ			
ಸಂಕೇತ	ವಿವರ	2019	2018
31328	ವ್ಯಾಟ್	5,933,730.00	4,582,686.00
31328	ಸಿ.ಜಿ.ಎಸ್.ಟಿ	-	-
31328	ಎಸ್.ಜಿ.ಎಸ್.ಟಿ	-	-
31327	ಟಿ.ಡಿ.ಎಸ್ - ಸಿ.ಜಿ.ಎಸ್.ಟಿ	8,282,319.50	-
31327	ಟಿ.ಡಿ.ಎಸ್ - ಎಸ್.ಜಿ.ಎಸ್.ಟಿ	8,282,319.50	-
31321	ಕಾಮಗಾರಿ ಮೇಲೆ ಆದಾಯ ತೆರಿಗೆ	8,738,386.00	5,365,472.00
31322	ಲೇಬರ್ ಸೆಸ್	8,434,720.00	3,286,199.00
31323	ರಾಯಲ್ಟಿ	18,959,205.00	9,316,636.00
31324	ಸಿ.ಬಿ.ಎಫ್	984,631.00	468,795.00
ಒಟ್ಟು		59,615,311.00	23,019,788.00

ಅನುಬಂಧ-12 - 3133 ಸಿಬ್ಬಂದಿ - ತೇವಣಿ - ಪಾವತಿಸಬೇಕಾಗಿರುವುದು			
31 ಮಾರ್ಚ್ 2019 ರಲ್ಲಿ ಇದ್ದಂತೆ			
ಸಂಕೇತ	ವಿವರ	2019	2018
31331	ಬಾಡಿಗೆ ತೇವಣಿ - ಅಂಬೇಡ್ಕರ್ ಕೋ ಆಪರೇಟಿವ್ ಸೊಸೈಟಿ	89,970.00	89,970.00
31331	ಬಾಡಿಗೆ ತೇವಣಿ - ಕಟ್ಟಡ ಬಾಡಿಗೆ	1,941,243.00	1,941,243.00
31331	ಬಾಡಿಗೆ ತೇವಣಿ - ಕಲಾವತಿ	22,000.00	-
31331	ಇತರೆ ತೇವಣಿಗಳು	4,834,000.00	4,834,000.00
31331	ಬಾಡಿಗೆ ತೇವಣಿ - ಸೆಲ್ಫಿಯಲ್ ಚಾರಿಟಿಬಲ್	12,780.00	12,780.00
31331	ಬಾಡಿಗೆ ತೇವಣಿ - ಅನ್ನಪೂರ್ಣೇಶ್ವರಿ ಮಹಿಳಾ	12,780.00	12,780.00
31331	ಬಾಡಿಗೆ ತೇವಣಿ - ಶ್ರೀ ರಾಜರಾಜೇಶ್ವರಿ ಮಹಿಳಾ	12,780.00	12,780.00
31331	ಬಾಡಿಗೆ ತೇವಣಿ - ಶ್ರೀ ರಾಜೇಶ್ವರಿ ಮಹಿಳಾ ವಿ.ಎಸ್.ಎಸ್	12,780.00	12,780.00
31331	ಬಾಡಿಗೆ ತೇವಣಿ	1,913,328.00	1,680,750.00
ಒಟ್ಟು		8,851,661.00	8,597,083.00

ಅನುಬಂಧ- 13 - 3134 ಕಾಮಗಾರಿ- ತೇವಣಿ - ಪಾವತಿಸಬೇಕಾಗಿರುವುದು			
31 ಮಾರ್ಚ್ 2019 ರಲ್ಲಿ ಇದ್ದಂತೆ			
ಸಂಕೇತ	ವಿವರ	2019	2018
31341	ಇ.ಎಂ.ಡಿ ಈಗಲ್ ಡಿಡೆಕ್ಲಿವ್ ಫೋರ್ಸ್	45,000.00	45,000.00
31341	ಇಎಂ.ಡಿ	12,693,279.00	14,976,255.00
31342	ಎಫ್.ಎಸ್.ಡಿ	264,200,798.00	269,308,906.00
31343	ಟೆಂಡರ್ ವ್ಯತ್ಯಾಸದ ಮೊತ್ತ	11,831,939.19	34,012,036.19
ಒಟ್ಟು		288,771,016.19	318,342,197.19

ಅನುಬಂಧ - 14 : 1111 ರಾಜಸ್ವ ಅನುದಾನ				
31 ಮಾರ್ಚ್ 2019 ರಲ್ಲಿ ಇದ್ದಂತೆ				ಮೊತ್ತ ಭಾರತೀಯ ರೂಪಾಯಿಗಳಲ್ಲಿ
ಸಂಕೇತ	ವಿವರ	ಟಿಪ್ಪಣಿ	2019	2018
11111	ಸರ್ಕಾರದಿಂದ ಸಿಬ್ಬಂದಿ ಅನುದಾನ	1		
	ಯೋಜನೆ		267,783,000.00	212,400,000.00
	ಸಿ.ಎಲ್.ಟಿ.ಸಿ		1,820,000.00	3,184,000.00
	ಯೋಜನೆತರ		-	77,031.00
	ಒಟ್ಟು		269,603,000.00	215,661,031.00
11114	ಹುಡ್ಕೋ ಸಾಲ-ಅನುದಾನ (ಬಡ್ಡಿ)		-	800,000.00
4121	ಬಂಡವಾಳ ನಿಧಿಯಿಂದ ವರ್ಗಾವಣೆ		6,300,676,975.00	4,009,691,534.00
	ಒಟ್ಟು ರಾಜಸ್ವ ಅನುದಾನಗಳು		6,570,279,975.00	4,226,152,565.00

ಅನುಬಂಧ - 15 : 111 ಸಿಬ್ಬಂದಿ ಸ್ವೀಕೃತಿಗಳು				
31 ಮಾರ್ಚ್ 2019 ರಲ್ಲಿ ಇದ್ದಂತೆ				ಮೊತ್ತ ಭಾರತೀಯ ರೂಪಾಯಿಗಳಲ್ಲಿ
ಸಂಕೇತ	ವಿವರ	ಟಿಪ್ಪಣಿ	2019	2018
1112	ಬಡ್ಡಿ-ಎಸ್.ಬಿ/ಫ್ಲೆಕ್ಸಿ	2	27,973,957.14	26,956,384.20
1113	ಬಾಡಿಗೆ ಆದಾಯ	3	17,142,566.00	18,752,812.80
1114	ಇತರೆ ಸ್ವೀಕೃತಿಗಳು	4	4,923,457.00	5,437,575.00
	ಒಟ್ಟು		50,039,980.14	51,146,772.00

ಅನುಬಂಧ - 16 : 211 ಸಿಬ್ಬಂದಿ ವೆಚ್ಚಗಳು				
31 ಮಾರ್ಚ್ 2019 ರಲ್ಲಿ ಇದ್ದಂತೆ				ಮೊತ್ತ ಭಾರತೀಯ ರೂಪಾಯಿಗಳಲ್ಲಿ
ಸಂಕೇತ	ವಿವರ	ಟಿಪ್ಪಣಿ	2019	2018
2111	ನೌಕರರ ವೇತನ ಭತ್ಯೆಗಳು	5	218,064,082.00	164,454,655.00
2112	ಆಡಳಿತಾತ್ಮಕ ವೆಚ್ಚ	6	46,817,596.70	72,077,212.90
2113	ಬ್ಯಾಂಕ್ ಚಾರ್ಜಿಸ್	7	28,032.48	54,039.23
2114	ರಿಪೇರಿ ಮತ್ತು ನಿರ್ವಹಣೆ-ಸಾಮಾನ್ಯ	8	1,165,444.00	2,264,521.00
2115	ರಿಪೇರಿ ಮತ್ತು ನಿರ್ವಹಣೆ-ಕಟ್ಟಡ	9	9,279,272.00	4,686,926.00
2116	ರಿಪೇರಿ ಮತ್ತು ನಿರ್ವಹಣೆ-ವಾಹನ	10	11,753,034.90	12,531,554.00
21181	ಹಿಂದಿನ ಅವಧಿಯ ವೆಚ್ಚಗಳು		45,300.00	-
	ಒಟ್ಟು ಸಿಬ್ಬಂದಿ ವೆಚ್ಚಗಳು		287,152,762.08	256,068,908.13

ಟಿಪ್ಪಣಿ 1 - 1111 ಅನುದಾನಗಳು

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
11112	ಸಿ.ಎಲ್.ಟಿ.ಸಿ	1,820,000.00	3,184,000.00
11111	ಸರ್ಕಾರದಿಂದ ಸಿಬ್ಬಂದಿ ಅನುದಾನ-ಯೋಜನೆ	267,783,000.00	212,400,000.00
11113	ಸರ್ಕಾರದಿಂದ ಸಿಬ್ಬಂದಿ ಅನುದಾನ-ಯೋಜನೆತರ	-	77,031.00
11114	ಹುಡ್ಕೋ ಸಾಲದ ಮೇಲಿನ ಬಡ್ಡಿ	-	800,000.00
ಒಟ್ಟು		269,603,000.00	216,461,031.00

ಟಿಪ್ಪಣಿ 2 - 1112 ಬಡ್ಡಿ-ಎಸ್.ಬಿ/ಫ್ಲೆಕ್ಸಿ

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
11125	ಬಡ್ಡಿ - ಸಿ.ಎಲ್.ಟಿ.ಸಿ	47,609.00	-
11124	ಬಡ್ಡಿ - ಸಾಮಾನ್ಯ ಸ್ವೀಕೃತಿಗಳು	9,645,958.26	-
11123	ಬಡ್ಡಿ - ಪಿಂಚಣಿ ಲೆಕ್ಕ	2,542,596.83	-
11122	ಬಡ್ಡಿ - ಇ.ಎಂ.ಡಿ ಮತ್ತು ಎಫ್.ಎಸ್.ಡಿ ಲೆಕ್ಕ	7,451,944.54	-
11121	ಬಡ್ಡಿ - ಸಿಬ್ಬಂದಿ ಲೆಕ್ಕ	8,285,848.51	-
11126	ಬಡ್ಡಿ - ಎಸ್.ಬಿ ಮತ್ತು ಟಿ.ಡಿ	-	26,956,384.20
ಒಟ್ಟು		27,973,957.14	26,956,384.20

ಟಿಪ್ಪಣಿ 3 - 1113 ಬಾಡಿಗೆ ಆದಾಯ

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
11131	ಬಾಡಿಗೆ - ಸಂಕೀರ್ಣ	17,060,856.00	18,677,272.80
11132	ಬಾಡಿಗೆ - ಶೌಚಾಲಯ	61,710.00	75,540.00
11133	ಬಾಡಿಗೆ - ನೆಲ	20,000.00	-
ಒಟ್ಟು		17,142,566.00	18,752,812.80

ಟಿಪ್ಪಣಿ 4 - 1114 ಇತರ ಸ್ವೀಕೃತಿಗಳು

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
111411	ಆಡಳಿತ ವೆಚ್ಚ- ಲೇಬರ್ ಸೆಸ್ ಸಂಗ್ರಹ	1,396,231.00	943,417.00
111413	ಆದಾಯ - ಜಮೀನು ಮಾರಾಟ	135,700.00	1,014,184.00
111414	ಇತರ ಸ್ವೀಕೃತಿಗಳು	1,559,197.00	2,005,776.00
11141	ಟೆಂಡರ್ ನಮೂನೆ ಮಾರಾಟ	108,360.00	432,630.00
11142	ನಿರಾಆಕ್ಷೇಪಣಾ ಪತ್ರ	20,925.00	28,325.00
11143	ಕಟ್ಟಡ ನಿರ್ವಹಣಾ ವೆಚ್ಚ	457,640.00	412,964.00
11144	ಮಾಹಿತಿ ಹಕ್ಕು	17,295.00	13,923.00
11145	ಸಕಾಲ ಫೀ	63,300.00	27,000.00
11146	ವಿದ್ಯುತ್‌ಚ್ಚಕ್ತಿ ಬಿಲ್ಲಿನ ವಸೂಲಾತಿ	1,150,909.00	1,120,225.00
11149	ವಾಹನ ಹರಾಜು	13,900.00	-
111415	ಠೇವಣಿ ಮೇಲೆ ಬಡ್ಡಿ ಸ್ವೀಕೃತಿ-ಹುಡ್ಕೋ ಎಲ್.ಸಿ.ಆರ್	-	(560,869.00)
ಒಟ್ಟು		4,923,457.00	5,437,575.00

ಟಿಪ್ಪಣಿ 5 - 2111 ಸಿಬ್ಬಂದಿ ವೇತನ ಮತ್ತು ಭತ್ಯೆಗಳು

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
21111	ಸಿ.ಎಲ್.ಟಿ.ಸಿ	1,832,055.00	
21111	ವೇತನ	147,144,867.00	139,293,323.00
21112	ರಜೆ ನಗದೀಕರಣ	9,875,079.00	
21113	ಎನ್.ಪಿ.ಎಸ್ ಮಂಡಳಿ ವಂತಿಕೆ	1,348,564.00	1,139,445.00
21114	ನಿವೃತ್ತಿ ವೇತನ	34,478,580.00	23,165,158.00
21115	ಡಿ.ಸಿ.ಆರ್.ಜಿ	11,444,138.00	
21116	ಪರಿವರ್ತಿತ ಪಿಂಚಣಿ	11,350,799.00	
21117	ಗೌರವಧನ/ನಿಗದಿತ ವೇತನ	590,000.00	856,729.00
ಒಟ್ಟು		218,064,082.00	164,454,655.00

ಟಿಪ್ಪಣಿ 6 - 2112 ಆಡಳಿತಾತ್ಮಕ ವೆಚ್ಚಗಳು

31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
211225	ಡೊನೇಷನ್	129,440.00	
211210	ಆಡಿಟ್ ಫೀ	780,275.00	1,200,000.00
211211	ವೃತ್ತಿಪರ ವೆಚ್ಚಗಳು	467,864.00	
211212	ಸಮಾಲೋಚನ ವೆಚ್ಚಗಳು	1,581,665.00	15,471,001.00
211213	ಕಾನೂನಾತ್ಮಕ ವೆಚ್ಚಗಳು	1,087,978.00	458,155.00
211214	ಸಭಾ ವೆಚ್ಚಗಳು	393,326.00	698,239.00
211215	ತರಬೇತಿ ವೆಚ್ಚಗಳು	240,199.00	99,950.00
211216	ವಿಧಾನ ಅಧಿವೇಶನ ವೆಚ್ಚಗಳು	345,198.00	54,250.00
211217	ಉದ್ಘಾಟನಾ ಸಮಾರಂಭ	44,000.00	
211218	ಹೊರಗುತ್ತಿಗೆ ವೇತನ	26,597,249.70	26,021,512.90
211219	ಕಾರ್ಯಕ್ರಮಗಳ ವೆಚ್ಚಗಳು	1,938,457.00	2,606,315.00
21121	ದೂರವಾಣಿ ಮತ್ತು ಅಂತರಜಾಲ ವೆಚ್ಚಗಳು	994,742.00	1,148,129.00
211221	ಅಂತ್ಯಕ್ರಿಯಾ ವೆಚ್ಚಗಳು	5,000.00	
211222	ಕಛೇರಿ ವೆಚ್ಚಗಳು-ಇತರೆ	388,536.00	386,635.00
211223	ದರ ಮತ್ತು ತೆರಿಗೆಗಳು	660,344.00	-
21122	ಮುದ್ರಣ ಮತ್ತು ಲೇಖನ ಸಾಮಗ್ರಿ ವೆಚ್ಚಗಳು	2,016,521.00	2,922,640.00
21123	ಜಾಹೀರಾತು ವೆಚ್ಚಗಳು	5,571,760.00	13,927,314.00
21124	ಪ್ರಯಾಣಭತ್ಯೆ ವೆಚ್ಚಗಳು	219,533.00	523,918.00
21125	ವಿದ್ಯುತ್‌ಚ್ಚಕ್ತಿ ವೆಚ್ಚಗಳು	1,820,635.00	2,215,871.00
21126	ನೀರಿನ ವೆಚ್ಚ	64,387.00	46,228.00
21127	ದಿನಪತ್ರಿಕೆ ಮತ್ತು ನಿಯತಕಾಲಿಕೆಗಳು	23,542.00	15,100.00
21128	ಅಂಚೆ, ಸ್ಟಾಂಪ್ ಮತ್ತು ಕೊರಿಯರ್	103,157.00	116,029.00
21129	ಬಾಡಿಗೆ	1,343,788.00	2,500,788.00
211222	ಸರ್ವೆ ವೆಚ್ಚಗಳು	-	5,686.00
211222	ವರ್ಕ್ ಶಾಪ್ ವೆಚ್ಚಗಳು	-	29,870.00
211223	ವ್ಯಾಟ್ -ಎ.ಜಿ	-	2,551.00
211224	ಹುಡ್ಕೋ ಸಾಲದ ಮೇಲಿನ ಖಾತರಿ ಕಮಿಷನ್	-	77,031.00
211226	ದಂಡ ಸಂಗ್ರಹ-ಮರುಪಾವತಿ	-	1,550,000.00
ಒಟ್ಟು		46,817,596.70	72,077,212.90

ಟಿಪ್ಪಣಿ -7 - 2113 ಹಣಕಾಸಿನ ವೆಚ್ಚಗಳು			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
21131	ಬ್ಯಾಂಕ್ ಚಾರ್ಜಿಸ್	28,032.48	54,039.23
ಒಟ್ಟು		28,032.48	54,039.23

ಟಿಪ್ಪಣಿ 8 - 2114 ರಿಪೇರಿಗಳು ಮತ್ತು ನಿರ್ವಹಣೆ-ಸಾಮಾನ್ಯ			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
21141	ವಾರ್ಷಿಕ ನಿರ್ವಹಣಾ ವೆಚ್ಚಗಳು	554,829.00	
21142	ಗಣಕಯಂತ್ರ ರಿಪೇರಿ	79,787.00	
21143	ಮುದ್ರಣ, ಫ್ಯಾಕ್ಸ್ ಮತ್ತು ಜೆರಾಕ್ಸಯಂತ್ರ ರಿಪೇರಿ	413,197.00	
21144	ಇ.ಪಿ.ಎ.ಬಿ.ಎಕ್ಸ್ ರಿಪೇರಿ	28,863.00	
21145	ಯು.ಪಿ.ಎಸ್ ಮತ್ತು ಬ್ಯಾಟರಿ ರಿಪೇರಿ	88,768.00	
21146	ರಿಪೇರಿ ಮತ್ತು ನಿರ್ವಹಣೆ - ಇತರೆ	-	2,264,521.00
ಒಟ್ಟು		1,165,444.00	2,264,521.00

ಟಿಪ್ಪಣಿ 9 - 2115 ರಿಪೇರಿಗಳು ಮತ್ತು ನಿರ್ವಹಣೆ-ಕಟ್ಟಡ			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
22151	ಕಟ್ಟಡ ನಿರ್ವಹಣೆ	9,279,272.00	4,686,926.00
ಒಟ್ಟು		9,279,272.00	4,686,926.00

ಟಿಪ್ಪಣಿ 10 - 2116 ರಿಪೇರಿಗಳು ಮತ್ತು ನಿರ್ವಹಣೆ-ವಾಹನ			
31 ಮಾರ್ಚ್ 2019 ರಲ್ಲಿ ಇದ್ದಂತೆ		ಮೊತ್ತ ಭಾರತೀಯ ರೂಪಾಯಿಗಳಲ್ಲಿ	
ಸಂಕೇತ	ವಿವರ	2019	2018
21164	ವಾಹನ ನಿರ್ವಹಣೆ	283,422.00	3,538,097.00
21161	ಪೆಟ್ರೋಲ್ ಮತ್ತು ಡೀಸೆಲ್	2,714,578.90	
21162	ರಿಪೇರಿ	880,085.00	
21163	ಬಾಡಿಗೆ ವಾಹನದ ವೆಚ್ಚ	7,874,949.00	8,993,457.00
ಒಟ್ಟು		11,753,034.90	12,531,554.00

ಲೆಕ್ಕಪತ್ರದ ಮೇಲಿನ ಟಿಪ್ಪಣಿ - 15

ಅಭಯ ಕಾಂಪ್ಲೆಕ್ಸ್ ಬಾಡಿಗೆ ವಿವರ

ಕ್ರ.ಸಂ	ವಿವರ	ಪ್ರಾರಂಭಿಕ ತಿಂಗಳು (ಸ್ವೀಕರಿಸಬೇಕಿರುವುದು)	ಬೇಡಿಕೆ 18-19	ಒಟ್ಟು	ಸ್ವೀಕೃತಿ 18-19	ಅಂತಿಮ ತಿಂಗಳು (ಸ್ವೀಕರಿಸಬೇಕಿರುವುದು) 31.03.2019	ಹೆಚ್ಚುವರಿ ಸಂಗ್ರಹ ಆದಾಯವಾಗಿ ಪರಿಗಣಿಸಿರುವುದು
1	ಸ್ವೀಕರಿಸಬೇಕಾಗಿರುವ ಬಾಡಿಗೆ- ಬಿಎಂಟಿಪಿಸಿ	1,504,642.00	443,280.00	1,947,922.00	664,920.00	1,283,002.00	-
2	ಸ್ವೀಕರಿಸಬೇಕಾಗಿರುವ ಬಾಡಿಗೆ- ಕ್ಯಾಂಟಿನ್	373,878.00	-	373,878.00	-	373,878.00	-
3	ಸ್ವೀಕರಿಸಬೇಕಾಗಿರುವ ಬಾಡಿಗೆ- ಸಿಟಿ	4,942,706.00	-	4,942,706.00	-	4,942,706.00	-
4	ಸ್ವೀಕರಿಸಬೇಕಾಗಿರುವ ಬಾಡಿಗೆ- ಅಂಗವಿಕಲ ವ್ಯಕ್ತಿಗಳ ಆಯುಕ್ತರು	432,805.00	1,458,730.00	1,891,535.00	1,152,000.00	739,535.00	-
5	ಸ್ವೀಕರಿಸಬೇಕಾಗಿರುವ ಬಾಡಿಗೆ- ಡಿಸಿಪಿ	381,245.00	325,800.00	707,045.00	312,151.00	394,894.00	-
6	ಸ್ವೀಕರಿಸಬೇಕಾಗಿರುವ ಬಾಡಿಗೆ- ಡಾ ಅಂಬೇಡ್ಕರ್ ಕೋ ಆಪರೇಟಿವ್ ಸೊಸೈಟಿ	114,375.00	107,964.00	222,339.00	71,850.00	150,489.00	-
7	ಸ್ವೀಕರಿಸಬೇಕಾಗಿರುವ ಬಾಡಿಗೆ- ಎಫ್‌ಎಸ್‌ಎಸ್‌ಎ	-	-	-	-	-	-
8	ಸ್ವೀಕರಿಸಬೇಕಾಗಿರುವ ಬಾಡಿಗೆ- ಕೆಎಯು ಲಲಿತಾ	196,065.00	164,580.00	360,645.00	-	360,645.00	-
9	ಸ್ವೀಕರಿಸಬೇಕಾಗಿರುವ ಬಾಡಿಗೆ- ಕೆಹೆಚ್‌ಎಸ್‌ಆರ್‌ಡಿಪಿ	365,146.00	-	365,146.00	-	365,146.00	-
10	ಸ್ವೀಕರಿಸಬೇಕಾಗಿರುವ ಬಾಡಿಗೆ- ಕೆಆರ್‌ಐಡಿಎಲ್	-	-	-	-	-	-
11	ಸ್ವೀಕರಿಸಬೇಕಾಗಿರುವ ಬಾಡಿಗೆ- ಕೆಎಸ್ ಆರ್‌ಎಲ್‌ಪಿಎಸ್	1,437,930.00	2,778,300.00	4,216,230.00	-	4,216,230.00	-
12	ಸ್ವೀಕರಿಸಬೇಕಾಗಿರುವ ಬಾಡಿಗೆ- ಕೆಎಸ್ ಎಸ್‌ಡಬ್ಲ್ಯುಬಿ	2,299,013.00	1,754,841.00	4,053,854.00	1,742,472.00	2,311,382.00	-
13	ಸ್ವೀಕರಿಸಬೇಕಾಗಿರುವ ಬಾಡಿಗೆ- ಎನ್‌ಪಿಸಿ	10,401.00	762,712.00	773,113.00	771,604.00	1,509.00	-
14	ಸ್ವೀಕರಿಸಬೇಕಾಗಿರುವ ಬಾಡಿಗೆ- ಆರ್‌ಡಿಎಡಿ	257,600.00	-	257,600.00	-	257,600.00	-
15	ಸ್ವೀಕರಿಸಬೇಕಾಗಿರುವ ಬಾಡಿಗೆ- ಮಹಾಲೇಖಪಾಲರ ಕಛೇರಿ	3,718.00	1,984,500.00	1,988,218.00	1,989,492.00	(1,274.00)	1,274.00
16	ಸ್ವೀಕರಿಸಬೇಕಾಗಿರುವ ಬಾಡಿಗೆ- ಗ್ರಾಮೀಣ ನೀರು ಸರಬರಾಜು-ಉಪ-ವಿಭಾಗ	3,311,951.00	2,977,898.00	6,289,849.00	6,429,355.00	(139,506.00)	139,506.00
17	ಸ್ವೀಕರಿಸಬೇಕಾಗಿರುವ ಬಾಡಿಗೆ- ಸೋಷಿಯಲ್ ಆಡಿಟ್	462,687.00	1,210,260.00	1,672,947.00	1,231,524.50	441,422.50	-
18	ಸ್ವೀಕರಿಸಬೇಕಾಗಿರುವ ಬಾಡಿಗೆ- ರಾಜ್ಯ ಪುಟ್ಟದ ಲ್ಯಾಬ್	1,604,090.00	-	1,604,090.00	-	1,604,090.00	-
19	ಸ್ವೀಕರಿಸಬೇಕಾಗಿರುವ ಬಾಡಿಗೆ- ಕಾ.ಪಾ.ಅ ಯೋಜನಾ ವಿಭಾಗ, ಬೆಂಗಳೂರು ಗ್ರಾಮಾಂತರ	-	770,000.00	770,000.00	770,000.00	-	-
	ಒಟ್ಟು	17,698,252.00	14,738,865.00	32,437,117.00	15,135,368.50	17,301,748.50	140,780.00

ಲೆಕ್ಕಪತ್ರದ ಮೇಲಿನ ಟಿಪ್ಪಣಿ - 15

ಉಪ-ವಿಭಾಗ ಬಾಡಿಗೆ ವಿವರ

ವಿವರ	ಪ್ರಾರಂಭಿಕ ಶಿಲ್ಕು (ಸ್ವೀಕರಿಸಬೇಕಿರುವುದು)	ಬೇಡಿಕೆ 18-19	ಒಟ್ಟು	ಸ್ವೀಕೃತಿ 18-19	ಅಂತಿಮ ಶಿಲ್ಕು (ಸ್ವೀಕರಿಸಬೇಕಿರುವುದು) 31.03.2019
ಸ್ವೀಕರಿಸಬೇಕಾದ ಬಾಡಿಗೆ- ಉಪ-ವಿಭಾಗ-1	38,400.00	-	38,400.00	-	38,400.00
ಸ್ವೀಕರಿಸಬೇಕಾದ ಬಾಡಿಗೆ- ಉಪ-ವಿಭಾಗ-2	7,214,269.00	1,140,786.00	8,355,055.00	197,226.00	8,157,829.00
ಸ್ವೀಕರಿಸಬೇಕಾದ ಬಾಡಿಗೆ- ಉಪ-ವಿಭಾಗ-4	7,440.00	11,160.00	18,600.00	-	18,600.00
ಸ್ವೀಕರಿಸಬೇಕಾದ ಬಾಡಿಗೆ- ಉಪ-ವಿಭಾಗ-5	9,455,716.00	844,045.00	10,299,761.00	195,539.00	10,104,222.00
ಸ್ವೀಕರಿಸಬೇಕಾದ ಬಾಡಿಗೆ- ಹಾಸನ ಉಪ-ವಿಭಾಗ	979,740.00	30,360.00	1,010,100.00	-	1,010,100.00
ಸ್ವೀಕರಿಸಬೇಕಾದ ಬಾಡಿಗೆ- ಮಂಡ್ಯ ಉಪ-ವಿಭಾಗ	24,750.00	12,000.00	36,750.00	-	36,750.00
ಸ್ವೀಕರಿಸಬೇಕಾದ ಬಾಡಿಗೆ- ಮೈಸೂರು ಉಪ-ವಿಭಾಗ-1	992,264.00	142,860.00	1,135,124.00	87,496.00	1,047,628.00
ಒಟ್ಟು	18,712,579.00	2,181,211.00	20,893,790.00	480,261.00	20,413,529.00

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು

ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರಗಳ ಒಂದು ಭಾಗವಾಗಿರುವ ಮಹತ್ವಪೂರ್ಣ ಕಾರ್ಯನೀತಿಗಳು.

1. ಹಣಕಾಸು ತಃಖ್ತೆಗಳ ತಯಾರಿಕೆಗೆ ಆಧಾರ:

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಣಕಾಸು ತಃಖ್ತೆಗಳನ್ನು ಹಿಂದಿನ ವರ್ಷದಲ್ಲಿ ಅಳವಡಿಸಿಕೊಂಡಿರುವಂತೆ, ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿಸಿದಂತೆ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲ್ಪಟ್ಟಿರುವ ತತ್ವಗಳ ಜೊತೆ ಐತಿಹಾಸಿಕ ಮೌಲ್ಯಗಳ ಸಂಪ್ರದಾಯದ ಅಡಿಯಲ್ಲಿ ತಯಾರಿಸಲಾಗಿದೆ.

2. ಲೆಕ್ಕಪತ್ರಗಳನ್ನಿಟ್ಟಿರುವ ವಿಧಾನ: ಹಿಂದಿನ ವರ್ಷದಲ್ಲಿ ಅಳವಡಿಸಿಕೊಂಡಿದ್ದಂತೆ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯು “ಸಂಚಯಗೊಳ್ಳುವ ಆಧಾರ” ಮೇರೆಗೆ ಲೆಕ್ಕಪತ್ರಗಳನ್ನಿಡುವ ಪದ್ಧತಿಯನ್ನು ಒಂದು ಸೀಮಿತ ಮಟ್ಟದಲ್ಲಿ ಅಳವಡಿಸಿಕೊಂಡಿದೆ. ಬಾಡಿಗೆ, ವಿದ್ಯುತ್‌ಚ್ಚಕ್ತಿ ವೆಚ್ಚ, ಆಡಿಟ್ ಫೀ, ಫಲಾನುಭವಿ ವಂತಿಕೆ ಮತ್ತು ಟಿ.ಡಿ.ಎಸ್ 26 ಎ.ಎಸ್ ಪ್ರಕಾರ.

3. ಸ್ಥಿರಾಸ್ತಿಗಳು: ಸ್ಥಿರಾಸ್ತಿಗಳನ್ನು ಮೂಲ ಬೆಲೆಯಲ್ಲಿ ಲೆಕ್ಕ ಇಡಲಾಗಿದೆ.

4. ಸ್ಥಿರಾಸ್ತಿಗಳ ಪುನರ್-ಮೌಲ್ಯನಿರ್ಣಯ: ಪ್ರಸಕ್ತ ಸಾಲಿನಲ್ಲಿ ಯಾವುದೇ ಸ್ಥಿರಾಸ್ತಿಗಳನ್ನೂ ಪುನರ್-ಮೌಲ್ಯನಿರ್ಣಯ ಮಾಡಿರುವುದಿಲ್ಲ.

5. ಸವಕಳಿ: ಆದಾಯ ತೆರಿಗೆ ಅಧಿನಿಯಮ, 1961 ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ದರಗಳ ಆಧಾರದ ಮೇರೆಗೆ ತಗ್ಗಿಸಿದ ಮೌಲ್ಯದ (ರಿಟನ್ ಡೌನ್ ವಾಲ್ಯು) ಆಧಾರದ ಮೇರೆಗೆ ಸ್ಥಿರಾಸ್ತಿಗಳ ಮೇಲಿನ ಸವಕಳಿಯನ್ನು ಅನುವು ಮಾಡಲಾಗಿದೆ.

6. ಆದಾಯದ ಪರಿಗಣನೆ: ಬ್ಯಾಂಕುಗಳಲ್ಲಿರುವ ಅಲ್ಪಾವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ವಾಣಿಜ್ಯ/ನಗದು ಆಧಾರದ ಮೇರೆಗೆ ಲೆಕ್ಕ ಇಡಲಾಗಿದೆ.


7. ಅನುದಾನಗಳನ್ನು ಲೆಕ್ಕ ಇಡುವಿಕೆ: ಸಿಬ್ಬಂದಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ವೀಕರಿಸಲ್ಪಟ್ಟಿರುವ ಅನುದಾನಗಳನ್ನು “ರಾಜಸ್ವ ಅನುದಾನಗಳು” ಎಂಬುದಾಗಿ ಪರಿಗಣಿಸಲಾಗಿದೆ.

8. ರಾಜಸ್ವ ಅನುದಾನ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸ್ವೀಕರಿಸಲ್ಪಟ್ಟಿರುವ ಅನುದಾನಗಳನ್ನು ರಾಜಸ್ವ ಅನುದಾನವೆಂದು ಕ್ರಮಬದ್ಧ ಆಧಾರದ ಮೇಲೆ ಆದಾಯ ಮತ್ತು ವೆಚ್ಚಗಳ ಲೆಕ್ಕದಲ್ಲಿ ಪರಿಗಣಿಸಲಾಗಿದೆ.

9. ಬಂಡವಾಳ ಅನುದಾನ: ಲೆಕ್ಕಪತ್ರಗಳನ್ನಿಡುವಿಕೆಗೆ ಸಂಬಂಧಿಸಿದಂತೆ ಸಮತೆಯ ಕಲ್ಪನೆಯನ್ನು ಅನುಸರಿಸಿ, ಕೊಳಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಇನ್ನಿತರೆ ಅನುಕೂಲತೆಗಳನ್ನು ಒದಗಿಸುವುದಕ್ಕಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಇತರರಿಂದ ಸ್ವೀಕರಿಸಲ್ಪಟ್ಟ ಅನುದಾನಗಳನ್ನು, ಪ್ರಾರಂಭಿಕವಾಗಿ ಈ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಬಂಡವಾಳೀಕರಣಗೊಳಿಸಲಾಗುವುದು. ಈ ಕಾಮಗಾರಿಗಳು ಪೂರ್ಣಗೊಂಡ ನಂತರ (ಅಂತಿಮ ಬಿಲ್ಲುಗಳ ಆಧಾರದ ಮೇರೆಗೆ), ಈ ಅನುದಾನಗಳನ್ನು ರಾಜಸ್ವಕ್ಕೆ

ವರ್ಗಾಯಿಸಲಾಗುವುದು ಹಾಗೂ ಅಲ್ಲದೇ ಪೂರ್ಣಗೊಂಡ ಕಾಮಗಾರಿಗಳನ್ನು ರಾಜಸ್ವ ವೆಚ್ಚಗಳ ಅಡಿಯಲ್ಲಿ ತೋರಿಸಲಾಗುವುದು.

10. ಬಂಡವಾಳ ನಿಧಿ: ಬಂಡವಾಳ ನಿಧಿಯು ವಿವಿಧ ಅಂಶಗಳಿಂದ ಕೂಡಿರುತ್ತದೆ. ಉತ್ತಮ ಲೆಕ್ಕಪತ್ರಗಳನ್ನು ಇಡುವ ದೃಷ್ಟಿಯಲ್ಲಿ ಇದನ್ನು ಪ್ರತ್ಯೇಕಗೊಳಿಸುವ ಅಗತ್ಯವಿದೆ. ಈ ಕಾರಣ ಮಂಡಳಿಯು ಶೀರ್ಷಿಕೆವಾರು ಇದನ್ನು ಪ್ರತ್ಯೇಕಿಸಿ ಲೆಕ್ಕದಲ್ಲಿ ತೋರಿಸಲು ನಿರ್ಧರಿಸಿದೆ.
11. ಯೋಜನಾ ಹಣಕಾಸಿನ ಮೇಲೆ ಗಳಿಸಲಾದ ಬಡ್ಡಿ: ಕೇಂದ್ರ ಪುರಸ್ಕೃತ ಯೋಜನೆಗಳ ಹಣಕಾಸಿನ ಮೇಲೆ ಗಳಿಸಲಾದ ಬಡ್ಡಿಯನ್ನು ಯೋಜನೆಯ ಹೆಚ್ಚುವರಿ ಅನುದಾನ ಎಂಬುದಾಗಿ ಪರಿಗಣಿಸಲಾಗಿದೆಯೇ ಹೊರತು, ಅದನ್ನು ಮಂಡಳಿಯು ಇತರೆ ಯಾವುದೇ ಉದ್ದೇಶಗಳಿಗೂ ಬಳಸಲು ಸಾಧ್ಯವಿಲ್ಲವಾದ್ದರಿಂದ ಮಂಡಳಿಯ ವರಮಾನವನ್ನಾಗಿ ಪರಿಗಣಿಸಿಲ್ಲ.
12. ಕೊಳಗೇರಿ ಅಭಿವೃದ್ಧಿ ಸೆಸ್: ಕೊಳಗೇರಿಗಳ ಅಭಿವೃದ್ಧಿಯ ನಿರ್ದಿಷ್ಟ ಉದ್ದೇಶಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಸೆಸ್ ಮೊತ್ತವನ್ನು ಬಂಡವಾಳ ಸ್ವೀಕೃತಿಗಳೆಂಬುದಾಗಿ ಪರಿಗಣಿಸಲಾಗಿದೆ.
13. ಪೂರ್ವ ಅವಧಿಯ ಹೊಂದಾಣಿಕೆ: ಹಣಕಾಸು ತಃಖ್ತೆಗಳು ಹಿಂದಿನ ವರ್ಷಗಳ ಲೆಕ್ಕಪತ್ರಗಳಲ್ಲಿ ತಿಳಿಯಪಡಿಸದ ಪೂರ್ವ ಹೊಂದಾಣಿಕೆ ಮೊತ್ತಗಳನ್ನು ಒಳಗೊಂಡಿರುತ್ತವೆ.
14. ಲೆಕ್ಕಗಳ ವರ್ಗೀಕರಣ: ಈ ವರ್ಷದ ವರ್ಗೀಕರಣಕ್ಕೆ ಸರಿ ಹೊಂದುವಂತೆ ಅಗತ್ಯವಿರುವೆಡೆ ಹಿಂದಿನ ವರ್ಷದ ಮೊತ್ತಗಳನ್ನು ಪುನರ್ ಗುಂಪು ಪುನರ್ ವರ್ಗೀಕರಿಸಲಾಗಿದೆ.



ಮುಖ್ಯಲೆಕ್ಕಾಧಿಕಾರಿ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು



ಆಯುಕ್ತರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು

ಲೆಕ್ಕಪತ್ರಗಳ ಒಂದು ಭಾಗವಾಗಿರುವ ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಗಳು:

1. ಕರ್ನಾಟಕ ಸರ್ಕಾರ/ಭಾರತ ಸರ್ಕಾರದ ಅನುದಾನಗಳು: ಲೆಕ್ಕಪತ್ರಗಳನ್ನಿಡುವಿಕೆಗೆ ಸಂಬಂಧಿಸಿದಂತೆ ಸಮತೆಯ ಕಲ್ಪನೆಯನ್ನು ಅನುಸರಿಸಿ, ಕೊಳೆಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಇನ್ನಿತರೆ ಅನುಕೂಲತೆಗಳನ್ನು ಒದಗಿಸುವುದಕ್ಕಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಇತರರಿಂದ ಸ್ವೀಕರಿಸಲ್ಪಟ್ಟ ಅನುದಾನಗಳನ್ನು, ಪ್ರಾರಂಭಿಕವಾಗಿ ಈ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಬಂಡವಾಳೀಕರಣ ಗೊಳಿಸಲಾಗುವುದು. ಈ ಕಾಮಗಾರಿಗಳು ಪೂರ್ಣಗೊಂಡ ನಂತರ (ಅಂತಿಮ ಬಿಲ್ಲುಗಳ ಆಧಾರದ ಮೇರೆಗೆ), ಈ ಅನುದಾನಗಳನ್ನು ರಾಜಸ್ವಕ್ಕೆ ವರ್ಗಾಯಿಸಲಾಗುವುದು ಹಾಗೂ ಅಲ್ಲದೇ ಪೂರ್ಣಗೊಂಡ ಕಾಮಗಾರಿಗಳನ್ನು ರಾಜಸ್ವ ವೆಚ್ಚಗಳ ಅಡಿಯಲ್ಲಿ ತೋರಿಸಲಾಗುವುದು.

ಎ. ಬಂಡವಾಳ ಅನುದಾನಗಳು: ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಕರ್ನಾಟಕ ಸರ್ಕಾರ/ಕೇಂದ್ರ ಸರ್ಕಾರದಿಂದ ಈ ಕೆಳಗಿನಂತೆ ರೂ.66998.87 ಲಕ್ಷದಷ್ಟು ಬಂಡವಾಳ ಅನುದಾನಗಳನ್ನು ಸ್ವೀಕರಿಸಿತು.

(ಲಕ್ಷ ರೂಪಾಯಿಗಳಲ್ಲಿ)

ಲೆಕ್ಕ ಶೀರ್ಷಿಕೆ	ಯೋಜನೆಯ ಹೆಸರು	ಅನುದಾನದ ಮೊತ್ತ	ಅನುಬಂಧ
	'ರೆ' ಅನುದಾನ	11281.66	01 -ಬಂಡವಾಳ ನಿಧಿ
	ಪಿಎಂಎವೈ (ಹೆಚ್‌ಎಫ್‌ಎ) ಅನುದಾನಗಳು	44887.21	01 -ಬಂಡವಾಳ ನಿಧಿ
2217-04-191-2-02	ಕೊಳೆಗೇರಿ ಅಭಿವೃದ್ಧಿ ಅನುದಾನಗಳು	10830.00	01 -ಬಂಡವಾಳ ನಿಧಿ
	ಒಟ್ಟು	66998.87	

ಬಿ. ಇತರೆ ಮೂಲಗಳಿಂದ ಅನುದಾನ ಮತ್ತು ಸೆಸ್ ಸ್ವೀಕೃತಿ : ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಬಿ.ಬಿ.ಎಂ.ಪಿ ಮತ್ತು ಇತರೆ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಸ್ವೀಕರಿಸಿರುವ ಸೆಸ್ ಮೊತ್ತಗಳು ಕೆಳಗಿನಂತಿವೆ.

(ಲಕ್ಷ ರೂಪಾಯಿಗಳಲ್ಲಿ)

ಮೂಲ	ಅನುದಾನದ ಮೊತ್ತ	ಅನುಬಂಧ
ಸ್ಥಳೀಯ ಸಂಸ್ಥೆಗಳಿಂದ- ಸೆಸ್	376.22	01 -ಬಂಡವಾಳ ನಿಧಿ
ಒಟ್ಟು:	376.22	

- ಸಿ. ರಾಜಸ್ವ ಅನುದಾನಗಳು: ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ರಾಜಸ್ವ ಅನುದಾನವಾಗಿ ಕರ್ನಾಟಕ ಸರ್ಕಾರದಿಂದ ಈ ಕೆಳಗಿನಂತೆ ರೂ.2696.03 ಲಕ್ಷದಷ್ಟು ಮೊತ್ತವನ್ನು ಸ್ವೀಕರಿಸಿತು.

(ಲಕ್ಷ ರೂಪಾಯಿಗಳಲ್ಲಿ)

ಲೆಕ್ಕ ಶೀರ್ಷಿಕೆ	ಯೋಜನೆಯ ಹೆಸರು	ಅನುದಾನದ ಮೊತ್ತ	ಅನುಬಂಧ
2217-04-191-2-01	ಸಿಬ್ಬಂದಿ	2677.83	14- ರಾಜಸ್ವ ಅನುದಾನ
	ಸಿ.ಎಲ್.ಟಿ.ಸಿ	18.20	14- ರಾಜಸ್ವ ಅನುದಾನ
	ಒಟ್ಟು	2696.03	

2. ಬಂಡವಾಳ ನಿಧಿ: ಇದು ವಿವಿಧ ಭಾಗಗಳ ಒಟ್ಟು ಮೊತ್ತದಿಂದ ಕೂಡಿರುತ್ತದೆ. ಭಾಗವಾರು ಮೊತ್ತಗಳ ಶಿಲ್ಕಿನ ವಿವರವನ್ನು ಹೊಂದುವ ಕಾರಣ ಮತ್ತು ಲೆಕ್ಕವನ್ನು ಉತ್ತಮ ರೀತಿಯಲ್ಲಿ ತೋರಿಸುವ ಕಾರಣ ಇವುಗಳನ್ನು ಪುನರ್ ಗುಂಪುಗೊಳಿಸುವುದು ಮತ್ತು ಆಂತರಿಕ ಶೀರ್ಷಿಕೆಗಳ ಹೊಂದಾಣಿಕೆ ಮಾಡಿ ಅನುಬಂಧ-1 ಬಂಡವಾಳ ನಿಧಿಯಲ್ಲಿ ತೋರಿಸಲಾಗಿದೆ.
3. ಯೋಜನೆಗಳಿಗೆ ಸಂಬಂಧಿಸಿದ ಫ್ಲೆಕ್ಸಿ ನಿಶ್ಚಿತ ಠೇವಣಿ ಮೇಲಿನ ಬಡ್ಡಿ : ಕೇಂದ್ರ ಪುರಸ್ಕೃತ ಯೋಜನೆಗಳ ಮೇಲೆ ಗಳಿಸಿರುವ ಬಡ್ಡಿ ಮೊತ್ತವನ್ನು ಆ ಯೋಜನೆಗೆ ಹೆಚ್ಚುವರಿಯಾಗಿ ಪರಿಗಣಿಸಲಾಗಿದೆ. ಇದನ್ನು ಮಂಡಳಿಯು ಬೇರೆ ಉದ್ದೇಶಕ್ಕೆ ಬಳಸಲು ಸಾಧ್ಯವಾಗದ ಕಾರಣ ಮಂಡಳಿಯ ಆದಾಯವಾಗಿ ಪರಿಗಣಿಸಿರುವುದಿಲ್ಲ. ಈ ವರ್ಷದಲ್ಲಿ ಮಂಡಳಿಯು ರೂ.3120.49 ಲಕ್ಷ ಬಡ್ಡಿ ಸ್ವೀಕರಿಸಿದೆ. ಅನುಬಂಧ-1 ಬಂಡವಾಳ ನಿಧಿ.

(ಲಕ್ಷ ರೂಪಾಯಿಗಳಲ್ಲಿ)

ಕ್ರಮಸಂಖ್ಯೆ	ವಿವರ	ಮೊತ್ತ
	ಪ್ರಸಕ್ತ ವರ್ಷದಲ್ಲಿ ಬಡ್ಡಿ ಸ್ವೀಕೃತಿ	3120.49
	ಕೂಡಿದೆ: ಪ್ರಸಕ್ತ ವರ್ಷದ ಅವಕಾಶ	0.0000
	ಅಂತಿಮ ಶಿಲ್ಕು	3120.49

4. ಹುಡ್ಕೋ ಮತ್ತು ವಾಂಬೇ ಎಲ್.ಸಿ.ಆರ್: 31 ಮಾರ್ಚ್ 2015 ರಂತೆ ಹುಡ್ಕೋ ಮತ್ತು ವಾಂಬೇ ಯೋಜನೆಗಳ ಸಾಲದ ಬಾಕಿ ಮೊತ್ತ ರೂ.69.56 ಕೋಟಿ, ಸರ್ಕಾರಿ ಆದೇಶ ಸಂಖ್ಯೆ:ವಇ 18 ಕೊಮಂಲೆ 2014 ದಿನಾಂಕ: 03-09-2014 ರ ಪ್ರಕಾರ ಮನ್ನಾ ಮಾಡಲು ಮಂಡಳಿಯು ಕ್ರಮಕೈಗೊಂಡಿದೆ. ಸರ್ಕಾರಿ ಆದೇಶದಂತೆ ರೂ.276.46 ಕೋಟಿ ಸಾಲ ಮನ್ನಾ ಮಾಡಲು ಅವಕಾಶ ಮಾಡಿಕೊಂಡಿದ್ದು, ಇದರಲ್ಲಿ ಲಭ್ಯವಿರುವ ಮೊತ್ತ ರೂ.69.56 ಕೋಟಿಗಳನ್ನು 2014-15 ನೇ ಸಾಲಿನಲ್ಲಿ ಮನ್ನಾ ಮಾಡಲಾಗಿದೆ. ಉಳಿಕೆ ಮೊತ್ತದ ಶೇ.25% ರೂ.51.73 ಕೋಟಿಗಳನ್ನು 2015-16 ನೇ ಸಾಲಿನಲ್ಲಿ ಮತ್ತು ರೂ.51.726 ಕೋಟಿಗಳನ್ನು 2016-17, ರೂ.51.7220 ಕೋಟಿಗಳನ್ನು 2017-18 ನೇ ಸಾಲಿನಲ್ಲಿ ಬಂಡವಾಳ ನಿಧಿಗೆ ವೆಚ್ಚ ಹಾಕಲಾಗಿದೆ. ಉಳಿಕೆಯಾಗಿರುವ ರೂ.51.7220 ಕೋಟಿಗಳನ್ನು 2018-19 ನೇ ಸಾಲಿನಲ್ಲಿ ಮನ್ನಾ ಮಾಡಲಾಗಿದೆ. ಬಾಕಿ ಇರುವುದಿಲ್ಲ (0.00). ಅನುಬಂಧ-1 ಬಂಡವಾಳ ನಿಧಿ ನೋಡುವುದು.

5. **ಸ್ಥಿರಾಸ್ತಿಗಳು** : ಅನುಬಂಧ-02 ಸ್ಥಿರಾಸ್ತಿಗಳಲ್ಲಿ ಸೇರ್ಪಡೆ, ಕಳೆಯುವಿಕೆ ಮತ್ತು ಸವಕಳಿಯ ವಿವರ ತೋರಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ಸವಕಳಿ ದರಗಳನ್ನು ಮಂಡಳಿಯು ಸೂಚಿಸಿ ಬೆಲೆಯನ್ನು ಕಡಿತಗೊಳಿಸಲಾಗಿದೆ.
6. **ಪ್ರಗತಿಯಲ್ಲಿರುವ ಕಾಮಗಾರಿಗಳು** : ನಿರ್ದಿಷ್ಟ ಉದ್ದೇಶಕ್ಕೆ ಸ್ವೀಕರಿಸುವ ಅನುದಾನವನ್ನು ಮಂಡಳಿಯು ಬಂಡವಾಳ ನಿಧಿಯಾಗಿ ಪರಿಗಣಿಸುವ ಪದ್ಧತಿಯನ್ನು ಹೊಂದಿರುತ್ತದೆ. ಯೋಜನೆಗಳನ್ನು ಕಾರ್ಯಗತಗೊಳಿಸಲು ಪಾವತಿಸುವ ಮೊತ್ತವನ್ನು ಪ್ರಗತಿಯಲ್ಲಿರುವ ಕಾಮಗಾರಿ ಅಡಿ ತೋರಿಸಲಾಗುತ್ತದೆ. ಕಾಮಗಾರಿಗಳು ಪೂರ್ಣಗೊಂಡು ಪೂರ್ಣಗೊಂಡ ದೃಢೀಕರಣ ಪಡೆದ ನಂತರ ಅಂತಹ ಮೊತ್ತವನ್ನು ಪ್ರಗತಿಯಲ್ಲಿರುವ ಕಾಮಗಾರಿಯಿಂದ ಬಂಡವಾಳ ನಿಧಿ ಲೆಕ್ಕಕ್ಕೆ ವರ್ಗಾಯಿಸಲಾಗುವುದು. ಇದರಿಂದ ಕಾಮಗಾರಿ ಪೂರ್ಣಗೊಂಡ ಮೊತ್ತದಷ್ಟು ಬಂಡವಾಳ ನಿಧಿಯು ಕಡಿಮೆಯಾಗುವುದು. 2017-18 ನೇ ಸಾಲಿನಲ್ಲಿ ಮಂಡಳಿಯು ರೂ.63006.77 ಲಕ್ಷದಷ್ಟನ್ನು ಮುಂದುವರೆದ ಕಾಮಗಾರಿಗಳಿಗೆ ಸೇರ್ಪಡೆ ಮಾಡಲಾಗಿದೆ ಮತ್ತು ಮಂಡಳಿಯು ದೃಢೀಕರಿಸಿದಂತೆ, ರೂ.37716.89 ಲಕ್ಷದಷ್ಟು ಪೂರ್ಣಗೊಂಡ ಕಾಮಗಾರಿಗಳಾಗಿ ತೋರಿಸಲಾಗಿದೆ. ಇದರ ವಿವರವನ್ನು ಅನುಬಂಧ-3 ಮುಂದುವರೆದ ಕಾಮಗಾರಿಗಳಲ್ಲಿ ನೀಡಿದೆ.
7. **ಬ್ಯಾಂಕು ಖಾತೆಗಳ ಮೇಲಿನ ಬಡ್ಡಿ**: ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಕೊಳೆಗೆರಿ ಅಭಿವೃದ್ಧಿ ಮಂಡಳಿಯು, ಬ್ಯಾಂಕುಗಳಲ್ಲಿನ ರಾಜಸ್ವ ಅನುದಾನ ಉಳಿತಾಯ ಖಾತೆಗಳ ಮೇಲೆ ರೂ.279.74 ಲಕ್ಷ ಮೊತ್ತದಷ್ಟು ಬಡ್ಡಿಯನ್ನು ಗಳಿಸಿತು.
8. **ಇತರೆ ವರಮಾನಗಳು**: ಇತರೆ ಆದಾಯವು ದಸರಾ ವಸ್ತು ಪ್ರದರ್ಶನದ ಬಾಬು ಸ್ವೀಕೃತಿ, ನಿರ್ವಹಣಾ ವೆಚ್ಚ, ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳ ನೀಡಿಕೆ, ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿಗಳನ್ನು ನೀಡಿದ್ದು, ಲೇಬರ್ ಸೆಸ್ ವಸೂಲಾತಿ, ಹಕ್ಕುಪತ್ರ, ಸಕಾಲ ಫೀ, ಶೌಚಾಲಯ ಬಾಡಿಗೆ, ವಿದ್ಯುತ್ ಬಿಲ್ಲಿನ ಮೊತ್ತ ಭೂಮಿ ಮಾರಾಟದಿಂದ ಆದಾಯ, ವಾಹನ ಹರಾಜು ಮತ್ತು ಲೈಸೆನ್ಸ್ ಫೀ, ಟೆಂಡರ್ ನಮೂನೆ ಮಾರಾಟ ಇತ್ಯಾದಿಗಳನ್ನು ಒಳಗೊಂಡಂತೆ ಇತರೆ ಆದಾಯಗಳಿಂದ ಕರ್ನಾಟಕ ಕೊಳೆಗೆರಿ ಅಭಿವೃದ್ಧಿ ಮಂಡಳಿಯು ರೂ.49,23,457.00 ಮೊತ್ತವನ್ನು ಸ್ವೀಕರಿಸಿತು.
9. **ಪಾವತಿಸಬೇಕಾಗಿರುವ ಮುನ್ಸಿಪಲ್ ತೆರಿಗೆ**: ಕರ್ನಾಟಕ ಕೊಳೆಗೆರಿ ಅಭಿವೃದ್ಧಿ ಮಂಡಳಿಯು ಬಿಬಿಎಂಪಿ ಮತ್ತು ಇತರ ಮುನ್ಸಿಪಲ್ ಪ್ರಾಧಿಕಾರಗಳಿಗೆ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಂಡಿರುವುದಿಲ್ಲ. ಆದರೆ ಮುಂದೆ ಯಾವುದೇ ಬೇಡಿಕೆಯನ್ನು ಸ್ವೀಕರಿಸಿದಲ್ಲಿ ಮಂಡಳಿಯು ಸ್ವಂತ ಆದಾಯದಿಂದ ಭರಿಸಲಾಗುವುದು.
10. **ಆಡಿಟ್ ಫೀ**: ಮಹಾಲೇಖಪಾಲರ ಕಛೇರಿಗೆ 2017-18 ಮತ್ತು 2018-19 ರ ಅವಧಿಗೆ ಪಾವತಿಸಬೇಕಾಗಿರುವ ಲೆಕ್ಕಪರಿಶೋಧನಾ ಶುಲ್ಕಕ್ಕಾಗಿ ಮಂಡಳಿಯು ರೂ.10.00 ಲಕ್ಷ ಮೊತ್ತವನ್ನು ಮಹಾಲೇಖಪಾಲರ ಕಛೇರಿಗೆ ಪಾವತಿಸಲು ಅನುವು ಮಾಡಿದೆ.
11. **ಫ್ಲೆಕ್ಸಿ ಡೆಪಾಸಿಟ್**: ಮಂಡಳಿಯು ಠೇವಣಿಯಲ್ಲಿ ಹಣ ತೊಡಗಿಸಲು ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಿಂದ ಆಸಕ್ತಿ ಪತ್ರ ಪಡೆದು ಉಳಿತಾಯ ಖಾತೆಗಳಿಗೆ ಫ್ಲೆಕ್ಸಿ ಡೆಪಾಸಿಟ್ ಖಾತೆಗಳನ್ನು ಅಳವಡಿಸಿಕೊಳ್ಳಲಾಗಿದೆ.

12. **ಮಾಹೆಯಾನ ಲೆಕ್ಕಗಳು:** ಮಂಡಳಿಯ ವಿಭಾಗ ಮತ್ತು ಉಪ-ವಿಭಾಗ ಕಛೇರಿಗಳು ಪ್ರತಿ ಮಾಹೆ ಲೆಕ್ಕಪತ್ರ ಸಿದ್ಧಪಡಿಸುವಿಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಕಛೇರಿಯಲ್ಲಿ ಅವುಗಳಿಂದ ಪ್ರತಿ ಮಾಹೆ ಲೆಕ್ಕಪತ್ರಗಳನ್ನು ಪಡೆಯಲಾಗಿದೆ.
13. **ಆದಾಯ ತೆರಿಗೆ ಅವಕಾಶ:** ಮಂಡಳಿಯು ಆದಾಯ ತೆರಿಗೆ ವಿನಾಯಿತಿ ಪಡೆಯಲು ಕ್ರಮಕೈಗೊಂಡಿದ್ದು, ಈ ಕಾರಣ ಆದಾಯ ತೆರಿಗೆ ಪಾವತಿಗೆ ಅವಕಾಶ ಮಾಡಿರುವುದಿಲ್ಲ.
14. **ಮೂಲದಲ್ಲಿ ತೆರಿಗೆ ಕಡಿತ (ಟಿ.ಡಿ.ಎಸ್):** ಮಂಡಳಿಯು ವಿವಿಧ ಬ್ಯಾಂಕುಗಳಲ್ಲಿ ತೊಡಗಿಸಿರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯಿಂದ ಕಡಿತವಾಗಿರುವ ತೆರಿಗೆಯನ್ನು ಆದಾಯ ತೆರಿಗೆ ಲೆಕ್ಕದಲ್ಲಿ ಲಭ್ಯವಿರುವ ಮಾಹಿತಿ ಆಧಾರದ ಮೇಲೆ ಲೆಕ್ಕಕ್ಕೆ ಪರಿಗಣಿಸಲಾಗಿದೆ.
15. **ಬಾಡಿಗೆ:** ಮಂಡಳಿಯು ಪ್ರಸಕ್ತ ಸಾಲಿನಲ್ಲಿ ಅಭಯ ಕಾಂಪ್ಲೆಕ್ಸ್ ಕಟ್ಟಡದಿಂದ ರೂ.1,47,38,865.00 ಮತ್ತು ವಿವಿಧ ಉಪ-ವಿಭಾಗಗಳಿಂದ ರೂ.21,81,211.00 ಗಳ ಬಾಡಿಗೆ ಸ್ವೀಕರಿಸಿದೆ.
16. **ಆದಾಯ ತೆರಿಗೆ ಫೈಲಿಂಗ್:** ಮಂಡಳಿಯು 2010-11 ರಿಂದ ಈವರೆವಿಗೆ ಅಂದರೆ 2018-19 ಆದಾಯ ತೆರಿಗೆಯ ವಾಪಸಾತಿಗೆ ನಿಗದಿತವಾಗಿ ಇ-ಫೈಲಿಂಗ್ ಮಾಡುತ್ತಿದೆ.
17. **ಪ್ಯಾಲೆಸ್ ಗುಟ್ಟಹಳ್ಳಿ ಜಮೀನು ಮಾರಾಟ:** ಕರ್ನಾಟಕ ಕೊಳಗೇರಿ ಪ್ರದೇಶ ಕಾಯ್ದೆ 1973 ರ ಸೆಕ್ಷನ್ 17 ರ ಪ್ರಕಾರ ಈ ಜಮೀನನ್ನು ಪ್ರಕಟಣೆಗೊಳಿಸಿ ಮಂಡಳಿಗೆ ಇದರ ಮಾಲೀಕತ್ವವನ್ನು ವರ್ಗಾಯಿಸಲಾಗಿದೆ.


ಈ ಜಮೀನಿನ ವಿವರ ಕೆಳಗಿನಂತಿದೆ :

ಕೊಳಗೇರಿ, ಮುನೇಶ್ವರ ಬ್ಲಾಕ್, ಪ್ಯಾಲೆಸ್ ಗುಟ್ಟಹಳ್ಳಿ

ವಿವರ	ಒಟ್ಟು ವಿಸ್ತೀರ್ಣ - ಚದರ ಅಡಿ	ದರ	ಮೊತ್ತ	ಮೊತ್ತ
ಜಮೀನು	86304.71	71.00	61,47,943.00	
ಈ ವರೆವಿಗೆ ಮಾರಾಟ	42778.05	175.00	30,37,242.00	
ಈ ವರೆವಿಗೆ ಮಾರಾಟ	4175.20	193.00	2,96,274.00	
ಉಳಿಕೆ 31-03-2017 ಕ್ಕೆ	39351.46	71.00	28,14,427.00	
ಮಾರಾಟ 2017-18	6264.60	193.00	4,44,877.00	
ಉಳಿಕೆ 31-03-2018 ಕ್ಕೆ	32886.86	71.00	23,69,550.00	
ಮಾರಾಟ 2018-19	1112.30	193.00	78,975.00	
ಉಳಿಕೆ ದಿನಾಂಕ: 31.03.2019 ಕ್ಕೆ	31774.56	71.00	2290575.00	
ಮಾರಾಟದಿಂದ ಆದಾಯ				1,35,700.00

18. ಭೂ ಸ್ವಾಧೀನ : ಮಂಡಳಿಯು ಭೂ ಸ್ವಾಧೀನ ಮತ್ತು ನಿವೇಶನಗಳಿಗಾಗಿ ಒಟ್ಟು ರೂ.1271.47 ಲಕ್ಷ ಮುಂಗಡ ಪಾವತಿಸಿದೆ. ವಿವರ ಕೆಳಗಿನಂತಿದೆ.

ಕ್ರ.ಸಂಖ್ಯೆ	ವಿವರ	ಯಾರಿಗೆ ಪಾವತಿಸಿದೆ	ಜಾಗದ ಅಳತೆ	ಮೊತ್ತ	ದಿನಾಂಕ:
1	ಸರ್ವೆ ನಂ. 136/1, 136/2 ಉತ್ತರ ಯಶವಂತಪುರ ರೈಲ್ವೆ ಸ್ಟೇಷನ್ ಹತ್ತಿರ	ಜಿಲ್ಲಾಧಿಕಾರಿ, ಬೆಂಗಳೂರು ನಗರ	0-35 ಗುಂಟೆಗಳು	34,03,200.00	15/11/2016
2	ಹಿಮ್ಮತ್‌ನಗರ ಕೊಳಗೇರಿ ಕೆಳಗುಂಟೆ ಗ್ರಾಮ ಚಿತ್ರದುರ್ಗ ಸರ್ವೆ ನಂ 17/10 & 1:	ಜಿಲ್ಲಾಧಿಕಾರಿ, ಚಿತ್ರದುರ್ಗ	3 ಎಕರೆ 30 ಗುಂಟೆಗಳು	58,46,400.00	15/11/2016
3	ತಿಮ್ಮರಾಯಪ್ಪ ಗಾರ್ಡನ್ ಕೊಳಗೇರಿ, ನೀಲಸಂದ್ರ	ಜಿಲ್ಲಾಧಿಕಾರಿ, ಬೆಂಗಳೂರು ನಗರ	19,035 ಚ.ಮೀ	70,80,900.00	05/8/2017
4	ಇಂದಿರಾನಗರ ಕೊಳಗೇರಿ, ಅರಸೀಕೆರೆ, ಆರ್.ಎಂ.ಸಿ. ಯಾರ್ಡ್ ದಕ್ಷಿಣ	ಜಿಲ್ಲಾಧಿಕಾರಿ, ಹಾಸನ	2 ಎಕರೆ 29 ಗುಂಟೆಗಳು	4,82,700.00	30/6/2017
5	ಕೊಪ್ಪಳ	ಜಿಲ್ಲಾಧಿಕಾರಿ, ಕೊಪ್ಪಳ	1 ಎಕರೆ, 29 ಗುಂಟೆಗಳು	2,29,19,100.00	29/06/2017
				2,81,55,800.00	20/08/2018
6	ಗವಿಪುರಂ	ಜಿಲ್ಲಾಧಿಕಾರಿ, ಬೆಂಗಳೂರು ನಗರ	0.37 ಗುಂಟೆಗಳು	2,39,75,000.00	25/02/2014
7	ವೆಂಕಟರಮಣ ಆರ್ಟ್ ಗ್ಯಾಲರಿ	ಜಿಲ್ಲಾಧಿಕಾರಿ, ಬೆಂಗಳೂರು ನಗರ	6 ಎಕರೆ, 30 ಗುಂಟೆಗಳು	3,52,84,000.00	21/02/2014
ಒಟ್ಟು				12,71,47,100.00	



ಮುಖ್ಯಲೆಕ್ಕಾಧಿಕಾರಿ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು



ಆಯುಕ್ತರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆ

ಪ್ರಧಾನ ಮಹಾಲೇಖಪಾಲರು
(ಸಾಮಾನ್ಯ ಮತ್ತು ಸಾಮಾಜಿಕ ಸೇವೆಗಳ ಲೆಕ್ಕಪರಿಶೋಧನೆ)
ಕರ್ನಾಟಕ

ಸಂಖ್ಯೆ:ಪಿಎಜಿ/(ಜಿಅಂಡ್‌ಎಸ್‌ಎಸ್‌ಎ)/ಜಿಎಸ್‌ಎ/ಎಸ್‌ಎಆರ್‌(ಎಬಿ)/2020-21/25

ದಿನಾಂಕ:02.06.2020

ಇವರಿಗೆ:

ಆಯುಕ್ತರು,

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ,

ಬೆಂಗಳೂರು

ಮಾನ್ಯರೇ,

ವಿಷಯ:- ವ್ಯವಸ್ಥಾಪನ ಪತ್ರದೊಡನೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರಿನ 2018-19 ನೇ ಸಾಲಿನ ಲೆಕ್ಕಪತ್ರಗಳ ಮೇಲೆ ಪ್ರತ್ಯೇಕ ಆಡಿಟ್ ವರದಿ.

<>*<>*<>

1. ನಾನು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರಿನ 2018-19 ನೇ ಸಾಲಿನ ದೃಢೀಕೃತ ಲೆಕ್ಕಪತ್ರಗಳೊಡನೆ ಪ್ರತ್ಯೇಕ ಆಡಿಟ್ ವರದಿಯನ್ನು ಕಳುಹಿಸುತ್ತಾ ಮಂಡಳಿ ಸಭೆಯಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ನಡವಳಿ ಮೂಲಕ ಅನುಮೋದನೆ ಪಡೆದು ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸುವ ಸಲುವಾಗಿ ಕಳುಹಿಸಿರುತ್ತೇನೆ.
2. ವಿಧಾನ ಮಂಡಲದಲ್ಲಿ ಮಂಡಿಸಿರುವ ದಿನಾಂಕದ ವಿವರದೊಡನೆ ಮೇಲಿನ ದಾಖಲೆ ಸಹಿತ 2 ಮುದ್ರಿತ ವಾರ್ಷಿಕ ವರದಿಗಳನ್ನು ಈ ಕಛೇರಿಗೆ ಒದಗಿಸಬಹುದಾಗಿದೆ.
3. ಲೆಕ್ಕಪರಿಶೋಧನೆಯ ವೇಳೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಲಾಯಿತು, ಆದರೆ ಅವುಗಳನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸಿರಲಿಲ್ಲ. ಈ ಅಂಶಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಪರಿಹಾರಕ ಕ್ರಮಗಳಿಗಾಗಿ ನಿಮ್ಮ ಗಮನಕ್ಕೆ ತರಲಾಗುತ್ತಿದೆ.

ಎ) ಮಂಡಳಿಯು ಭೂಸ್ವಾಧೀನ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಬೆಂಗಳೂರು ಅವರಿಗೆ ಮುಂಗಡ ಠೇವಣಿ ನೀಡಿರುವ ಮೊತ್ತದ ಮೇಲಿನ ಬಡ್ಡಿಯನ್ನು ಲೆಕ್ಕದಲ್ಲಿ ಸೇರಿಸಿರುವುದಿಲ್ಲ.

ಬಿ) ಮಂಡಳಿಯು ಕೆಳಗಿನ ಠೇವಣಿಗಳ ವಿವರ/ವಹಿ ಒದಗಿಸಿರುವುದಿಲ್ಲ.

ಕ್ರಮ ಸಂಖ್ಯೆ	ಠೇವಣಿ ವಿವರ	ಮೊತ್ತ (ರೂ.ಗಳಲ್ಲಿ)
1	ಎಫ್.ಎಸ್.ಡಿ	264200798
2	ಇ.ಎಂ.ಡಿ	12693279
3	ಇ.ಎಂ.ಡಿ-ಈಗಲ್ ಡಿಟೆಕ್ಟಿವ್ ಫೋರ್ಸ್	45000
4	ಟೆಂಡರ್ ವ್ಯತ್ಯಾಸದ ಮೊತ್ತ	11831939
5	ಇತರೆ ಠೇವಣಿಗಳು	4834000
6	ಬಾಡಿಗೆ ಠೇವಣಿ (ಕಟ್ಟಡ ಮುಂಗಡ)	1941243
7	ಬಾಡಿಗೆ ಠೇವಣಿ	1913328
8	ವಾಡಿಗೆ ಠೇವಣಿ-ಅಂಬೇಡ್ಕರ್ ಸಹಕಾರ ಸಂಘ	89970
9	ಇತರೆ ಸೆಕ್ಯೂರಿಟಿ ಡಿಪಾಸಿಟ್	73120

ಸಿ) ಮಂಡಳಿಯು ನಿರ್ವಹಿಸಿರುವ ಬ್ಯಾಂಕ್ ಗ್ಯಾರಂಟಿ ವಹಿಯಲ್ಲಿ ಆರ್ಥಿಕ ವರ್ಷದ ಅಂತ್ಯಕ್ಕೆ ಮುಕ್ತಾಯ ಮಾಡಿ ಘೋಷ್ವಾರೇ ನಮೂದಿಸಿರುವುದಿಲ್ಲ. ಮುಕ್ತಾಯಗೊಂಡು ಆದರೆ ದೋಷ ಸರಿಪಡಿಸಬೇಕಾಗಿರುವ ಜವಾಬ್ದಾರಿ ಅವಧಿ ಮತ್ತು ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದ ಬ್ಯಾಂಕ್ ಗ್ಯಾರಂಟಿ ವಿವರ ಲಭ್ಯವಾಗುತ್ತಿಲ್ಲ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ.

ಡಿ) ಮಂಡಳಿಯು ಅನುಬಂಧ-10 ಪಾವತಿಸಬೇಕಾಗಿರುವ ಸಿಬ್ಬಂದಿ ವಸೂಲಾತಿಗಳು ಅಡಿ ರೂ.0.15 ಲಕ್ಷ ಋಣಾತ್ಮಕ ಶಿಲ್ಕು ಪ್ರತಿಬಿಂಬಿಸಲಾಗಿದೆ. ಇದರಿಂದ ಅಷ್ಟರ ಮಟ್ಟಿಗೆ ಜವಾಬ್ದಾರಿಗಳನ್ನು ಕಡಿಮೆ ಘೋಷಿಸಲ್ಪಟ್ಟಂತಾಗಿದೆ.

ಇ) ಮಂಡಳಿಯು ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಖಾಸಗಿ ಬ್ಯಾಂಕ್ ಆಗಿರುವ, ಐ.ಡಿ.ಬಿ.ಐ ಬ್ಯಾಂಕ್, ಮಲ್ಲೇಶ್ವರಂ ಶಾಖೆ, ಬೆಂಗಳೂರುನಲ್ಲಿ 23 ಬ್ಯಾಂಕ್ ಖಾತೆಗಳನ್ನು ತೆರೆದಿರುತ್ತದೆ.

4. ಮುಂದುವರೆದಂತೆ, ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಯ ಕಂಡಿಕೆ ಸಂಖ್ಯೆ: ಸಿ 1 ಮತ್ತು ಕೆಳಗಿನ ವಿವರಗಳತ್ತ ಗಮನ ಸೆಳೆಯುತ್ತಾ ಇವುಗಳು ಅನೇಕ ವರ್ಷಗಳಿಂದ ಪರಿಹಾರಕವಾಗದೆ ನಿರಂತರವಾಗಿ ಮುಂದುವರೆದಿರುತ್ತವೆ.

ಸಿ 1. ಹಿಂದಿನ ವರದಿಗಳಲ್ಲಿ ಈ ಬಗ್ಗೆ ವಿಮರ್ಶಿಸಿದ್ದಾಗ್ಯೂ, ಭೂಮಿ ಮತ್ತು ಕಟ್ಟಡಗಳನ್ನು ಒಂದೇ ಶೀರ್ಷಿಕೆ ಅಡಿಯಲ್ಲಿ ತೋರಿಸಲಾಗಿದೆ. ಕಟ್ಟಡಗಳ ಮೇಲೆ ಸವಕಳಿಯ ಮೊತ್ತವನ್ನು ವಿಧಿಸಬೇಕಾಗಿರುವುದರಿಂದ, ಕಟ್ಟಡಗಳ ಮೇಲೆ ವಿಧಿಸಬೇಕಾಗಿರುವ ಸವಕಳಿಯ ಮೊತ್ತದಷ್ಟರ ಮಟ್ಟಿಗೆ ಉಳಿತಾಯವನ್ನು ಅಧಿಕ ಪ್ರಮಾಣದಲ್ಲಿ ಘೋಷಿಸಲಾಗಿದೆ ಮತ್ತು ಕಟ್ಟಡದ ಲೆಕ್ಕವನ್ನು ಹೆಚ್ಚು ಘೋಷಿಸಲ್ಪಟ್ಟಂತಾಗಿದೆ.

ಮುಂದಿನ ವರ್ಷದ ಲೆಕ್ಕದಲ್ಲಿ (2019-20) ಮೇಲಿನಂತೆ (ಕಂಡಿಕೆ ಸಂಖ್ಯೆ: ಸಿ 1) ರ ಮೇಲೆ ಪರಿಹಾರಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ವಿಷಯವನ್ನು ಮೇಲಿನ ಪ್ರಾಧಿಕಾರಕ್ಕೆ ವರದಿ ಮಾಡಬೇಕಾಗುತ್ತದೆ.

ತಮ್ಮ ನಂಬುಗೆಯ

ಸಹಿ/-

ಪ್ರಧಾನ ಮಹಾಲೇಖಪಾಲರು

(ಜಿಅಂಡ್‌ಎಸ್‌ಎಸ್‌ಎ)

ಕರ್ನಾಟಕ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

2018-19 ನೇ ಸಾಲಿನ ಪರಿಶೋಧನಾ ವರದಿಯನ್ನು ಸಲ್ಲಿಸಲು ವಿಳಂಬವಾದುದಕ್ಕೆ ಕಾರಣಗಳು

ಕ್ರ. ಸಂ	ವರ್ಷ	ಲೆಕ್ಕಪತ್ರಗಳನ್ನು ವರ್ಷವಾರು ಪೂರ್ಣಗೊಳಿಸಿ ಲೆಕ್ಕ ಪರಿಶೋಧನೆಗೆ ಸಿದ್ಧಪಡಿಸಬೇಕಾದ ದಿನಾಂಕ	ವರ್ಷವಾರು ಲೆಕ್ಕಪತ್ರಗಳನ್ನು ಸಿದ್ಧಪಡಿಸಿದ ದಿನಾಂಕ	ವಿಳಂಬಕ್ಕೆ ಯಾವುದಾದರೂ ಕಾರಣಗಳು ಇದ್ದರೆ ಕಾರಣಗಳು	ಮಹಾಲೇಖಪಾಲಕರಿಗೆ ಪರಿಶೋಧನೆ ನಡೆಸಲು ಕೋರಿ ಬರೆದ ಪತ್ರದ ಉಲ್ಲೇಖ ಮತ್ತು ದಿನಾಂಕ	ಮಹಾಲೇಖಪಾಲಕರು ಲೆಕ್ಕ ಪರಿಶೋಧನೆ ಪ್ರಾರಂಭಿಸಿದ ದಿನಾಂಕ ಮತ್ತು ಪೂರ್ಣಗೊಳಿಸಿದ ದಿನಾಂಕ	ಮಹಾಲೇಖಪಾಲಕರು ಲೆಕ್ಕ ಪರಿಶೋಧನೆಯ ಪ್ರಮಾಣ ಪತ್ರವನ್ನು ನೀಡಿದ ಪತ್ರದ ಉಲ್ಲೇಖ ಮತ್ತು ದಿನಾಂಕ	ಅವುಗಳನ್ನು ಅಚ್ಚುಗಾಗಿ ನೀಡಿದ ಮತ್ತು ಅಚ್ಚು ಪ್ರತಿಗಳನ್ನು ಸ್ವೀಕರಿಸಿದ ದಿನಾಂಕ	ಪ್ರತಿಗಳನ್ನು ಶಾಸಕಾಂಗ ಸಭೆಯಲ್ಲಿ ಮಂಡಿಸಲು ಸಚಿವಾಲಯಕ್ಕೆ ಸಲ್ಲಿಸಿದ ಪತ್ರದ ಉಲ್ಲೇಖ ಹಾಗೂ ದಿನಾಂಕ	ಶಾಸಕಾಂಗ ಸಭೆಯಲ್ಲಿ ಮಂಡಿಸಲು ಉಂಟಾದ ವಿಳಂಬಕ್ಕೆ ಕಾರಣಗಳು
1	2018-19	30.06.2019	26.06.2019	ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ ದಿನಾಂಕ: 27.06.2019 ರಂದು ನಡೆದ ಮಂಡಳಿ ಸಭೆಯ ಅನುಮೋದನೆ ಪಡೆದು ದಿನಾಂಕ: 28.06.2019 ರಂದು ಮಹಾಲೇಖಪಾಲಕರಿಗೆ ಸಲ್ಲಿಸಲಾಗಿದೆ.	ಪತ್ರ ಸಂಖ್ಯೆ: KSDB/ accounts /AC-5 /127/2019-20 ದಿನಾಂಕ: 28.06.2019	ಮಹಾಲೇಖಪಾಲಕರು ಲೆಕ್ಕ ಪರಿಶೋಧನೆಯನ್ನು ಪ್ರಾರಂಭಿಸಿ ದಿನಾಂಕ: 26.07.2019 ರಂದು ಪ್ರಾರಂಭಿಸಿ ದಿನಾಂಕ: 17.09.2019 ರಂದು ಮುಕ್ತಾಯ ಗೊಳಿಸಿರುತ್ತಾರೆ.	ಲೆಕ್ಕಪರಿಶೋಧನೆಯ ಪ್ರಮಾಣ ಪತ್ರವನ್ನು ಪತ್ರದ ಸಂಖ್ಯೆ: No.PAG (G&SSA)/GSA/SAR (AB)/ 2020-21/25 Dated: 02.06.2020 ರಲ್ಲಿ ಮಹಾಲೇಖಪಾಲಕರು ನೀಡಿರುತ್ತಾರೆ.	ವರದಿಯನ್ನು ಕನ್ನಡ ಭಾಷೆಗೆ ಭಾಷಾಂತರ ಗೊಳಿಸಿದ ನಂತರ ದಿನಾಂಕ: 13-07-2020 ರಂದು ಮುದ್ರಣಕ್ಕೆ ನೀಡಿದ್ದು, ಮುದ್ರಿತ ಪ್ರತಿಗಳನ್ನು ದಿನಾಂಕ: 30-07-2020 ರಂದು ಸ್ವೀಕರಿಸಲಾಗಿದೆ.	ಪತ್ರ ಸಂಖ್ಯೆ: KSDB/ accounts /AC-5 /127/2019-20 ದಿನಾಂಕ: 05-08-2020 ರಲ್ಲಿ ಶರ್ಕಾರಕ್ಕೆ ಸಲ್ಲಿಸಿದೆ.	ಮಹಾಲೇಖಪಾಲಕರಿಂದ ದಿನಾಂಕ: 02.06.2020 ರಂದು ಲೆಕ್ಕ ಪರಿಶೋಧನಾ ವರದಿಯು ಸ್ವೀಕೃತವಾಗಿದ್ದು, ಮುದ್ರಿತ ಪ್ರತಿಗಳು ಮತ್ತು ಸಾಫ್ಟ್ ಕಾಪಿ (ಸಿ.ಡಿ) ಶರ್ಕಾರಕ್ಕೆ ನಿಗದಿತ ಅವಧಿಯೊಳಗೆ ದಿನಾಂಕ: 05-08-2020 ರಂದು ಸಲ್ಲಿಸಿದೆ.



ಆಯುಕ್ತರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಬೆಂಗಳೂರು

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

ಬೆಂಗಳೂರು

**KARNATAKA SLUM DEVELOPMENT BOARD
BANGALORE**



**REVISED ANNUAL ACCOUNTS
FOR THE FINANCIAL YEAR ENDED
31-03-2019**

KARNATAKA SLUM DEVELOPMENT BOARD

Revised Annual Accounts and Audit Report – 2018-19

SI No	Contents	Page No.
1	Separate Audit Report of Accountant General	63-66
2	Annexure to Audit Report	67
3	Financial Statements	69
4	Balance Sheet	70
5	Income and Expenditure	71
6	Receipts and Payments	72-74
7	Schedule - 1 Capital Fund	75-76
8	Schedule - 2 Fixed Assets	77-81
9	Schedule - 3 Work-in-Progress	82-83
10	Schedule - 4 Sundry Debtors	84
11	Schedule -5 Receivables - Rent/Electricity/Water/Maintenance Charges	84
12	Schedule -6 Deposits	85
13	Schedule -7 Loans & Advances	85
14	Schedule -8 Cash And Bank	86-92
15	Schedule - 9 Other Current Assets	86
16	Schedule -10 Establishment - Recoveries - Payable	93
17	Schedule -11 Work - Recoveries - Payable	93
18	Schedule -12 Establishment Deposit - Payable	94
19	Schedule -13 Work - Deposit - Payable	94
20	Schedule -14 Revenue Grants	94
21	Schedule -15 Establishment Receipts	95
22	Schedule -16 Establishment and Administrative Charges	95
23	Notes to Schedule 14-16	95-98
24	Rent Receivable – Abhaya Complex	99
25	Rent Receivable –Sub Divisions	100
26	Significant Accounting Policies of Annual Accounts	102-103
27	Notes on Accounts	104-107
28	Management Letter of Accountant General	108-109
29	Reasons for the delay in submission of A/R for 2018-19	110

**SEPARATE AUDIT REPORT OF THE COMPTROLLER AND AUDITOR
GENERAL OF INDIA ON THE ACCOUNTS OF THE KARNATAKA SLUM
DEVELOPMENT BOARD, BANGALORE FOR THE YEAR ENDED
31 MARCH 2019**

1. We have audited the attached Balance Sheet of Karnataka Slum Development Board, Bangalore as at 31 March 2019 and the Income & Expenditure Account / Receipts & Payment Account for the year ended on that date under Section 19(3) of the Comptroller and Auditor General's (Duties, Powers and Conditions of Service) Act, 1971 read with Section 41 of the Karnataka Slum Areas (Improvement and Clearance) Act, 1973. The audit has been entrusted upto 2021-22. These financial statements are the responsibility of the Board's management. Our responsibility is to express an opinion on these financial statements based on our audit.
2. This Separate Audit Report contains the comments of the Comptroller and Auditor General of India (CAG) on the accounting treatment only with regard to classification, conformity with the best accounting practices, accounting standards and disclosure norms, etc. Audit observations on financial transactions with regard to compliance with the Law, Rules and Regulations (Propriety and Regularity) and efficiency-cum-performance aspects, etc., if any are reported through Inspection Reports / CAG's Audit Reports separately.
3. We have conducted our audit in accordance with the auditing standards generally accepted in India. These standards require that we plan and perform the audit to obtain reasonable assurance about whether the financial statements are free from material misstatements. An audit includes examining on a test basis, evidences supporting the amounts and disclosure in the financial statements. An audit also includes assessing the accounting principles used and significant estimates made by the management, as well as evaluating the overall presentation of financial statements. We believe that our audit provides a reasonable basis for our opinion.
4. Based on our audit, we report that:
 - i We have obtained all the information and explanations which, to the best of our knowledge and belief, were necessary for the purpose of our audit.
 - ii The Balance Sheet and Income & Expenditure Account and Receipts & Payment Account dealt with by this report have been drawn up in the format approved by the Board.
 - iii In our opinion, proper books of accounts and other relevant records have been maintained by the Board in so far as it appears from our examination of such books.
 - iv We further report that :

COMMENTS ON ACCOUNTS

ABALANCE SHEET

I LIABILITIES

a) Capital Fund ` 3214.10crore

- i) As per Notes on accounts, the Board had waived off the loan of ` 276.46 crore from HUDCO & VAMBAY schemes in instalments from 2014-15 to 2018-19 and the balance outstanding is nil. However it was noticed that there was a negative balance of ` 4.79 lakh which needs to be refunded to the Government. This has resulted in overstatement of assets and liabilities to that extent

b) Current Liabilities ` 36.05 crore

- i) ` 9.41 lakh was payable to Karnataka Rural Infrastructure Development Ltd and ` 2.08 lakh was receivable from Karnataka Housing Board in connection with setting up of a stall for Mysore Dasara Exhibition (October 2018). The Board did not account for the above mentioned payable and receivable resulting in understatement of liabilities to the extent of ` 9.41 lakh and understatement of assets by ` 2.08 lakh.

II. ASSETS

a) Fixed assets: - ` 38.83 crore

- i) Fixed assets includes buildings under construction amounting to ` 195.65 lakh (Davanagere` 40.46 lakh, Mysore Div 1 ` 47.31 lakh and Shimoga ` 107.88 lakh) resulting in overstatement of fixed Assets and understatement of Work in Progress

b) Work in Progress ` 1980.90 crore

- i) Work in Progress includes 7 works amounting to ` 34.50 crore for which there has been no additions during the past 4 years.The Board did not provide details such as period from which these balances are held, status of the work completed/yet to be completed etc. Non transfer of the completed works to fixed assets has resulted in understatement of expenditure and overstatement of assets to the extent of depreciation not provided.

B INCOME AND EXPENDITURE

I INCOME

a) Establishment Receipts ` 5.00 crore

As per accounts Rent receivable from Abhaya complex as on 31.03.2019 was ` 1.73 crore whereas as per initial records the amount was ` 2.36 crore resulting in understatement of income and assets to the extent of ` 0.63 crore.

C. GENERAL

- 1) The Board continued to depict land and building under the same head, despite being commented in the earlier Reports. As depreciation is chargeable on buildings, the surplus is overstated to the extent of depreciation chargeable to building and the buildings account is overstated to that extent
- 2) The Board reflected `85.26 crore as total Mobilisation Advance in the Annual accounts, whereas as per initial records the amount was `73.01 crore and as per Ledger, Mobilisation advance was `75.56 crore. The Board did not reconcile the difference. It was also noticed that there was a negative balance of `53.57 crore under Mobilisation Advance for which no details were furnished.
- 3) The Board did not furnish TDS reconciliation statements, in the absence of which, the accuracy of `160.90 lakh reflected as payment of TDS by various organisations/agencies during the year 2018-19 could not be ensured
- 4) Sundry Debtors does not include maintenance charges receivable from various tenants of Abhaya Complex, Bangalore. This has resulted in understatement of Sundry Debtors and income to that extent.
- 5) The Board in its Significant Accounting Policies states that the accounts are prepared on accrual basis. However, in case of Work Bills, it was noticed that even though the Bills were received in the Divisions during 2018-19, they were not included in the accounts during the current year. The Board stated that the Work Bills are accounted on payment basis. The Significant Accounting Policies needs to be modified accordingly.
- 6) The Board reduced `386.13 crore as deletion from the Capital Fund (removal of completed works) whereas the actual amount was `377.17 crore resulting in difference of `8.96 crore. The reason for the difference was attributed to expenditure incurred towards IEC activities for which no details were provided
- 7) The net effect on accounts due to the preceding paragraphs are that liabilities were understated by `2.54lakh, assets were understated by `65.54lakh and excess of income over expenditure as on 31 March 2019 was understated by `63.00 lakh.

D Grants-in-aid:

Out of Grant-in-aid of `1182.16 crore (including previous year's balance of `481.45 crore), the Board could utilize a sum of `715.78 crore, leaving balance of `466.38 crore as unutilized grant as on 31 March 2019.

E Management letter: Deficiencies, which have not been included in the Audit Report, have been brought to the notice of the Commissioner, Karnataka Slum Development Board, Bangalore through a management letter issued separately for remedial / corrective action.

- v Subject to our observations in the preceding paragraphs, we report that the Balance Sheet and Income & Expenditure Account / Receipts & Payment Account dealt with by this report are in agreement with the books of accounts.
- vi In our opinion and to the best of our information and according to the explanations given to us, the said financial statements read with the Accounting Policies and Notes on Accounts, and subject to the significant matters stated above and other matters mentioned in **Annexure** of this Audit Report give a true and fair view in conformity with accounting principles generally accepted in India.
- a. In so far as it relates to the Balance Sheet, of the state of affairs of the Board as at 31 March 2019; and
- b. In so far as it relates to Income & Expenditure Account of the surplus for the year ended on that date.

For and on behalf of the C&AG of India



PRINCIPAL ACCOUNTANT GENERAL(G&SSA)
KARNATAKA

Place : Bangalore

Date : 2nd June, 2020

ANNEXURE to Audit Report

1. Adequacy of Internal Audit.

The Board had not constituted Internal Audit Wing despite being commented in earlier reports

2. Adequacy of Internal Control.

- a) The Board had no mechanism in place to monitor the receipt of the Slum Improvement Cess from the City Corporation, BDA, UDA, municipalities and other local bodies despite being pointed out in previous audits. The Board failed to obtain periodical reports from the local bodies regarding the cess due to the Board. The Board did not reconcile the cess accounts with that of the local bodies even though it was mandatory under the extant Government orders.
- b) The Board had not maintained centralized scheme-wise, year wise, beneficiary wise Demand Collection and Balance statements for receivables (₹ 230.75 crore) for different Schemes being implemented by it. The Board also did not maintain age wise analysis to classify the Debtors as good, doubtful or bad
- c) The Board had not maintained the primary records required for the verification of accounts which included the Deposit registers (Electricity, Water and Telephone Deposits), Asset Register, Flexi Deposit watch register, TDS check register and Festival Advance Register.
- d) Audit noticed non-reconciliation of ledger figures and primary records in respect of rent, TDS etc which reveals lack of proper and timely accounting practices.
- e) The Board did not take any action in respect of the advances given to the divisions/ other offices. There is no check on its utilization and audit noticed that advances released during 2013-14 and 2015-16 were pending final settlement due to want of the vouchers.

3. System of physical verification of fixed assets/ inventory:

The Board did not provide consolidated fixed assets register detailing the date of acquisition, depreciation charges, net value of assets etc. The consolidated Asset Register pertaining details of the land held by the Board is also not maintained



PRINCIPAL ACCOUNTANT GENERAL(G&SSA)
KARNATAKA

**KARNATAKA SLUM DEVELOPMENT BOARD
BANGALORE**

**REVISED
ANNUAL ACCOUNTS
FOR THE FINANCIAL
YEAR ENDED
31.03.2019**

KARNATAKA SLUM DEVELOPMENT BOARD


BANGALORE

BALANCE SHEET

As at 31st March, 2019

Amount In Indian Rupees

Codes	Particulars	Schedule	2019	2018
	SOURCES OF FUND :			
311	Capital Fund	1	32,14,10,09,698.33	25,69,97,28,071.70
3115	Reserves & Surplus		24,37,91,960.66	21,69,59,322.60
	TOTAL		32,38,48,01,658.99	25,91,66,87,394.30
	APPLICATION OF FUND :			
411	Fixed Assets	2	39,39,43,906.68	38,44,11,252.68
2117	Less: Depreciation		56,57,580.00	44,90,113.00
	Net Block		38,82,86,326.68	37,99,21,139.68
412	Current Assets			
4121	Work-in-Progress	3	19,80,89,76,283.00	17,28,03,52,065.00
4122	Sundry Debtors	4	5,37,49,30,758.70	2,82,52,12,456.00
	Receivables - Rent/Electricity/Water/Maintenance			
4123	Charges	5	3,84,65,912.35	3,67,60,851.90
4124	Deposits	6	15,09,965.00	14,76,149.00
4125	Loans and Advances	7	98,03,06,647.00	50,19,27,414.00
4126	Cash and Bank	8	6,13,67,28,969.09	5,23,52,87,300.04
4127	Other Current Assets	9	1,60,89,671.36	98,45,701.87
	Total Current Assets		32,35,70,08,206.50	25,89,08,61,937.81
313	Less: Current Liabilities			
	Establishment - Recoveries -			
3131	Payable	10	32,54,886.00	41,36,615.00
3132	Work - Recoveries - Payable	11	5,96,15,311.00	2,30,19,788.00
3133	Establishment - Deposit - Payable	12	88,51,661.00	85,97,083.00
3134	Work - Deposit - Payable	13	28,87,71,016.19	31,83,42,197.19
	Sub total		36,04,92,874.19	35,40,95,683.19
	Net Current Assets		31,99,65,15,332.31	25,53,67,66,254.62
	TOTAL		32,38,48,01,658.99	25,91,66,87,394.30



Chief Accounts Officer
Karnataka Slum Development Board
Bangalore



Commissioner
Karnataka Slum Development Board
Bangalore


KARNATAKA SLUM DEVELOPMENT BOARD BANGALORE

INCOME AND EXPENDITURE ACCOUNT

For The Year Ended 31st March, 2019

*Amount In Indian
Rupees*

Particulars	Schedule	2019	2018
INCOME :			
Revenue Grants	14	6,57,02,79,975.00	4,22,61,52,565.00
Establishment Receipts	15	5,00,39,980.14	5,11,46,772.00
TOTAL INCOME		6,62,03,19,955.14	4,27,72,99,337.00
EXPENDITURE :			
Establishment and Administrative Charges	16	28,71,52,762.08	25,60,68,908.13
Slum Development Expenses	3	6,30,06,76,975.00	4,00,96,91,534.00
Debt Service (Interest on HUDCO Loans)		-	7,44,778.00
Depreciation Charges	2	56,57,580.00	44,90,113.00
TOTAL EXPENDITURE		6,59,34,87,317.08	4,27,09,95,333.13
Excess of Income over Expenditure for the year		2,68,32,638.06	63,04,003.87
TOTAL		6,62,03,19,955.14	4,27,72,99,337.00



**Chief Accounts Officer
Karnataka Slum Development Board
Bangalore**



**Commissioner
Karnataka Slum Development Board
Bangalore**

412810 Bng Sub Div 03	4,500.00		4122 Sundry Debtors/Receivables	1,31,97,144.00	
412811 Bng Sub Div 04	4,000.00		4124 Deposits	34,430.00	
412812 Bng Sub Div 05	2,13,473.95		4125 Loans and Advances	66,29,09,549.00	
412817 Davanagere Div	60,227.00		4127 Other Current Assets	42,89,794.77	
412819 Dharwad Div	1,25,55,492.00		Branch / Divisions	6,66,95,41,294.15	
41281 Head Office	6,60,78,36,730.00		412835 Technical Director 01	8,14,599.00	
412820 Dharwad Sub Div	4,19,477.00		412836 Technical Director 02	8,60,742.00	
412822 Kalburgi Div	7,66,134.00		412816 Vijayapura Sub Div	40,18,298.00	
412823 Kalburgi Sub Div	13,181.00		412810 Bng Sub Div 03	43,79,569.00	
412825 Mandya Sub Div	60,188.00		412811 Bng Sub Div 04	54,36,030.00	
412826 Mysuru Div 01	3,11,835.00		412812 Bng Sub Div 05	51,31,617.00	
412827 Mysuru Div 02	13,41,392.00		412813 Belagaavi Div	94,97,09,938.00	
412828 Mysuru Sub Div 01	13,75,062.00		412814 Belagaavi Sub Div	36,40,831.00	
412829 Mysuru Sub Div 02	1,21,89,737.00		412815 Bellary Sub Div	45,26,921.00	
41282 Bng Div 01	2,10,19,458.20		412817 Davanagere Div	88,48,92,307.00	
412830 Raichur Sub Div	33,725.00		412818 Davanagere Sub Div	52,52,290.00	
412831 Shivamogga Div	11,33,999.00		412819 Dharwad Div	56,90,17,791.00	
412832 Shivamogga Sub Div	23,894.00		41281 Head Office	2,88,15,243.15	
412833 Tumkur Sub Div	23,823.00		412820 Dharwad Sub Div	39,44,567.00	
41283 Bng Div 02	12,24,847.00		412821 Gadag Sub Div	30,74,714.00	
41284 Bng Div 03	4,42,333.00		412822 Kalburgi Div	1,09,31,80,011.00	
41286 Bng Div 05	17,70,465.00		412823 Kalburgi Sub Div	58,46,361.00	
41288 Bng Sub Div 01	4,89,463.00		412824 Hassan Sub Div	60,28,405.00	
41289 Bng Sub Div 02	1,500.00		412825 Mandya Sub Div	40,41,679.00	
			412826 Mysuru Div 01	16,06,69,018.00	
Indirect Incomes		30,09,36,884.78	412827 Mysuru Div 02	40,98,82,334.00	
1111 Grants			412828 Mysuru Sub Div 01	44,38,904.00	
11111 CLTC	18,20,000.00		412829 Mysuru Sub Div 02	1,57,25,838.00	
11111 Establishment Grant - Plan	26,77,83,000.00		41282 Bng Div 01	48,60,50,119.00	
1112 Interest - SB/Flexi	2,74,79,626.78		412830 Raichur Sub Div	47,32,496.00	
1113 Rental Income	81,710.00		412831 Shivamogga Div	13,98,66,306.00	
1114 Other Receipts	37,72,548.00		412832 Shivamogga Sub Div	48,71,680.00	
Closing Balance		110.00	412833 Tumkur Sub Div	76,89,175.00	
41262 Cash at Bank	110.00		41283 Bng Div 02	83,80,51,381.00	
Indirect Expenses			41284 Bng Div 03	64,75,35,707.00	

211 Establishment Expenses			8,41,698.38	41285 Bng Div 04	29,55,30,843.00	
2111 Employee Remuneration & Benefits	4,07,807.00			41286 Bng Div 05	6,06,11,717.00	
2112 Administrative Expenses	3,94,704.30			41288 Bng Sub Div 01	58,79,586.00	
2113 Financial Charges	6.08			41289 Bng Sub Div 02	53,94,277.00	
2114 Repairs and Maintenance - General	20,379.00			Indirect Incomes		
2116 Repairs and Maintenance - Vehicle	18,802.00			111 Establishment Receipts		14,618.64
				1112 Interest - SB/Flexi	14,618.64	
				Closing Balance		
				Bank Accounts		6,13,67,29,079.09
				4126 Cash and Bank		
				41261 Cash in Hand	496.00	
				41263 Cheque in Transit	17,94,14,021.00	
				41262 Cash at Bank	5,95,73,14,562.09	
				Indirect Expenses		
				211 Establishment Expenses		14,34,58,301.66
				Prior Period Expenditure	45,300.00	
				2111 Employee Remuneration & Benefits	7,53,30,245.00	
				2112 Administrative Expenses	4,58,30,986.00	
				2113 Financial Charges	39,838.56	
				2114 Repairs and Maintenance - General	11,85,823.00	
				2115 Repairs and Maintenance - Building	92,79,272.00	
				2116 Repairs and Maintenance - Vehicle	1,17,46,836.90	
TOTAL			20,63,78,77,781.50	TOTAL		20,63,78,77,781.50



Chief Accounts Officer
Karnataka Slum Development Board
Bangalore



Commissioner
Karnataka Slum Development Board
Bangalore

KARNATAKA SLUM DEVELOPMENT BOARD, BENGALURU

Sch 01- 311 Capital Fund

Code	Particulars	Opening Balance	Additions	Deletions/Transfer/ Refund	Closing Balance
3111	Grants	15,12,03,21,729.00	6,69,98,86,800.00	-	21,82,02,08,529.00
3117	Hudco Vambay Payable	51,72,20,000.00	-	51,72,20,000.00	-
3112	Beneficiary Contribution	3,89,40,32,000.00	3,77,03,00,000.00	-	7,66,43,32,000.00
3113	Interest on SB/Flexi - Tied	88,51,41,663.67	31,20,49,094.50	-	1,19,71,90,758.17
3114	Cess Collections	10,06,84,111.50	3,76,21,552.13	45.00	13,83,05,618.63
3116	Capital Account	5,18,23,28,567.53	-	3,86,13,55,775.00	1,32,09,72,792.53
	Total	25,69,97,28,071.70	10,81,98,57,446.63	4,37,85,75,820.00	32,14,10,09,698.33
3111 Grants					
Code	Particulars	Opening Balance	Additions	Closing Balance	
311111	RAY	7,53,49,65,000.00	1,12,81,65,800.00	8,66,31,30,800.00	
311112	PMAY	1,91,95,48,000.00	4,48,87,21,000.00	6,40,82,69,000.00	
31111	Slum Improvement	4,11,07,00,000.00	1,08,30,00,000.00	5,19,37,00,000.00	
31112	IHSDP	2,93,17,429.00	-	2,93,17,429.00	
31113	BBMP BSUP	30,39,57,000.00	-	30,39,57,000.00	
311113	Grants From DC Bellary Aasare	82,51,300.00	-	82,51,300.00	
311114	Grants From KUIDFC	98,99,72,000.00	-	98,99,72,000.00	
311115	HUDCO Loan Repayment Grants	22,36,11,000.00	-	22,36,11,000.00	
	Total	15,12,03,21,729.00	6,69,98,86,800.00	21,82,02,08,529.00	
3112 Beneficiary Contribution					
Code	Particulars	Opening Balance	Additional Provision	Total	
31122	BSUP	54,49,00,000.00	-	54,49,00,000.00	
31121	IHSDP	24,08,00,000.00	-	24,08,00,000.00	
311210	RAY	2,03,16,30,000.00	-	2,03,16,30,000.00	
311211	PMAY	1,07,67,02,000.00	3,77,03,00,000.00	4,84,70,02,000.00	
	Total	3,89,40,32,000.00	3,77,03,00,000.00	7,66,43,32,000.00	

3116 - Capital Account		
Particulars	Additions	Deletions
Work Completion BASED ON CERTIFICATE OF COMPLETION - Schedule 3		3,77,16,88,559.00
IEC Activities Payment - H.O.		8,26,69,662.00
Demand Survey Charges - Annex - 1	-	69,97,554.00
		-
Total	-	3,86,13,55,775.00

Annex - 1		
Demand Survey Charges, DPR Charges and Tender notification charges transferred to capital fund from following divisions and sub-divisions :		
Particulars	Amount	
Bangalore Div 01	1,41,664.00	
Bangalore Div 02	1,70,260.00	
Bangalore Div 03	5,22,982.00	
Bangalore Div 04	5,45,202.00	
Bangalore Div 05	8,90,912.00	
Belgaum Div	16,18,809.00	
Davanagere Div	23,610.00	
Dharwad Div	19,64,572.00	
Kalburgi Div	2,59,193.00	
Mysuru Div 01	85,207.00	
Mysuru Div 02	62,498.00	
Raichur Sub Div	60,989.00	
Shimoga Div	6,51,656.00	
Total	69,97,554.00	

KARNATAKA SLUM DEVELOPMENT BOARD

Schedule - 02 Fixed Assets

WDV As at 31st March, 2019									
Code	ASSETS	2018	Additions		Deduction	Total	Depreciation		Amount In Indian Rupees
			Upton Sept.	After Sept.			Rate	Amount	
	Head Office								
41111	Land @ Munehware Block Palace Guttahalli,	23,69,550.00	-	-	78,975.00	22,90,575.00	-	-	22,90,575.00
41111	Land @ Gadag Site no 128		24,35,565.00			24,35,565.00			24,35,565.00
41111	Land and Building	27,10,43,180.00	-	-		27,10,43,180.00			27,10,43,180.00
41111	Land - SY 55/2 Hanumanthapura Sheshadripuram	4,59,12,295.00	-	-		4,59,12,295.00			4,59,12,295.00
41121	Commercial Complex	75,58,095.00	-	-		75,58,095.00	10%	7,55,810.00	68,02,285.00
41121	Office Building	33,04,826.50	-	-		33,04,826.50	10%	3,30,483.00	29,74,343.50
41111	KIADB Site	1,65,300.00	-	-		1,65,300.00			1,65,300.00
41131	Computer & Data Processing Eq - Central	3,01,853.40	1,50,398.00	2,92,400.00		7,44,651.40	40%	2,39,381.00	5,05,270.40
41131	HP Laserjet Printer M435	1,07,341.00	-	-		1,07,341.00	40%	42,936.00	64,405.00
41131	Projectors and screen	38,261.00	-	-		38,261.00	40%	15,304.00	22,957.00
41154	Xerox Machine	8,40,035.00	-	-		8,40,035.00	15%	1,26,005.00	7,14,030.00
41142	Fax Machine	62,860.00	-	-		62,860.00	15%	9,429.00	53,431.00
41162	Vehicles - Motors	92,59,474.58	3,162.00	22,32,517.00		1,14,95,153.58	15%	15,56,834.00	99,38,319.58
41143	Generator	5,27,249.00	-	-		5,27,249.00	15%	79,087.00	4,48,162.00
41156	Mobile Phones	88,500.00	-	46,008.00		1,34,508.00	10%	11,150.00	1,23,358.00
41173	Furniture & Fixtures / Interiors	18,68,526.20	-	-		18,68,526.20	10%	1,86,853.00	16,81,673.20
41155	Almirah		93,668.00	-		93,668.00	10%	9,367.00	84,301.00
41172	Executive chair	18,364.00	-	94,400.00		1,12,764.00	10%	6,556.00	1,06,208.00
41151	Office Equipments	16,48,946.00	-	-		16,48,946.00	10%	1,64,895.00	14,84,051.00
41152	Air Cooler	8,035.00	-	-		8,035.00	10%	804.00	7,231.00
41132	Tally Software	3,072.00	12,000.00	-		15,072.00	40%	6,029.00	9,043.00
41144	UPS Battery	1,97,088.00	-	-		1,97,088.00	15%	29,563.00	1,67,525.00
	Total	34,53,22,851.68	2,59,228.00	51,00,890.00	78,975.00	35,06,03,994.68		35,70,486.00	34,70,33,508.68
	Bangalore Division 1								
41131	Computer & Data Processing Eq	5,831.00	65,784.00	-		71,615.00	40%	28,646.00	42,969.00
	Bangalore Division 2								
41131	Computer & Data Processing Eq	5,590.00	3,75,840.00	86,824.00		4,68,254.00	40%	1,69,937.00	2,98,317.00
	Bangalore Division 3								
41131	Computer & Data Processing Eq	5,951.00	-	-		5,951.00	40%	2,380.00	3,571.00

Bangalore Division 5										
41141	Lift	24,14,495.00	-	-	-	24,14,495.00	15%	3,62,174.00	20,52,321.00	
41145	Television	1,40,929.00	1,40,929.00	-	-	1,40,929.00	15%	21,139.00	1,19,790.00	
41145	Plant & machinery	1,15,380.00	-	-	-	1,15,380.00	15%	17,307.00	98,073.00	
	Total	25,29,875.00	1,40,929.00	-	-	26,70,804.00		4,00,620.00	22,70,184.00	
Bangalore Sub Division 1										
41131	Computer Hardwares		86,730.00			86,730.00	40%	34,692.00	52,038.00	
			86,730.00			86,730.00		34,692.00	52,038.00	
Bangalore Sub Division 5										
41131	Computer Hardwares		86,730.00			86,730.00	40%	34,692.00	52,038.00	
			86,730.00			86,730.00		34,692.00	52,038.00	
Belgaum Division										
41131	Computer & Data Processing Eq	2,648.00	81,463.00	-	-	84,111.00	40%	33,644.00	50,467.00	
41171	Chairs	-	87,000.00	-	-	87,000.00	10%	8,700.00	78,300.00	
41173	Furniture & Fixtures / Interiors	75,983.00	-	-	-	75,983.00	10%	7,598.00	68,385.00	
41121	Office Building	46,85,285.00	3,68,618.00	-	-	50,53,903.00	10%	5,05,390.00	45,48,513.00	
	Total	47,63,916.00	5,37,081.00	-	-	53,00,997.00		5,55,332.00	47,45,665.00	
Belgaum Sub-division										
41131	Computer & Data Processing Eq	2,728.00	49,880.01	-	-	52,608.01	40%	21,043.00	31,565.01	
41173	Furniture & Fixtures / Interiors	26,324.00	48,499.99	-	-	74,823.99	10%	7,482.00	67,341.99	
41153	Water Filter	6,917.00	-	-	-	6,917.00	10%	692.00	6,225.00	
	Total	35,969.00	98,380.00	-	-	1,34,349.00		29,217.00	1,05,132.00	
Bellary Sub-division										
41144	Battery	18,084.00	-	-	-	18,084.00	15%	2,713.00	15,371.00	
41131	Computer & Data Processing Eq	3,648.00	-	-	-	3,648.00	40%	1,459.00	2,189.00	
41173	Furniture & Fixtures / Interiors	1,03,589.00	-	-	-	1,03,589.00	10%	10,359.00	93,230.00	
	Total	1,25,321.00	-	-	-	1,25,321.00		14,531.00	1,10,790.00	
	Bijapur Sub-division									

41131	Computer & Data Processing Eq	2,648.00	-	99,900.00	-	1,02,548.00	40%	21,039.00	81,509.00
41173	Furniture & Fixtures / Interiors	31,886.00	-	-	-	31,886.00	10%	3,189.00	28,697.00
	Total	34,534.00	-	99,900.00	-	1,34,434.00		24,228.00	1,10,206.00
	Davanagere Main Division								
41111	CA Site	42,18,160.00	-	-	-	42,18,160.00	-	-	42,18,160.00
41131	Computer & Data Processing Eq	15,128.00	-	-	-	15,128.00	40%	6,051.00	9,077.00
41153	Water Filters	8,482.00	-	-	-	8,482.00	10%	848.00	7,634.00
41144	UPS Batteries	-	-	49,338.00	-	49,338.00	15%	3,700.00	45,638.00
41151	Office Equipments	1,863.00	-	-	-	1,863.00	10%	186.00	1,677.00
41173	Furniture & Fixtures / Interiors	20,461.00	-	-	-	20,461.00	10%	2,046.00	18,415.00
41121	Office Building under construction	-	36,73,063.00	3,72,500.00	-	40,45,563.00	0%	-	40,45,563.00
	Total	42,64,094.00	36,73,063.00	4,21,838.00	-	83,58,995.00		12,831.00	83,46,164.00
	Davanagere Sub-division								
41131	Computer & Data Processing Equipment	2,549.00	-	-	-	2,549.00	40%	1,020.00	1,529.00
41171	Tables & Chairs	42,096.00	-	-	-	42,096.00	10%	4,210.00	37,886.00
	Total	44,645.00	-	-	-	44,645.00		5,230.00	39,415.00
	Dharwad Main Division								
41131	Computer & Data Processing Equipment	11,582.00	-	-	-	11,582.00	40%	4,633.00	6,949.00
41173	Furniture & Fixtures / Interiors	45,518.00	-	-	-	45,518.00	10%	4,552.00	40,966.00
	Total	57,100.00	-	-	-	57,100.00		9,185.00	47,915.00
	Dharwad Sub-division								
41131	Computer & Data Processing Equipment	376.00	-	-	-	376.00	40%	150.00	226.00
	Gadag Sub-division								
41131	Computer & Data Processing Equipment	128.00	-	-	-	128.00	40%	51.00	77.00
41173	Furniture & Fixtures / Interiors	31,868.00	-	-	-	31,868.00	10%	3,187.00	28,681.00
	Total	31,996.00	-	-	-	31,996.00		3,238.00	28,758.00

Gulbarga Main Division										
41131	Computer & Data Processing Equipment	1,244.00	-	-	-	1,244.00	40%	498.00	746.00	
41151	Office Equipment	6,921.00	-	-	-	6,921.00	10%	692.00	6,229.00	
41152	Air cooler	10,242.00	-	-	-	10,242.00	10%	1,024.00	9,218.00	
41154	Xerox Machine	78,489.00	-	-	-	78,489.00	15%	11,773.00	66,716.00	
	Total	96,896.00	-	-	-	96,896.00		13,987.00	82,909.00	
Mandya Sub-division										
41131	Computer & Data Processing Equipment	49.00	-	-	-	49.00	40%	20.00	29.00	
41173	Furniture & Fixtures / Interiors	31,594.00	-	-	-	31,594.00	10%	3,159.00	28,435.00	
	Total	31,643.00	-	-	-	31,643.00		3,179.00	28,464.00	
Mysore Division 1										
41121	Building Under Construction	47,31,532.00	-	-	-	47,31,532.00	-	-	47,31,532.00	
41144	UPS Batteries	67,840.00	-	-	-	67,840.00	15%	10,176.00	57,664.00	
41131	Computer & Data Processing Equipment	237.00	85,255.00	69,500.00	-	1,54,992.00	40%	48,097.00	1,06,895.00	
	Total	47,31,769.00	1,53,095.00	69,500.00	-	49,54,364.00		58,273.00	48,96,091.00	
Mysore Division 2										
41173	Furniture & Fixtures / Interiors	1,34,004.00	-	-	-	1,34,004.00	10%	13,400.00	1,20,604.00	
41171	Tables	3,97,752.00	-	-	-	3,97,752.00	10%	39,775.00	3,57,977.00	
41155	Almirah	21,234.00	-	-	-	21,234.00	10%	2,123.00	19,111.00	
41144	UPS Batteries	84,036.00	-	-	-	84,036.00	15%	12,605.00	71,431.00	
	Total	2,39,274.00	3,97,752.00	-	-	6,37,026.00		67,903.00	5,69,123.00	
Mysore Sub-division 2										
41173	Furniture & Fixtures / Interiors	5,107.00	-	-	-	5,107.00	10%	511.00	4,596.00	
Raichur Sub Division										
41131	Computer Equipment	8,590.00	-	-	-	8,590.00	40%	3,436.00	5,154.00	
41144	Ups Battery	16,017.00	-	-	-	16,017.00	15%	2,403.00	13,614.00	
41172	Furniture & Fixtures / Interiors	41,064.00	-	-	-	41,064.00	10%	4,106.00	36,958.00	
	Total	65,671.00	-	-	-	65,671.00		9,945.00	55,726.00	

Note :

1. Adjustment Debit :

It is an adjustment entry which is routed through work in progress and not actual payment towards respective works. It has been routed in order to know the actual expenditure incurred and it includes the following :

- a. Returned cheque repaid
- b. Works transferred from Head office
- c. Demand Survey charges
- d. DPR charges
- e. Tender notification charges
- f. IHSDP IEC Activities
- g. Slum improvement IEC activities

2. Adjustment credit :

It is an Adjustment entry and not actual work completion. Adjustment entry is because of work expenditure incurred in earlier years which was booked in head office books now being transferred to respective divisions. And also includes the following scheme expenditures which are transferred to capital fund .

- a. Demand Survey charges
- b. DPR charges
- c. Tender notification charges
- d. IHSDP IEC Activities
- e. Slum improvement IEC activities
- f. Cheque returned

KARNATAKA SLUM DEVELOPMENT BOARD, BENGALURU

Schedule 04 - 4122 Sundry Debtor/ Receivables			
<i>For the Year Ended 31st March, 2019</i>		<i>Amount in Indian Rupees</i>	
CODE	Particulars	2019	2018
4122112	Beneficiary Contribution Vambay	1,61,300.00	1,61,300.00
4122113	Beneficiary Contribution Collected (Division)	(3,54,120.00)	(3,54,120.00)
4122114	Commisioner HDMC Beneficiary Contribution	5,02,500.00	5,02,500.00
4122115	Initial Deposit of Allottees	(35,100.00)	(35,100.00)
4122116	Beneficiary Contribution Coll	6,87,100.00	6,82,100.00
4122117	Dues from Housing Rental Receivable Hudco Vambay	-	51,72,20,000.00
4122110	RAY	82,36,61,057.00	1,12,31,45,004.00
4122111	PMAY	4,22,70,72,022.70	83,71,19,743.00
412211	IHSDP	3,76,89,660.00	3,77,29,860.00
412212	BBMP BSUP	28,55,46,339.00	30,90,41,169.00
TOTAL		5,37,49,30,758.70	2,82,52,12,456.00

Schedule 05 - 4123 Receivables - Rent/Electricity/Water/Maintenance Charges			
<i>For the Year Ended 31st March, 2019</i>		<i>Amount in Indian Rupees</i>	
CODE	Particulars	2019	2018
412310	Rent Receivable KSSWB	23,11,382.00	22,99,013.00
412311	Rent Receivable NPC	1,509.00	10,401.00
412312	Rent Receivable RDED	2,57,600.00	2,57,600.00
412313	Rent Receivable AG's Office	-	3,718.00
412314	Rent Receivable Rural Water SSD	-	33,11,951.00
412315	Rent Receivable Social Audit	4,41,422.50	4,62,687.00
412316	Rent Receivable State Level Lab	16,04,090.00	16,04,090.00
412318	Electricity Bill Recoverable	6,09,854.85	3,50,020.90
41231	Rent Receivable BMTPC	12,83,002.00	15,04,642.00
41232	Rent Receivable Canteen	3,73,878.00	3,73,878.00
41233	Rent Receivable CTO	49,42,706.00	49,42,706.00
41234	Rent Receivable DPCO	7,39,535.00	4,32,805.00
41235	Rent Receivable District Child Protection	3,94,894.00	3,81,245.00
41236	Rent Receivable Dr Ambedkar Co-Op Socieity	1,50,489.00	1,14,375.00
41237	Rent Receivable KAU Lalith	3,60,645.00	1,96,065.00
41238	Rent Receivable KHSDRP	3,65,146.00	3,65,146.00
41239	Rent Receivable KSRLPS	42,16,230.00	14,37,930.00
412317	Rent Receivable - Sub Divisions	2,04,13,529.00	1,87,12,579.00
TOTAL		3,84,65,912.35	3,67,60,851.90

Schedule 06 - 4124 Deposits			
<i>For the Year Ended 31st March, 2019</i>		<i>Amount in Indian Rupees</i>	
CODE	Particulars	2019	2018
41241	Deposit with KPTCL	10,96,867.00	10,96,867.00
41245	Security Deposit	27,300.00	27,300.00
41241	Electricity Deposit	1,46,470.00	1,12,040.00
41242	Telephone Deposit	68,328.00	68,942.00
41243	BWSSB/Water Deposit	30,000.00	30,000.00
41244	Petrol/Diesel Deposit	1,41,000.00	1,41,000.00
TOTAL		15,09,965.00	14,76,149.00

Schedule 07 - 4125 Loans and Advances			
<i>For the Year Ended 31st March, 2019</i>		<i>Amount in Indian Rupees</i>	
CODE	Particulars	2019	2018
41251	Mobilization Advance		
4125112	Material Advance	19,97,810.00	19,97,810.00
4125112	Mobilization Advance	(53,57,20,062.00)	(53,57,20,062.00)
4125110	RAY	61,77,53,940.00	64,93,29,680.00
4125111	PMAY	76,86,24,023.00	28,66,90,950.00
41252	Land Acquisition Advance		
412521	Land at Chitradurga JJ Hatti Himmathnagar	58,46,400.00	58,46,400.00
412522	Land at Indiranagar Arasikere Hassan	4,82,700.00	4,82,700.00
412523	Land at Giripuram Bengaluru	2,39,75,000.00	2,39,75,000.00
412524	Land at Venkataramanappa Art Gallery Bengaluru	3,52,84,000.00	3,52,84,000.00
412525	Land at Thimmarayappa Garden Slum Neelasandra	70,80,900.00	70,80,900.00
412526	Land at Koppala	5,10,74,900.00	2,29,19,100.00
412527	Land Near Yeshwanthpur Railway Station Sy no 36/1 & 136/2	34,03,200.00	34,03,200.00
41255	Festival Advance	2,62,636.00	2,12,136.00
41257	Travelling Advance	-	22,400.00
41259	Mukthi Organization HFA Demand Survey	60,000.00	60,000.00
41259	Nelson Mandela Samsthe HFA Demand Survey	25,000.00	25,000.00
41259	Spurthi Social Trng Soceity HFA Demand Survey	1,16,200.00	86,200.00
412511	Others	40,000.00	2,32,000.00
TOTAL		98,03,06,647.00	50,19,27,414.00

Schedule 09 - 4127 Other Current Assets			
For the Year Ended 31st March, 2019		Amount in Indian Rupees	
CODE	Particulars	2019	2018
41271	TDS AG's Office	9,89,768.00	7,74,326.00
41271	TDS Andhra Bank	9,347.00	9,347.00
41271	TDS BMTPC	1,80,468.00	83,832.00
41271	TDS BOI	55,474.00	55,474.00
41271	TDS DCP	24,337.00	17,282.00
41271	TDS EE Planning	77,160.00	-
41271	TDS FSSA	97,884.00	97,884.00
41271	TDS GST EE Planning (RDPR)	28,000.00	-
41271	TDS GST Rural Water	3,17,756.00	-
41271	TDS Karnataka Bank	2,54,745.00	2,54,745.00
41271	TDS KHSRDP	38,343.00	38,343.00
41271	TDS KSRLPS	9,91,686.00	9,91,686.00
41271	TDS KSSWB	6,35,563.00	4,35,849.00
41271	TDS NPC	3,28,672.00	2,46,782.00
41271	TDS on FD	7,39,268.00	7,39,268.00
41271	TDS Rural Water	7,36,187.00	2,91,656.00
41271	TDS SBI	46,23,322.00	31,17,551.00
41271	TDS Social Audit	4,60,964.00	3,39,976.00
41271	TDS State Disable	5,48,736.00	4,12,800.00
41271	TDS Syndicate Bank	14,10,387.39	69,514.62
41271	TDS Canara Bank	33,06,291.00	17,01,746.00
41271	TDS Corporation Bank	80,092.00	65,111.00
41271	Tax Deducted at Source on Receipts	1,55,220.97	1,02,529.25
TOTAL		1,60,89,671.36	98,45,701.87

Schedule 08 - 4126 Cash and Bank		
For The Year Ended 31st March, 2019		Amount in Indian Rupees
Particulars		
41262 Cash at Bank		
Head office		5,51,69,81,386.63
Ashrayanagar 28585	3,14,57,601.00	
BBMP BSUP Bng Corp Bank 72052	2,59,31,539.21	
Cess Canara Bank 18872	8,07,95,004.94	
CLTC Demand Survey IDBI 81860	99,942.00	
EMD & FSD IDBI 176927	10,16,74,324.50	
Establishment - Corp Bank 72028	20,43,14,248.89	
IHSDP SBI 688102	5,58,65,657.07	
Jnnurm Bng Ph II Corp Bank 72036	2,78,62,749.15	
Jnnurm Bng Ph III Corp Bank 72060	1,74,23,335.54	
Jnnurm Bng Ph I SBI 88055	5,66,95,686.14	
Jnnurm Mys Ph II Corp Bank 2044	5,29,92,034.84	
Jnnurm Mys Ph III Corp Bank 72079	1,59,07,414.35	
Jnnurm Mys Ph I SBI 17183	6,57,00,415.50	
Pension - Canara Bank 14069	1,44,36,923.08	
PMAY Alanda Afzalpur Synd Bank 0770	3,988.09	
PMAY Bagalakote Bilagi 500 Dus Corp Bank 52030	1,58,19,113.00	

PMAY Bagalakote Jamakhandi Synd Bank 0727	60,17,284.53	
PMAY Bagalkote Mudhol 250 Dus Synd Bank 0708	4,23,576.36	
PMAY Bagalkote R Banahatti 250 Dus Synd Bank 0712	23,48,642.49	
PMAY Bagalkot Itkal 250 Dus Synd Bank 0692	1,70,13,534.01	
PMAY Bagalkot Kerur 250 Dus Synd Bank 00731	17,97,485.36	
PMAY Belagaavi Chikkodi 449 Dus - 0616	35,28,304.56	
PMAY Belagavi Gokak 600 Dus Synd Bank 0596	1,55,48,202.23	
PMAY Belagavi Ramadurga 600 Dus Synd Bank 0539	2,89,67,814.23	
PMAY Belgaavi Kudachi 301 Dus Synd Bank 0601	1,45,73,349.50	
PMAY Belgaum 829 Dus IDBI 89033	78,03,854.00	
PMAY Bellary 00428	56,02,619.06	
PMAY Bellary 1188 Dus Synd Bank 0037	34,98,731.23	
PMAY Bellary Thekkalakote Synd Bank 0413	1,50,57,075.06	
PMAY Bengaluru D Pura 500 Dus - 0210	57,95,877.70	
PMAY Bengaluru govindrajnagar 1845 Dus Synd Bank 0297	3,63,18,334.70	
PMAY Bhadravathi 500 Dus Synd Bank -0562	36,00,378.60	
PMAY Bhalki 400 Dus - 1096	86,392.53	
PMAY Bidar 1500 Dus Synd Bank 0018	90,92,640.11	
PMAY Bng Byatarayanapura 346 Dus Synd Bank 0336	3,28,291.63	
PMAY BTM & Chickpet 1008 Du's IDBI Bank 77870	2,89,079.00	
PMAY CBP Shidlaghatta 500 Dus Synd Bank 1010	2,19,85,414.76	
PMAY Chamarajpete 1155 Dus Corp Bank 52003	7,05,55,125.00	
PMAY Channagiri 295 Dus Synd Bank 0466	20,24,240.47	
PMAY Chikkaballapura 242 Dus Synd Bank 0060	65,34,434.03	
PMAY Chinthamani 230 Du's IDBI Bank 77948	2,46,30,644.00	
PMAY Chitradurga Challakere 1127 Dus Synd Bank 0451	16,49,616.19	
PMAY Chitradurga Hiriyur 477 Dus Synd Bank 00432	1,98,889.78	
PMAY Chittapur Synd Bank 0838	2,171.21	
PMAY Dasarahalli 457 Du's 77894	78,01,358.00	
PMAY Davanagere 207 Dus Corp Bank 52021	13,01,116.00	
PMAY Dharwad 1292 Dus Synd Bank 0393	1,74,40,303.97	
PMAY Dharwad Kalaghatagi 500 Dus Synd Bank-0374	2,85,186.82	
PMAY Dvg Harappanahalli 253 Dus - 00485	4,84,648.24	
PMAY Gadag Lakshmeshwar 343 Dus - 0340	1,04,97,479.48	
PMAY Gadag Mulagund 479 Dus - 0360	2,21,55,749.82	
PMAY Gadag Rona 210 Dus Synd Bank 0355	10,33,937.51	
PMAY Gandhinagar 933 Du's 77863	3,78,553.00	
PMAY Govindrajnagar 1607 Dus Synd Bank 0278	5,44,92,802.37	
PMAY Harihara 801 Dus Synd Bank 0470	4,95,85,433.41	
PMAY Hassan 327 Du's 80825	22,12,243.00	
PMAY Hassan 500 Dus Synd Bank 114	1,90,33,638.98	
PMAY Hassan Arakalgodu 00129	6,76,667.97	
PMAY Hassan Arasikere 300 Dus Synd Bank 0915	1,07,25,000.00	
PMAY Hassan Holenarasipura 460 Dus Synd Bank 0133	1,76,31,009.35	
PMAY Haveri 963 Dus - 0543	2,88,12,682.42	
PMAY Holalkere 327 Dus Synd Bank 0447	1,09,12,090.47	
PMAY Hubli Dharwad IDBI 77962	1,59,78,614.00	
PMAY Hubli Dharwad Synd Bank 0389	7,53,29,684.08	
PMAY Humanabad 250 Dus - 0823	84,63,530.01	
PMAY Jayanagar Chamarajpet 00259	1,752.07	
PMAY Kadur 404 Dus Synd Bank 0581	78,74,110.76	

PMAY Kalburgi 500 Dus Synd Bank 0804	14,67,523.30	
PMAY Kalburgi Jewargi 400 Dus - 0799	43,32,330.52	
PMAY Kalburgi Sadam 400 Dus Synd Bank 0746	2,23,212.05	
PMAY Kamalapura 491 Dus Synd Bank 0409	1,79,65,267.12	
PMAY Kanakpura 1881 Du's 77979	42,98,886.00	
PMAY Karwar Dandeli 287 Dus Synd Bank 0635	9,40,021.74	
PMAY Karwar Haliyal 213 Dus Synd Bank 0640	1,60,55,532.62	
PMAY Karwar Mundgod 209 Dus Synd Bank 0620	10,39,238.41	
PMAY KGF 843 Du's 77986	3,70,700.00	
PMAY Kolar Mulabagilu 500 Dus Synd Bank 0987	1,13,08,264.40	
PMAY Kolar Srinivaspura 600 Dus Synd Bank 1005	9,08,415.42	
PMAY Kollegala 500 Dus - 0895	1,80,91,447.52	
PMAY Koppal 337 Du's 77993	18,22,227.00	
PMAY Krishnaraja 1344 Dus Corp Bank 52058	4,72,72,142.00	
PMAY K R Puram 768 Dus Synd Bank 51943	1,10,274.00	
PMAY Madhugiri 4500 Du's 78006	10,88,163.00	
PMAY Magadi 504 Dus Synd Bank 0190	43,04,713.68	
PMAY Mys Bannur 300 Dus - 0968	2,23,041.18	
PMAY Mys Hunsur 500 DU's - 1024	1,82,40,191.86	
PMAY Mys Krishnaraja 1329 Du's 78013	7,78,283.00	
PMAY Mys Krishna Raja 868 Dus Corp Bank 52067	5,30,23,202.00	
PMAY Mysuru 825 Dus Corp Bank 52076	5,03,96,467.00	
PMAY Mysuru Chamarajnagar 650 Dus Synd Bank 0094	61,77,406.66	
PMAY Mysuru Narasimharaja 700 Dus Synd Bank 0080	2,34,78,991.69	
PMAY Pooled Fund IDBI 192422	25,50,73,933.00	
PMAY Raichur 1050 Dus Synd Bank 0022	30,62,153.27	
PMAY Raichur 500 Dus Synd Bank 1081	51,97,023.53	
PMAY Raichur Devadurga 250 Dus Synd Bank 1077	21,31,044.11	
PMAY Raichur Manvi 250 Dus Synd Bank 1039	33,38,832.21	
PMAY Raichur Sindhanur 250 Dus Synd Bank 1058	63,01,280.99	
PMAY Rajajinagar 893 Du's IDBI Bank 77887	93,98,914.00	
PMAY Ramnagar 1530 Du's 78020	7,74,409.00	
R R Nagar 588 Dus Synd Bank 00263	-	
PMAY Sagara 1588 Du's IDBI Bank 78037	4,95,91,041.00	
PMAY Sarvagana Nagar 616 Dus Synd Bank 0321	2,10,22,711.29	
PMAY Sarvagnanagar 762 Du's 77917	12,92,789.00	
PMAY Shahapura Yadgir Synd Bank 1062	14,95,273.40	
PMAY Shimoga 1590 Dus Synd Bank 0577	10,03,75,959.02	
PMAY Shiralkoppa 250 Dus Corp Bank 52012	82,25,251.00	
PMAY Sira 4500 Du's IDBI Bank 78044	5,44,929.00	
PMAY Sorab 250 Dus Synd Bank 0558	1,195.95	
PMAY Tumkur Kunigal 500 Dus Synd Bank 0167	91,61,729.40	
PMAY Tumkur Pavagada 300 Dus - 0171	19,88,125.89	
PMAY Tumkur Sira 1008 Dus Synd Bank 0934	28,31,806.45	
PMAY Tumkur Turuvekere 200 Dus Synd Bank 0186	6,00,201.73	
PMAY Udupi 500 Dus Synd Bank 0505	1,67,10,505.97	
PMAY Vijayanagar 1378 Dus 00282	(110.00)	
PMAY Vijayapur 500 Dus Synd Bank 00654	65,50,978.49	
PMAY Vijayapura 1028 Dus Synd Bank 0056	43,43,491.58	
PMAY Vijayapura 1800 Dus Corp Bank 52049	7,74,33,642.00	
PMAY Vijayapura Indi 250 Dus Synd Bank 0688	2,15,858.83	

PMAY Vijayapura Muddebihal 250 Dus Synd Bank - 0673	73,391.72	
PMAY Yadagiri 302 Du's 78051	11,53,446.00	
PMAY Yadgiri 250 Dus - 01043	6,38,455.21	
PMAY Yalahanka 759 Du's 77924	18,19,404.00	
PMAY Yelahanka Synd Bank - 0302	1,12,19,866.40	
PMAY Yeshwanthpura 860 Du's 77900	2,38,41,275.00	
PMU PIU Corp Bank CBCA 170	1,162.00	
RAY Canara Bank 74140	9,01,38,765.67	
RAY Canara Bank 74141	15,51,25,049.38	
RAY Canara Bank 74142	6,29,58,897.30	
RAY Canara Bank 74143	6,60,97,659.55	
RAY Canara Bank 74144	6,97,33,371.56	
RAY Canara Bank 74145	13,11,35,345.15	
RAY Canara Bank 74146	3,99,93,800.56	
RAY Canara Bank 74147	4,53,52,965.12	
RAY Canara Bank 74148	5,11,10,212.25	
RAY Canara Bank 74149	52,62,279.24	
RAY Canara Bank 74152	7,33,14,451.83	
RAY Canara Bank 74155	20,76,35,088.00	
RAY Canara Bank 74156	22,17,50,517.50	
RAY Canara Bank 74158	8,08,81,470.17	
RAY Canara Bank 74159	13,13,32,207.77	
RAY Canara Bank 74161	8,06,14,360.39	
RAY Canara Bank 74162	8,77,24,468.42	
Rent - General Receipts Canara Bank 6249	14,40,33,424.23	
Slum Improvement - Corp Bank 71927	1,42,71,01,568.57	
Belagaavi Division		2,24,08,584.70
BELGD - Dena Bank 24637	5,70,505.70	
BELGD - EMD Indian Bank 32058	7,96,788.00	
BELGD - EST Indian Bank 57636	2,70,809.00	
BELGD - FSD Synd Bank 9296/IDBI 76276	15,42,823.00	
BELGD RAY-PMAY IDBI Bank 7413	1,16,45,257.00	
BELGD Slum Improvement IDBI Bank 10881	75,82,402.00	
Belagaavi Sub Division		17,07,926.00
BELGSD IDBI 7294	17,07,926.00	
Bellary Sub Division		9,59,131.35
BLSD Indian Bank 55922	9,59,131.35	
Bengaluru Division 01		1,15,72,891.90
BD 01 CLSB 170017/2214	1,37,448.60	
BD 01 Corporation Bank 2206/170016	37,59,657.80	
BD 01 IHSDP Corp Bank 170018/2222	9,58,109.50	
BD 01 PMAY Corp Bank 28655	67,17,676.00	
Bengaluru Division 02		16,85,34,443.11
BD 02 EST Corporation Bank-39664	4,60,997.20	
BD 02 Jnnurm BSUP SBI - 90706	76,21,972.50	
BD 02 PMAY Corp Bank 37404	14,13,85,546.00	

BD 02 RAY Corporation Bank-51404/7791	93,83,248.30	
BD 02 SBI - 55703	16,28,287.51	
BD 02 Slum Improvement Corp Bank-37411	80,54,391.60	
Bengaluru Division 03		5,38,20,014.71
BD 03 IHSDP Corp Bank 0011/72176	17,05,574.00	
BD 03 Jnnurm Corp Bank 1317/72168	43,50,688.00	
BD 03 PMAY Corp Bank 1075	3,20,98,372.00	
BD 03 Ray Corp Bank 0032/0012	2,00,073.36	
BD 03 Slum Improvement Corp Bank 170009/72151	1,54,65,307.35	
Bengaluru Division 04		1,06,05,591.10
BD 04 Jnnurm BSUP Corp Bank 41426	6,54,753.80	
BD 04 PBA Corp Bank 42853	35,74,492.00	
BD 04 PMAY Corporation Bank 27487	1,55,338.00	
BD 04 RAY Corp Bank 51979	62,21,007.30	
Bengaluru Sub Division 01		5,47,794.20
BSD 01 Corporation Bank 0002/2087	5,47,794.20	
Bengaluru Sub Division 02		6,29,739.45
BSD 02 Corporation Bank 41425/91227	6,29,739.45	
Bengaluru Sub Division 03		1,95,770.91
BSD 03 Corporation Bank 38647	1,95,770.91	
Bengaluru Sub Division 04		4,78,679.80
BSD 04 Corporation Bank 42789/72257	4,78,679.80	
Bengaluru Sub Division 05		6,65,726.35
BSD 05 SBI 5423	6,65,726.35	
Davangere Division		2,84,54,164.39
DMD - EMD Syndicate Bank 49594/214/67	16,12,209.43	
DMD - PMAY Syndicate Bank - 2398	1,48,87,098.00	
DMD - RAY Syndicate Bank 214/52	42,91,116.55	
DMD - Slum Improvement & ESTSynd Bank 00048/214/48	17,93,530.14	
DMD - Syndicate Bank 75190/214/71	58,70,210.27	
Davangere Sub Division		72,523.96
DSD - Syndicate Bank 16179	72,523.96	
Dharwad Division		1,08,30,219.25
DHMD - EMD Dena Bank 25279	82,23,045.79	
DHMD - EST Indian Bank 9978	1,59,769.79	
DHMD - PBA IDBI 16169	17,37,406.17	
DHMD - PMAY Indian Bank 3689	5,04,857.50	
DHMD - RAY IDBI 90076	2,05,140.00	

Dharawad Sub Division DHSD - IDBI 82916	2,09,206.00	2,09,206.00
Gadag Sub Division GASD - Syndicate Bank 9165	68,97,339.55	68,97,339.55
Hassan Sub Division HSD - Vijaya Bank - 12032	1,17,310.30	1,17,310.30
Kalburgi Division KMD - EST Indian Bank - 52541 KMD - IHSDP Bank of India - 09174 KMD - PMAY Bank of India - 09077 KMD - RAY Indian Bank - 3992 KMD - Slum Improvement Bank of India - 09068	3,30,771.00 3,49,189.30 9,53,99,515.54 10,99,269.00 46,88,855.56	10,18,67,600.40
Kalburgi Sub Division KSD - Indian Bank - 35558	7,39,980.75	7,39,980.75
Mandya Sub Division MSD - Corporation Bank - 24602/56223	33,317.65	33,317.65
Mysuru Division 01 MD 01 - Corporation Bank - 4687/48905 MD 01 - EST - Corporation Bank - 4331 MD 01 - PMAY Syndicate Bank - 42730	11,640.05 7,39,534.00 18,15,107.49	25,66,281.54
Mysuru Division 02 MD 02 - Vijaya Bank - 0001 MD 02 - Vijaya Bank - 0002	5,445.56 34,83,009.30	34,88,454.86
Mysuru Sub Division 01 MSD 01 - Corporation Bank - 4467	13,40,733.79	13,40,733.79
Mysuru Sub Division 02 MSD 02 - SB- 17952	4,31,150.28	4,31,150.28
Raichur Sub Division RSD - Indian Bank - 8634	4,48,462.50	4,48,462.50
Shivamogga Division SD - PBA & EST Canara Bank - 7350 SD - PMAY Canara Bank- 14698	97,20,352.00 8,69,304.00	1,05,89,656.00
Shivamogga Sub Division SSD - Syndicate Bank - 605	2,082.84	2,082.84
Technical Director 01 TD 01 - Corporation Bank 59848	5,864.00	5,864.00

Technical Director 02		4,231.30
TD 02 - Corporation Bank 59981	4,231.30	
Tumkur Sub Division		3,521.00
TSD - CB - 36034	3,521.00	
Vijayapura Sub Division		1,04,671.52
VSD - Syndicate Bank 42447	1,04,671.52	
TOTAL		5,95,73,14,452.09

41261 Cash In Hand		
<i>For The Year Ended 31st March, 2019</i>	<i>Amount in Indian Rupees</i>	
Particulars		Amount
		496.00
Belagaavi Sub Division	33.00	
Bellary Sub Division	5.00	
Bengaluru Division 02	106.00	
Bengaluru Sub Division 02	1.00	
Dharwad Sub Division	167.00	
Gadag Sub Division	92.00	
Mysuru Division 02	3.00	
Shivamogga Division	6.00	
Shivamogga Sub Division	52.00	
Vijayapura Sub Division	31.00	

41263 Cheque in Transit		
<i>For The Year Ended 31st March, 2019</i>	<i>Amount in Indian Rupees</i>	
Particulars		Amount
		17,94,14,021.00
Belagaavi Division	2,04,55,591.00	
Belagaavi Sub Division	90,282.00	
Bellary Sub Division	90,282.00	
Bengaluru Division 01	1,68,14,333.00	
Bengaluru Division 02	90,282.00	
Bengaluru Division 03	1,16,79,596.00	
Bengaluru Sub Division 01	82,044.00	
Bengaluru Sub Division 02	90,282.00	
Bengaluru Sub Division 03	82,044.00	
Bengaluru Sub Division 05	82,044.00	
Davangere Division	2,93,18,533.00	
Dharwad Sub Division	90,282.00	
Gadag Sub Division	90,282.00	
Hassan Sub Division	90,282.00	
Head office	7,49,519.00	
Kalburgi Division	9,28,85,146.00	
Mandya Sub Division	1,50,470.00	
Mysuru Sub Division 02	82,044.00	
Raichur Sub Division	90,282.00	
Shivamogga Division	61,38,075.00	
Tumkur Sub Division	82,044.00	
Vijayapur Sub Division	90,282.00	

Schedule 10 - 3131 Establishment - Recoveries - Payable

For the Year Ended 31st March, 2019

Code	Particulars	2019	2018
313116	GST AG	2,860.00	2,57,175.00
313116	GST EE Planning	50,400.00	-
313116	GST KSRLPS	-	1,02,870.00
313116	GST NPC	35,740.00	1,07,176.00
313116	GST Rural Water Supply	62,134.00	-
313116	GST Social Audit	36,010.00	1,02,876.00
313116	GST Specially Abled	69,120.00	-
313118	HRA	19,320.00	19,320.00
313119	HBA	1,66,427.00	1,45,307.00
313122	NPS Employer Contribution Payable	-	1,97,742.00
313121	Service Tax Collected AG's Office	-	69,173.00
313121	Service Tax Dr Ambedkar Cooperative Society	-	33,117.00
313121	Service Tax KSRLPS	-	42,863.00
313121	Service Tax KSSWB	-	4,47,596.00
313121	Service Tax NPC	-	17,863.00
313121	Service Tax Social Audit	-	57,829.00
313113	TDS 2013	1,653.00	1,653.00
31328	Vat @ 5.5%	2,154.00	2,154.00
313113	Income Tax - PTCR @%	8,98,492.00	28,493.00
313115	Audit Fees - AG	10,00,000.00	12,00,000.00
313110	Quarters Rent	(15,289.00)	(15,685.00)
313112	NPS Employee Contribution	48,849.00	2,05,258.00
313114	Income Tax on Contract	3,64,336.00	4,13,393.00
31311	Professional Tax	70,210.00	54,400.00
31312	GPF	1,95,000.00	94,450.00
31313	KGID	1,03,845.00	30,975.00
31314	GIS	97,004.00	97,964.00
31315	LIC	10,511.00	3,08,842.00
31316	FBF	1,210.00	1,330.00
31317	Bank Loan	17,000.00	31,000.00
31318	Court Attachment	5,000.00	5,000.00
31319	Income Tax on Salary	12,900.00	76,481.00
TOTAL		32,54,886.00	41,36,615.00

Schedule 11 - 3132 Work - Recoveries - Payable

For the Year Ended 31st March, 2019

Code	Particulars	2019	2018
31328	VAT	59,33,730.00	45,82,686.00
31328	CGST	-	-
31328	SGST	-	-
31327	TDS CGST @%	82,82,319.50	-
31327	TDS SGST @%	82,82,319.50	-
31321	Income Tax on Works	87,38,386.00	53,65,472.00
31322	Labour Cess	84,34,720.00	32,86,199.00
31323	Royalty	1,89,59,205.00	93,16,636.00
31324	CBF	9,84,631.00	4,68,795.00
TOTAL		5,96,15,311.00	2,30,19,788.00

Schedule 12 - 3133 Establishment - Deposit - Payable

For the Year Ended 31st March, 2019

Code	Particulars	2019	2018
31331	Rental Deposit Ambedkar Cooperative Society	89,970.00	89,970.00
31331	Rental Deposit (Building Advance)	19,41,243.00	19,41,243.00
31331	Security Deposit - Kalavathi	22,000.00	-
31331	Other Deposits	48,34,000.00	48,34,000.00
31331	Rental Deposit Celestial Charitable	12,780.00	12,780.00
31331	Rental Deposit Sri Annapoorneshwari Mahila	12,780.00	12,780.00
31331	Rental Deposit Sri Rajarajeshwari Mahila	12,780.00	12,780.00
31331	Rental Deposit Sri Rajeshwari Mahila VSS	12,780.00	12,780.00
31331	Rental Deposit	19,13,328.00	16,80,750.00
TOTAL		88,51,661.00	85,97,083.00

Schedule 13 - 3134 Work - Deposit - Payable

For the Year Ended 31st March, 2019

Code	Particulars	2019	2018
31341	EMD - Eagle Detective Force	45,000.00	45,000.00
31341	Earnest Money Deposit	1,26,93,279.00	1,49,76,255.00
31342	Further Security Deposit	26,42,00,798.00	26,93,08,906.00
31343	Tender Difference Amount	1,18,31,939.19	3,40,12,036.19
TOTAL		28,87,71,016.19	31,83,42,197.19

SCHEDULE - 14 : 1111 Revenue Grants

For The Year Ended 31st March, 2019

Codes	Particulars	Note	2019	2018
11111	Establishment Grant from Government	1		
	- Plan		26,77,83,000.00	21,24,00,000.00
	- CLTC		18,20,000.00	31,84,000.00
	- Non Plan		-	77,031.00
	TOTAL		26,96,03,000.00	21,56,61,031.00
11114	HUDCO Loan - Grants(Interest)		-	8,00,000.00
4121	Transfer from Capital fund		6,30,06,76,975.00	4,00,96,91,534.00
Total - Revenue Grants			6,57,02,79,975.00	4,22,61,52,565.00

SCHEDULE - 15 : 111 Establishment Receipts				
<i>For The Year Ended 31st March, 2019</i>				<i>Amount In Indian Rupees</i>
Codes	Particulars		2019	2018
1112	Interest - SB/Flexi	2	2,79,73,957.14	2,69,56,384.20
1113	Rental Income	3	1,71,42,566.00	1,87,52,812.80
1114	Other Receipts	4	49,23,457.00	54,37,575.00
Total - Other Receipts			5,00,39,980.14	5,11,46,772.00

SCHEDULE - 16 : 211 Establishment Expenses				
<i>For The Year Ended 31st March, 2019</i>				<i>Amount In Indian Rupees</i>
Codes	Particulars		2019	2018
2111	Employee Remuneration & Benefits	5	21,80,64,082.00	16,44,54,655.00
2112	Administrative Expenses	6	4,68,17,596.70	7,20,77,212.90
2113	Financial Charges	7	28,032.48	54,039.23
2114	Repairs and Maintenance - General	8	11,65,444.00	22,64,521.00
2115	Repairs and Maintenance - Building	9	92,79,272.00	46,86,926.00
2116	Repairs and Maintenance - Vehicle	10	1,17,53,034.90	1,25,31,554.00
21181	Prior Period Expenditure		45,300.00	-
Total - Establishment expenses			28,71,52,762.08	25,60,68,908.13

Note 1 - 1111 Grants				
<i>For the Year Ended 31st March, 2019</i>			<i>Amount In Indian Rupees</i>	
Code	Particulars		2019	2018
11112	CLTC		18,20,000.00	31,84,000.00
11111	Establishment Grant - Plan		26,77,83,000.00	21,24,00,000.00
11113	Establishment Grant - Non Plan		-	77,031.00
11114	HUDCO Loan grant for interest		-	8,00,000.00
TOTAL			26,96,03,000.00	21,64,61,031.00

Note 2 - 1112 Interest - SB/Flexi				
<i>For the Year Ended 31st March, 2019</i>			<i>Amount In Indian Rupees</i>	
Code	Particulars		2019	2018
11125	Interest - CLTC		47,609.00	-
11124	Interest - General Receipts		96,45,958.26	-
11123	Interest - Pension Account		25,42,596.83	-
11122	Interest - EMD & FSD Account		74,51,944.54	-
11121	Interest - Establishment Account		82,85,848.51	-
11126	Interest on SB & TD		-	2,69,56,384.20
TOTAL			2,79,73,957.14	2,69,56,384.20

Note 3 - 1113 Rental Income			
<i>For the Year Ended 31st March, 2019</i>		<i>Amount In Indian Rupees</i>	
Code	Particulars	2019	2018
11131	Rent - Complex	1,70,60,856.00	1,86,77,272.80
11132	Rent - Shouchalaya	61,710.00	75,540.00
11133	Rent - Ground	20,000.00	
TOTAL		1,71,42,566.00	1,87,52,812.80

Note 4 - 1114 Other Receipts			
<i>For the Year Ended 31st March, 2019</i>		<i>Amount In Indian Rupees</i>	
Code	Particulars	2019	2018
111411	Admin Charges - Labour Cess Collection	13,96,231.00	9,43,417.00
111413	Income - Sale of Land	1,35,700.00	10,14,184.00
111414	Other Receipts	15,59,197.00	20,05,776.00
11141	Sale - Tender Forms	1,08,360.00	4,32,630.00
11142	No Objection Certificate	20,925.00	28,325.00
11143	Maintenance Charges - Building	4,57,640.00	4,12,964.00
11144	Right to Information	17,295.00	13,923.00
11145	Sakaala Fees	63,300.00	27,000.00
11146	Electricity Bill - Recovery	11,50,909.00	11,20,225.00
11149	Sales - Vehicle Auction	13,900.00	-
111415	Interest Recd on Deposit - Hudco Lcr	-	(5,60,869.00)
TOTAL		49,23,457.00	54,37,575.00

Note 5 - 2111 Employee Remuneration & Benefits			
<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
21111	CLTC	18,32,055.00	
21111	Salary	14,71,44,867.00	13,92,93,323.00
21112	Leave Encashment	98,75,079.00	
21113	NPS - Employer Contribution	13,48,564.00	11,39,445.00
21114	Pension	3,44,78,580.00	2,31,65,158.00
21115	DCRG	1,14,44,138.00	
21116	Commutation of Pension	1,13,50,799.00	
21117	Honorarium/Fixed Salary	5,90,000.00	8,56,729.00
TOTAL		21,80,64,082.00	16,44,54,655.00

Note 6 - 2112 Administrative Expenses

<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
211225	Donation	1,29,440.00	
211210	Audit Fees	7,80,275.00	12,00,000.00
211211	Professional Charges	4,67,864.00	
211212	Consultancy Charges	15,81,665.00	1,54,71,001.00
211213	Legal Charges	10,87,978.00	4,58,155.00
211214	Meeting Expenses	3,93,326.00	6,98,239.00
211215	Training Expenses	2,40,199.00	99,950.00
211216	Assembly Session Expenses	3,45,198.00	54,250.00
211217	Inaugural Function	44,000.00	
211218	Outsource Salary	2,65,97,249.70	2,60,21,512.90
211219	Programme Expenses	19,38,457.00	26,06,315.00
21121	Telephone & Internet Charges	9,94,742.00	11,48,129.00
211221	Funeral Charges	5,000.00	
211222	Office Expenses - Others	3,88,536.00	3,86,635.00
211223	Rates & Taxes	6,60,344.00	-
21122	Printing & Stationery Charges	20,16,521.00	29,22,640.00
21123	Advertisement Charges	55,71,760.00	1,39,27,314.00
21124	Conveyance/Travelling Expenses	2,19,533.00	5,23,918.00
21125	Electricity Charges	18,20,635.00	22,15,871.00
21126	Water Charges	64,387.00	46,228.00
21127	Papers & Periodicals	23,542.00	15,100.00
21128	Postage, Stamp & Courier	1,03,157.00	1,16,029.00
21129	Rent	13,43,788.00	25,00,788.00
211222	Survey Charges	-	5,686.00
211222	Workshop Expenses	-	29,870.00
211223	VAT AG	-	2,551.00
211224	Hudco loan guarantee Commission	-	77,031.00
211226	Penalty Collected - refund	-	15,50,000.00
TOTAL		4,68,17,596.70	7,20,77,212.90

Note 7 - 2113 Financial Charges

<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
21131	Bank Charges	28,032.48	54,039.23
TOTAL		28,032.48	54,039.23

Note 8 - 2114 Repairs and Maintenance - General			
<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
21141	Annual Maintenance Charges	5,54,829.00	
21142	Computer Repairs	79,787.00	
21143	Printer, Fax & Xerox Machine Repairs	4,13,197.00	
21144	EPABX Repairs	28,863.00	
21145	UPS & Batteries Repairs	88,768.00	
21146	Repairs and Maintenance - Others	-	22,64,521.00
TOTAL		11,65,444.00	22,64,521.00

Note 9 - 2115 Repairs and Maintenance - Building			
<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
22151	Building Maintenance	92,79,272.00	46,86,926.00
TOTAL		92,79,272.00	46,86,926.00

Note 10 - 2116 Repairs and Maintenance - Vehicle			
<i>For the Year Ended 31st March, 2019</i>		<i>Amount in Indian Rupees</i>	
Code	Particulars	2019	2018
21164	Vehicle Maintenance	2,83,422.00	35,38,097.00
21161	Petrol/Diesel	27,14,578.90	
21162	Repairs	8,80,085.00	
21163	Vehicle Hire Charges	78,74,949.00	89,93,457.00
TOTAL		1,17,53,034.90	1,25,31,554.00

Notes On Accounts - 15

RENT RECEIVABLE ABHAYA COMPLEX

SI No	Particulars	Opening Receivable	Demand Raised During 18-19	Total	Collection during the year 18-19	Closing balance Receivable as on 31.03.2019	Excess Collection Treated As Income
1	Rent Receivable - BMTPC	15,04,642.00	4,43,280.00	19,47,922.00	6,64,920.00	12,83,002.00	-
2	Rent Receivable - Canteen	3,73,878.00	-	3,73,878.00	-	3,73,878.00	-
3	Rent Receivable - CTO	49,42,706.00	-	49,42,706.00	-	49,42,706.00	-
4	Rent Receivable - Disabled Persons Commissioner Off	4,32,805.00	14,58,730.00	18,91,535.00	11,52,000.00	7,39,535.00	-
5	Rent Receivable District Child Protection	3,81,245.00	3,25,800.00	7,07,045.00	3,12,151.00	3,94,894.00	-
6	Rent Receivable - Dr. Ambedkar Cooperative Society	1,14,375.00	1,07,964.00	2,22,339.00	71,850.00	1,50,489.00	-
7	Rent Receivable FSSA	-	-	-	-	-	-
8	Rent Receivable - KAU Lalith	1,96,065.00	1,64,580.00	3,60,645.00	-	3,60,645.00	-
9	Rent Receivable - KHSDRP	3,65,146.00	-	3,65,146.00	-	3,65,146.00	-
10	Rent Receivable KRIDL	-	-	-	-	-	-
11	Rent Receivable - KSRLPS	14,37,930.00	27,78,300.00	42,16,230.00	-	42,16,230.00	-
12	Rent Receivable - KSSWB	22,99,013.00	17,54,841.00	40,53,854.00	17,42,472.00	23,11,382.00	-
13	Rent Receivable - NPC	10,401.00	7,62,712.00	7,73,113.00	7,71,604.00	1,509.00	-
14	Rent Receivable - RDED	2,57,600.00	-	2,57,600.00	-	2,57,600.00	-

15	Rent-Receiptables AG's Office	3,718.00	19,84,500.00	19,88,218.00	19,89,492.00	(1,274.00)	1,274.00
16	Rent Recievable - Rural Water SSD	33,11,951.00	29,77,898.00	62,89,849.00	64,29,355.00	(1,39,506.00)	1,39,506.00
17	Rent Recievable - Social Audit	4,62,687.00	12,10,260.00	16,72,947.00	12,31,524.50	4,41,422.50	
18	Rent Recievable - State Level Lab	16,04,090.00		16,04,090.00		16,04,090.00	-
19	Rent receivable EE Planning Division Bng Rural	-	7,70,000.00	7,70,000.00	7,70,000.00	-	
	TOTAL	1,76,98,252.00	1,47,38,865.00	3,24,37,117.00	1,51,35,368.50	1,73,01,748.50	1,40,780.00

**Notes On Accounts - 15
RENT RECEIVABLE SUB DIVISIONS**

PARTICULARS	Opening Balance	Demand Raised During 18-19	Total	Collections During the year 18-19	Closing balance Receivable as on 31.03.2019
Rent Receivable - Sub Division 01	38,400.00	-	38,400.00	-	38,400.00
Rent Receivable - Sub Division 02	72,14,269.00	11,40,786.00	83,55,055.00	1,97,226.00	81,57,829.00
Rent Receivable - Sub Division 04	7,440.00	11,160.00	18,600.00		18,600.00
Rent Receivable - Sub Division 05	94,55,716.00	8,44,045.00	1,02,99,761.00	1,95,539.00	1,01,04,222.00
Rent Receivable - Hassan Sub Division	9,79,740.00	30,360.00	10,10,100.00	-	10,10,100.00
Rent Receivable - Mandya Sub Division	24,750.00	12,000.00	36,750.00	-	36,750.00
Rent Receivable - Mysore Sub Division 01	9,92,264.00	1,42,860.00	11,35,124.00	87,496.00	10,47,628.00
Total	1,87,12,579.00	21,81,211.00	2,08,93,790.00	4,80,261.00	2,04,13,529.00

KARNATAKA SLUM DEVELOPMENT BOARD, BANGALORE

SIGNIFICANT ACCOUNTING POLICIES OF ANNUAL ACCOUNTS:

1. Basis of Preparation of Financial Statement:

The financial statements of the Karnataka Slum Development Board have been prepared under historical cost convention, in accordance with the generally accepted principles of accounting as adopted in the previous year.

2. Method of Accounting:

Karnataka Slum Development Board has adopted "Accrual Basis of Accounting" to a limited extent as adopted in the previous year.

Rent, Electricity charges, Audit fees, Beneficiary contribution and TDS as per 26AS.

3. Fixed Assets:

Fixed Assets have been accounted at cost.

4. Revaluation of Fixed Assets:

None of the fixed assets have been revalued during the year.

5. Depreciation:

Depreciation on fixed assets has been provided on written down value basis at the rates as specified under Income Tax Act, 1961.

6. Revenue Recognition:

Interest on savings bank account is accounted on receipt basis.

7. Accounting for Grants:

Grants received from Government are classified as Revenue grant and Capital grant based on the Nature and purpose of such grant.

8. Revenue Grants: Government grants received from the Government of Karnataka and Government of India related to revenue expenditure is recognized as income in the year in which it is received.

9. Capital Grant:

Grants received from Government of Karnataka, Government of India and others for providing basic amenities and other benefits to Slum Dwellers are initially capitalized, until completion of these works. On completion of these works (based on final bills), these grants are transferred to Revenue and also the value of works completed are charged as revenue expenditure.

10. Capital Fund: The capital fund is consolidated of different components needs separate bifurcation for better treatment and presentation. Hence Boards decides to arrange head wise disclosure of the components in the capital fund separately.

11. Interest earned on Scheme Fund:

Interest earned on centrally sponsored schemes is treated as an addition to the scheme fund and as not an income of the Board as the same cannot be utilized by the Board for any other purpose.


12. Slum Improvement Cess:

Cess collected from Urban Local Bodies for the specific purpose of improvement of slums is treated as Capital Receipts.

13. Prior Period Adjustment:

The financial statement includes prior period adjustment entries for undisclosed items in previous accounting years.

14. Classification of Accounts: Previous financial year figures have been regrouped/ reclassified based on codification wherever necessary to conform to the classification for the year.



**Chief Accounts Officer
Karnataka Slum Development Board
Bangalore**



**Commissioner
Karnataka Slum Development Board
Bangalore**

NOTES ON ACCOUNTS FORMING PART OF ACCOUNTS:

1. Grants from Government of Karnataka/Government of India:

Grants received from Government of Karnataka, Government of India and others for providing basic amenities and other benefits to Slum Dwellers are initially capitalized, until completion of these works. On completion of these works (based on final bills), these grants are transferred to Revenue and also the value of works completed are charged as revenue expenditure.

- a. Capital Grants:** During the Financial Year Karnataka Slum Development Board has received Capital Grants of **Rs 66,998.87 Lakhs** from Government of Karnataka/Government of India as under:

(in Lakhs)

Head of Account	Name of the Scheme	Amount of Grant	Sch
	Rajiv Awas Yojana Grants	11281.66	01, Capital Fund
	Prime Minister Awas Yojana – Housing For All Grants	44887.21	01, Capital Fund
2217-04-191-2-02	Slum Improvement Grants	10830.00	01, Capital Fund
	Total	66998.87	

- b. Grants from Other Sources and Cess Collections :** During the Financial year Karnataka Slum Development Board has received Cess from various ULB's as under:

(in Lakhs)

Name of the Scheme	Amount of Grant	Sch
CESS FROM ULB'S	376.22	01, Capital Fund
Total	376.22	

- c. Revenue Grants:** During the Financial year Karnataka Slum Development Board has received **Rs 2696.03 Lakhs** from Government of Karnataka as under:

(in Lakhs)

Head of Account	Name of the Scheme	Amount of Grant	Sch
2217-04-191-2-01	Establishment (Plan)	2677.83	14, Revenue Grants
	CLTC	18.20	14, Revenue Grants
	Total	2696.03	

2. **Capital Fund:** Includes consolidated amount of different segment. In order to have the segment wise balance, is regrouped and inter head adjustments for better disclosure has been made in **Sch – 01, Capital Fund.**
3. **Interest on FFDs Relates To Scheme:** Interest earned on centrally sponsored schemes is treated as an addition to the scheme fund and not as an income of the Board as the same cannot be utilized by the Board for any other purpose. During the year the board has earned an interest of Rs – **Sch- 01, Capital Fund.**

SI No	Particulars	Amount in Lakhs
	Interest Received During the year	3120.49
	Add : Current Year Provision	0.0000
	Closing Balance	3120.49

4. **HUDCO & VAMBAY LCR:** As per Government Order No: VAYE 18 dated: 03-09-2014, Board has taken steps to waive off the Loan amount to the tune of Rs. 69.56 Crores from the HUDCO and VAMBAY Schemes. Balance as on 31st March 2015. A provision is made to waive off the entire amount of Rs 276.46 crores as stated in Government order, out of which available amount of Rs 69.56 Crores is waived off during 2014-15. And an amount of Rs 51.73 crores being 25% of the amount is charged to Capital fund during the year 2015-16, Rupees 51.726 crores during 16-17, Rupees 51.7220 crores during 17-18 and the balance of Rs 51.7220 crores has been waived off in 2018-2019. Balance being nil. **Refer Schedule -1 Capital Fund**
5. **Fixed Assets - Additions, Deletions and depreciation on fixed assets** are detailed in **Sch -02 Fixed Assets.** The Board is charging depreciation under written down value method at the rates as specified under Income Tax Act, 1961.
6. **Work in Progress:** The board is having the System of treating the Grant received for Specific Purpose to the Capital Fund account. The amount paid for implementing the Project is shown under Work In Progress. After completing the Project and after obtaining the Completion Certificate, such amount is transferred from Work In progress to Capital Fund account. There by the capital Fund reduced to the extent of Work completed. The Board has made an addition of Rs 63006.77 lakhs to Work In progress during financial year 2018-19 and works completed as certified by the board amounting to Rs 37716.89 Lakhs. Details are enclosed in **Sch – 03 Work In Progress.**
7. **Bank Interest:** During the financial year Karnataka Slum Development Board has earned an interest of Rs 279.74 lakhs on Revenue grants.
8. **Other Receipts :** Karnataka Slum Development Board has received a sum of Rs 49,23,457 as other receipts which includes Dasara exhibition receipt, Maintenance charges, No objection certificate, Labour cess collection, Sakaala fees, Right to Information, Toilet Rent, Electricity Bill recovery, income on sale of land, sales – vehicle auction, Sale of tender forms and License fees.
9. **Municipal Tax Payable:** The Karnataka Slum Development Board has not made provision for payment of Corporation Tax to Bangalore Mahanagara Palike and other municipal authorities but any demand in future will be met out of Boards revenue collection.

- 10. Audit Fees:** The Karnataka Slum Development Board has made provision Rs.10.00 Lakhs towards audit fees to the Accountant General's Office for the period 2017-18 and 2018-19.
- 11. Flexi Deposits:** The Board is operating flexi deposit accounts for some specified savings bank account.
- 12. Monthly Accounts:** The Board's Central Office has obtained Monthly accounts from all its divisions and sub-divisional offices in the state to ensure the preparedness of accounts every month.
- 13. Income Tax Provision:** The Board has not created any provision for payment of Income tax. Steps are being taken to obtain Income Tax Exemption from the Authorities.
- 14. Tax Deducted At Source:**
Board has brought to books the Tax Deducted at Source on interest on flexi deposits made with various banks based on the information available in the Income Tax Account of the Board during the year and Interest on Deposit is given effect to and recognized accordingly.
- 15. Rent:** The Board during the year raised a demand amounting to Rs 1,47,38,865.00 towards Rent from Abhaya complex and Rs 21,81,211.00 from various Sub divisions.
- 16. Income Tax Filing :** Board is regularly E - filing the Income tax returns with Income tax department from Assessment year 2010-2011 to till date that is assessment year 2018-19.
- 17. Sale of Land @ Palace Guttahalli :**
As per Section 17 of the Karnataka slum area Act, 1973, the above said land is notified and the ownership of the land is transferred to the Board.

The details of the Land are as follows:

Slum @ Muneshwara Block, Palace Guttahalli


Particulars	Total Area in SFT	Rate	Amount in Rs	Amount in Rs
Land	86304.71	71.00	61,47,943.00	
Sold till date	42778.05	175.00	30,37,242.00	
Sold till date	4175.20	193.00	2,96,274.00	
Balance as on 31.03.2017	39351.46	71.00	28,14,427.00	
Sold during FY 2017-2018	6264.60	193.00	4,44,877.00	
Balance as on 31.03.2018	32886.86	71.00	23,69,550.00	
Sold during FY 2018-2019	1112.30	193.00	78,975	
Balance as on 31.03.2019	31774.56	71.00	22,90,575.00	
Income From sale				1,35,700

18. Land Acquisition :

Board has made an advance towards acquisition of Land and Site amounting to Rs. 1271.47 lakhs.

Details is furnished below –

Sl.No.	Particulars	Payment made to	Extent of land	Amount	Date
1	Survey Number 136/1, 136/2 near Yashwanthpura Railway station North	Deputy Commissioner, Bangalore Urban	0-35 Guntas	34,03,200.00	15/11/2016
2	Himmath Nagar Slum, Kelagutae village, Chitradurga survey number 17/1A and 1B	Deputy Commissioner, Chitradurga	3 Acres 30 guntas	58,46,400.00	15/11/2016
3	Thimmarayappa garden slum, Neelasandra 19035 sq mt	Deputy Commissioner, Bangalore Urban	19,035 sq ft	70,80,900.00	05/8/2017
4	Indira nagar slum, Arasikere –RMC Yard South	Deputy Commissioner, Hassan	2 Acre 29 guntas	4,82,700.00	30/6/2017
5	Koppala	Koppala, Deputy Commissioner,	1 Acre, 29 guntas	2,29,19,100.00	29/06/2017
				2,81,55,800.00	20/08/2018
6	Giripuram	Bangalore Deputy Commissioner,	0.37 guntas	2,39,75,000.00	25/02/2014
7	Venkataramana Art Gallery	Bangalore Deputy Commissioner,	6 Acre, 30 guntas	3,52,84,000.00	21/02/2014
Total				12,71,47,100.00	



Chief Accounts Officer
Karnataka Slum Development Board
Bangalore



Commissioner
Karnataka Slum Development Board
Bangalore

To,
The Commissioner,
Karnataka Slum Development Board,
Bangalore.

Sub: Separate Audit Report on the accounts of the Karnataka Slum Development Board, Bangalore for the year 2018-19 along with Management letter

Sir,

1. I forward herewith a copy of the Audit Report along with certified copy of Accounts of the Karnataka Slum Development Board, Bangalore for the year 2018-19 for placing before the State Legislature after approval of the Board and resolution passed to the effect for having adopted the above documents.
2. Two copies of the printed annual reports containing above documents as placed in the Legislature along with the dates of placement in the Legislature may please be furnished to this office.
3. During the course of audit, the following deficiencies were noticed, and were not included in the Audit Report. These are being brought to your notice **for corrective and remedial action**.
 - a. The Board did not account the interest accrued on land compensation advance deposited with DC Bangalore.
 - b. The Board did not maintain proper records / details/ Registers for the following head of accounts.

S N	Nature of Deposit	Amount in `.
1	Further Security Deposit	264200798
2	Earnest Money Deposit	12693279
3	EMD – Eagle Detective Force	45000
4	Tender Difference Amount	11831939
5	Other Deposits	4834000
6	Rental Deposit (Building Advance)	1941243
7	Rental Deposit	1913328
8	Rental Deposit – Ambedkar Coop Society	89970
9	Miscellaneous Security Deposits	73120

- c. The Bank Guarantee Register maintained by the Board has not been closed and no abstract drawn as at the end of financial year to indicate the Bank Guarantees for works completed but under defect liability period and ongoing works, which needs to be effectively monitored.
 - d. The Board reflected a negative balance of 0.15 lakh under “Quarters rent” in “Sch 10 establishment recoveries” resulting in understatement of liabilities to that extent.
 - e. The Board opened 23 bank accounts in IDBI Bank, Malleswaram Branch, Bengaluru which is private bank and was operating the bank accounts without obtaining concurrence from Finance Department.
4. **Further, attention is also invited to Para NoC 1 of the SAR also detailed below which are persistent in nature and has not been rectified since many years.**

C 1 The Board continued to depict land and building under the same head, despite being commented in the earlier Reports. As depreciation is chargeable on buildings, the surplus is overstated to the extent of depreciation chargeable to building and the buildings account is overstated to that extent

Non adherence to take Remedial action on the above (Para C 1) in next year’s accounts (2019-20), may result in taking up the matter with next higher Authority

Yours faithfully,

PRINCIPAL ACCOUNTANT GENERAL(G&SSA)
KARNATAKA

KARNATAKA SLUM DEVELOPMENT BOARD BANGALORE

Reasons for the delay in submission of Audit Report for the year 2018-19

Sl.No	Year	The date on which accounts are to be completed and kept ready for audit year-wise	The dates on which they were actually kept ready year-wise	Reason for the delay, if any	Ref. No. and date by which the A.G. was requested to take up the audit	The date on which the A.G take up the audit and completed it	Ref. No. and date by which the A.G furnished the certificate on the audit	Date on which were referred for printing and printed copies were received	Ref. No. and date which it was submitted to Legislature Secretariat for being placed before the Legislature	Reasons for the delay, if any in submission to the Legislature.
1	2018-19	30.06.2019	26.06.2019	Annual accounts were prepared and got approved in the Board meeting held on 27.06.2019 & submitted to AG on 28.06.2019 in View of the code of conduct due to State assembly election, Board Meeting was held later.	Letter No. KSDB/accounts/ AC-5/127/2019-20 Dated 28.06.2019	The A.G commenced the audit work on 26.07.2019 and completed on 17.09.2019	The Accountant General furnished the Audit Certificate vide Letter No. No.PAG (G&SSA)/GSA/ SAR (AB)/ 2020-21/25 Dated: 02.06.2020	After translation of the report & Accounts to Kannada, referred for printing on 13-07-2020 And Printed copies were received on 30-07-2020	Letter No. KSDB/accounts/ AC-5/127/2019-20 Dated 05-08-2020	Audit Report was received from AG on 02.06.2020 and printed reports and soft copies (CD) are submitted to Government within the stipulated period on 05-08-2020



Commissioner
Karnataka Slum Development Board
Bangalore